

UNIVERSAL
LIBRARY

OU_198155

UNIVERSAL
LIBRARY

ಮಾರ್ಗಸಿದ್ಧಿ ಪ್ರಶ್ನಾಪನೆಯ ಲಭ್ಯತೆಯ ಬ್ರಹ್ಮಕ್ಕಿಂತಿನೇ

ಅವರು ಮತ್ತು ದೇವಕ್ಕು



ಒಡಣಿ ಶ್ರೀ ನಿವಾಸ
ಬಿ. ಎ. (1st Class)



ಪ ಳ ಈ ಕು ಟೆ ಗ್ರಂಥ ಮಾಲೆ

ಗೋ ಇ ಕ ಳ ಈ

ಸಂಪಾದಕರು:
ವಿ. ಜಿ. ಭಟ್ಟ, ಎಂ. ಎ.
ಗೌಡತ ಕೃಷ್ಣ

ಸಂಚ ಲಕ್ಷ್ಮೀ:
ಶಾ ಗ. ಗೋಪಿ

ಮಾರಾಟಗಾರರು:
ಸ ಮಾ ಜ ಪ್ರ ಸ್ತ ಕಾ ಲ ಯ
ಗಾಂಧಿ ಚೌಕ, ಧಾರವಾಡ

(All rights reserved by the author)

ಒಲೆ: ಒಂದುಇವರೆ ರೂಪಾಯಿ

ಮಾರಾಟರು:
ಎಂ. ಜಿ. ಪಾಲೇಕರ
ವಿಶಾಲ ಕನಾಟಪಿಕ ಪ್ರಸ್ತ
ಧಾರವಾಡ.

ಪ್ರಕಾಶಕರು:
ಭಾಲಚಂದ್ರ, ವೆಂಕಟೇಶ ಘಾಣೇಕರ
ಸ ಮಾ ಜ ಒಂಬ ಡಿಪ್ಲೊ, ಧಾರವಾಡ
(ರಣಕುಟ್ಟಿ ಗ್ರಂಥಾಲೈಯ ಪರಮಾಗಿ)

ನಮ್ಮ ಮಾತ್ರ

ನೂರನೇಯ ವರುವದಿಂದ ಮಾಲೀಗೊಂದು ಹೊಸ ಕಳೆ ಬಂದಿದೆ. ಇದಕ್ಕೆ ಜಲ್ಲೆಯ ಒಳಗಿನ, ಹೊರಗಿನ ಗೆಳೆಯರ ಸಹಕಾರ ಸಹಾಯಗಳೇ ಕಾರಣ. ಹಲವರು ಹಲವು ವಿಧವಾಗಿ ನೇರವಾಗಿದ್ದಾರೆ. ನಮ್ಮ ಬಿನ್ನಹಕೆ ನುನ್ನಣಿಯತ್ತು ಉದಾರ ಹಸ್ತದಿಂದ ಭನಸಹಾಯ ಮಾಡಿದ,

**ಶ್ರೀ. ಜಗದ್ಗುರು ಕರಿಬಸವ ರಾಜೀಂದ್ರ ಸಂಸ್ಥಾನ (ಅಶ್ರಯಃದಾತರು)
ಗವಿವುತ್ತ, ಉರವಕೊಂಡ**

**ಶ್ರೀ. ಎಸ್. ಸಿ, ಜವಳಿ, ಬಿ. ಎ. ಎಲ್. ಎಲ್. ಬಿ. (ಪ್ರೋಫೆಸರು)
ವಕೀಲ ಧಾರವಾಡ.**

ಶ್ರೀ. ತಿರು. ವಿ. ಬಲವಳಿ, ಹೊನ್ನಾವರ. (ಪ್ರೋಫೆಸರು)

ಶ್ರೀ. ಡಿ. ವಿ. ಚಿತ್ತಾಲ, ಬಿ. ಎ., ಏಲ್. ಎಲ್. ಬಿ. (ಪ್ರೋಫೆಸರು)

ಶ್ರೀ. ಸಿ. ಕೆ. ಮೂಡಿ, ಸಿಸಿಎ (ಸಹಾಯಕರು)

ಇವರೆಲ್ಲರಿಗೆ ನಾವು ಅತ್ಯಂತ ಶೃಂತಿಸ್ತುರಾಗಿದ್ದೇವೆ. **ಶ್ರೀ. ಚಿತ್ತಾಲರ
ಪ್ರೈರಣೆ-ಪ್ರೋಫೆಸಣೆ ಇಳಿದಿದ್ದರೆ ಮಾಲೀಗಿ ಕಳೆದ ಎರಡು ವರುಗಳದೇ ಗತಿ
ಯಾಗುತ್ತಿತ್ತು.** ಅವರು ನಮ್ಮೊಳಗಿನ ಒಬ್ಬರಾಗಿದ್ದರೂ ಇಲ್ಲಿ ಅವರಿಗೆ
ಶೃಂತಿಸ್ತುತ್ತಿ ಸಲ್ಲಿಸುವದು ಅಗತ್ಯ.

ಇದರಂತೆ ಹೊಸ ಹೊಸ ಲೀಖಕರು ಉತ್ತಾಪದಿಂದ ಮುಂದೆ ಬಂದಿ
ದಾರೆ. ಸಣ್ಣ ಕೆತೆಗಳ ಬರೆಹದಿಂದ ಕನಾಂಟಿಕಕ್ಕೆ ಸಾಕಷ್ಟು ಪರಿಚಿತರಾದ
**ಶ್ರೀ. ನರಣಿ ನಿನಿವಾಸರಾಯರು ತಮ್ಮ ಎರಡು ನೀಳ್ತೆಗಳನ್ನು ಇಲ್ಲಿ
ನೀಡಿದ್ದಾರೆ.** ಅವರ ಕೆತೆಗಳ ವಿವರವಾಗಿ ಮುನ್ನಡಿಕಾರರು ಬರೆದಿದ್ದಾರೆ;
ನಾವು ಮತ್ತೆ ಹೇಳುವದು ಅನಾವಶ್ಯಕ.

ಈ ವರ್ಷದಿಂದ ಲೀಖಕರಿಗೆ ಸ್ವಲ್ಪವಾದರೂ ಸಂಭಾವನೆ ಸಲ್ಲಿಸುವದು
ಸಾಧ್ಯವಾಗಿದೆ. ತರುಣ ಲೀಖಕರಿಗೆ ಕುಟೀಯ ಬಾಗಿಲು ತೆರೆದಿದೆ. ಎಲ್ಲ
ಬಗೆಯ ಬರೆಹಗಾರಂಗೆ ಸ್ವಾಗತ.

ಅಂದವಾಗಿ ಅಚ್ಚು ಹಾರಿಕೊಟ್ಟು ‘ವಿಶಾಲ ಕನಾಂಟಿಕ’ ಪ್ರಸಿನ
ವ್ಯವಸ್ಥಾಪಕರಿಗೆ ನಮ್ಮ ಶೃಂತಿಗಳು.

ಮುನ್ನದಿ

ಇತಿ

ಇರಣ ಶ್ರೀನಿವಾಸರ ಎರಡು ನೀಳ್ಗಳಿಗಳಿಗೆ ಈ ವಿನ್ಯಾಸಿತ ನ್ನು ಒರೆಯಲು ನನಗೆ ತುಂಬಾ ಧನ್ಯತೆ ಎನಿಸುತ್ತಿದೆ. ಕನ್ನಡ ಸಾಹಿತ್ಯದಲ್ಲಿ ಹೊಂದಿದ್ದ ಯೆಚ್ಚಿಯನ್ನು ಇಡಲು ಮುಂದರಿಯುವವರು ಹಿರಿಷಾಂಕಿತಿ ಇ ಪರಕೆಯಾನ್ನು ಏ ಪ್ರಸ್ತಾವನೆಯನ್ನೋ, ಈಜಾಗುಂಬಳದಂತಿ ಕಟ್ಟಿಕೊಂಡೇ ಸಾಹಿತ್ಯಸಾಗರದಲ್ಲಿ ಬೀಳುವ ಸಂಪ್ರದಾಯ ಇತ್ತೀಚಿಗೆ ರೂಪವಾಗಿತ್ತು. ಲಂಕೆಗೆ ಸೇತುವನ್ನು ಕಟ್ಟಿನಾಗ ಕಡಲಿಗೆ ಇಂಬಿಟ್ಟು ಬಂಡಿಗಳನ್ನು ತೇಲಿಸಲು ರಾಮಾನಾಮಾನು ಮೇಲ್ವಿರಹ ಬೇಕಾಗಿತ್ತುಂತೆ. ಆ ದೃಷ್ಟಿಯಂತೆ, ಬಂಡಿಯ ಜಡತ್ವಕ್ಕಾಗಿ, ರಾಮಾನಾಮಾನು ಮಹಿಮೆಗೂ ಶೋಭಿಸಿರಬಹುದಾದರೂ ಹೊಸಗನ್ನು ದಿವಾಜ್ಯಯ ವಾಹಿನಿಯಲ್ಲಿ ತೇಲಿಬಿಟ್ಟು ನವಕೃತಿಗಳ ಕಾಗದದ ನಾವೆಗಳಿಗೆ ಹೀಗೆ ಹಿರಿಯರ ಭಾರವಾದ ‘ನರದಹಸ್ತ’ಗಳನ್ನು ಇಡಲುಕೊಟ್ಟರೆ ಅಷ್ಟೋಂದು ಪ್ರಶಸ್ತವಲ್ಲವೇಂದು ನನಗೆ ಅನಿಸತ್ತಿಂದಿಗಿತ್ತು.

ಆತುರಣರಲ್ಲಿ ಹೊಸಹರೇಯ ಹರಿಪು, ಹರ್ನ್ಯಾಸದ ಶ್ರೀ ಉರಣೀಲು, ವರ ಕತೆಗಳಿಗೆ ನನ್ನು ದೊಂಸು ಮುನ್ನಡಿ ಇರಲಿಯೆಂದು ಉಭಯ ವಿಷಯ ರಾದ ಶ್ರೀ. ವೀ. ಜಿ. ಭಟ್ಟರು ನನ್ನನ್ನು ಒತ್ತಾತ್ಯಂಪಡಿಸಿದರು, ನಾನೂ ಒಸ್ಪಿಕೊಂಡೆ. ಇದಕ್ಕೆ ಕಾರಣ ಇಸ್ಕೇ. ನಾನು ಯಾರೂ ಹಿರಿಯರಲ್ಲ. ಪರಾಪ್ರರಹ ಹೊಸಕೃತಿಗಳ ರಸವನ್ನು ಅನ್ಯಾಂಸ್ಯಾವಾಗಿ ಸವಿಯಾ. ನ “ಸೋಗಸುಗಾರಿಕೆ” ಯವರು. ನಾನು ಈ ಕತೆಗಳಲ್ಲಿ ಸವಿನ ಸೋಗಸಾನ್ನ ತುಸುಮಂಟ್ಟಿಗೆ ಇತರಿಗೂ ಉನ್ನಿಸಲು ಈ ನಾಲ್ಕುವರಾತ್ರಿಗಳು ನೇರವಾಗಲೇಂದೇ ಈ ಮುನ್ನಡಿಗೆ ಒಸ್ಪಿದೆನು.

‘ನೀಳ್ಗಳಿ’ಯಂದರೇನು? ಪುಟಗಟ್ಟಿ ಬೆಳೆದು ಹರಿದ ‘ಸಣ್ಣಕತೆ’ಯೇ, ಅಥವಾ ಪುಟ್ಟಿದಾಗಿ ವ್ಯವಹಿತ ಕಾದಂಬರಿಯೇ? ನನ್ನ ಮಟ್ಟಿಗೆ ಸಂಕ್ಷಿಪ್ತವಾದ ಕಾದಂಬರಿಯೇ ನೀಳ್ಗಳಿಯನ್ನು ಕರೆಯುವದು ಲೇಸನಿಸುವದ. ಏಕಂದರೆ ನಿಡಿದಾಗಿ ಬೆಳೆದ ‘ಸಣ್ಣಕತೆ’ಯಂದರೆ ಆ ಬೆಳವಣಿಗೆ ಒಂದು

ಹದಗೆಟ್ಟಿ ಹರಚೆಯಂತೆ ಅನಿಸಬಹುದು. ಮುಖ್ಯವಾಗಿ ಬೇಕಾದುದು ಜೀವಾಳದ ಸ್ವಾರ್ಥ. ಕತೆಹರಿದ ಉದ್ದೇಶ್ಯ ಈ ವೇಧಕತೆ, ಸತತವಾದ ಆಸಕ್ತಿಸೆಳೆದಿಡುವಗಳ ಯಾವ ಕತೆಗೂ,-ಸಣ್ಣಿದಿರಲಿ ‘ನೀಳ್ಳ’ ಇರಲಿ-ಜೀವಸತ್ತ. ಪ್ರಪ್ರಕಾದಂಬಿಯೆಂದುಕೊಂಡರೇ ತನ್ನ ವಸ್ತುವಿನ್ನುಸ-ಸಂವಾದ-ಸಂವಿಧಾನಗಳಲ್ಲಿ ಉತ್ತರೋತ್ತರ ಉತ್ತರವರ್ತ ಉತ್ತರಿಕ್ತವನ್ನು ಹರಿದಾಡಿಸಲು ಬರಹಗಾರನು ಅವಧಾನನಿರ್ತಿವದು ಸುಲಭ.

ಇಂತಹ ಉತ್ತರವ ‘ಅವರು’ ಈ ಕತೆಯಲ್ಲಿ ಸಾಧಿಸಿದೆ. ಇದು ಯಾವ ಭಾಷೆಗೂ ಭಾವಣವಾಗಬಲ್ಲ ಒಂದು ಒಟ್ಟೇ ಕತೆ. ಇದೊಂದೇ ಬರೆದರೂ ನಿರಣಿಯವರು ಲಲಿತಸಾಹಿತ್ಯದಲ್ಲಿ ಸಿದ್ದಂತಕ್ಕರೆನಿಃಶ್ರಿದ್ದರು. ಕತೆಯು ನಿವರವಾದ ರೂಪಿನುಶೀಯ ಮೋಹ ನಾನಿಲ್ಲಿ ಬಲವಾಗಿ ಹತ್ತಿಕ್ಕೆದ್ದೇನೆ. ಕಥನ ಕೌಶಲ್ಯಪಾಲಿಯ ಅವರ ಹಿಡಿತ ಪ್ರಕಾಣಿಯನಿದೆ. ‘ದೇವಕ್ಕು’ ಕತೆಯೇನೇ ಚನ್ನಾನ್ನಿಗಿದೆ. ತಂತ್ರಶುದ್ಧರ್ಥಕ್ಕಿಲ್ಲ. ಸಾವಕಾಶವಾಗಿ ಪ್ರತಿ ಶೋಮ ಪದ್ಧತಿಯಿಂದ ಕಥಿಯ ಅನ್ವಯವಿರುತ್ತಾನ್ನಿ ಅಲ್ಲಿಲ್ಲಿ ಹೇಣಿದು ಒಂದು ತುಂಬ ತಥ್ಯದ ಚಿತ್ರವನ್ನು ನಿರಣಿಯಾರು ಬಂಬಿಸಿದ್ದಾರೆ ಆದರೆ ಅದೇಕೋರೆ ಕತೆಯ ವೇಗ ಶೀರ ಮಂದವನಿಸುವದು. ಕರಿಕಟ್ಟಿ ಕೆಲವೆಡಿಗೆ ಸಡಿಲುಬಿದ್ದಂತಾಗಿ ನವ್ಯಾ ಅಸಕ್ತಿಯ ಕಾವು ಇಂತುವದು. ಉತ್ತಮ ಕತೆಗಾರಿಕೆಯ ಎಲ್ಲ ಲಕ್ಷಣಗಳು ಅಲ್ಲಿ ಕಂಡಬರ.ವಂತಿದ್ದರೂ ಆ ಕತೆ ಉತ್ತಮವಾಗಿಲ್ಲ.

ಆದರೂ ಎರಡೂ ಕತೆಗಳಲ್ಲಿಯ ಮನೋಧರ್ಮದ ಅವಿವ್ಯಾರ ಮನೋಜ್ಞವಾಗಿದೆ. ದೇವರು ಅವರ “ಅಂತರಂಗ”ದನುತರ ಸಹೇತುಕವಾಗಿ ಹೀಗೆ ಅಂತರಂಗದ ತೀರಿತಿರಿಗಳನ್ನು ಪರಿಸರಿಯಾಗಿ ಬಿಡಿಸಿ, ಅರಳಿಸಿ ತೋರಿಸಲು ಹೊರಟ ಕತೆಗಾರರು ನಿರಣಿಯವರೇ ಎಂದು ಹೇಳಿಬಿಡಬೇಕೆಂದನಿಸುವದು! ಇಲ್ಲವಾದರೆ “ಎನ್ನ ಇಲ್ಲದ ಜಗತ ಶ್ರೀವಿನಲ್ಲಿ ಕೇಸಾಗಿ ಮಾರ್ಪಟ್ಟಿ” ಒಂದು ಸಂದರ್ಭವೇಶ್ವಿಕೊಂಡು ಅದರಲ್ಲಿ ವಿಧಿಸ್ತೂ, ಅವಿಧಿಸ್ತೂ ಆದ ಮಾತ್ರಾದಯದ ಹೊಯ್ದಾಟ ಹೊರಾಟಿಗಳ ಕರುಣ

ದೂರುಣವಾದ ಚಿತ್ರವನ್ನು ಕುಸುರಾಗಿ ಕಳೆಗೊಳಿ ದ ಪರಣೀಯವರ ಕಡೆಯೇ
ಕ್ಷೇತ್ರದಲ್ಲಿ ನಿಜನಾಗಿಯೂ ಸ್ತುತ್ಯ. ಇವೆರಡೂ ಕಡೆಗಳನ್ನು ಓದಿಯೇ
ಸವಿಯಬೇಕು ಆ ಕರಿತು ಓದುವದರಲ್ಲಿ ವಾಚಕರ ತಾಳೈ ಸಮೀಯಸುವದು
ಸರಿಯಲ್ಲ.

ಇಂಥ ಉತ್ಸೃಷ್ಟ ಕಡೆಗಳ ಫಲಭಾರವು ಹೀಗೆಯೇ ನರಣೀಯವರ
ಪ್ರಸನ್ನ ಪ್ರತಿಭೆಯ ವಾಪ್ತಿಯನ್ನಾಗಿ ಹೆಚ್ಚು ಹೆಚ್ಚಿಗಿ ಬರಲಿ, ಅದರಿಂದ
ಕನ್ನಡದ ರಸದೋಂಟ ಸಂಪನ್ಮೂಲವಾಗಲಿ. ಇದೇ ನನ್ನ ಕಾರ್ಯಕ್ರಮ.

ಗೌರಿತ ಶಾಯಕಣ

‘ಅವರು’

ಇತಿಹಾಸ

ಕೊನೆಗೂ ಮಾಮಾನ ಮನಸ್ಸಿನಂತೆಯೇ ಅಯಿತು. ಸರಸಕ್ಕನು ಬಹಳಪ್ಪ ಒತ್ತುಯಪಡಿಸಿದಳಿಂದು, ಅವನು ನಮಿಳುಬ್ಬರನ್ನು ಸ್ವೀಕರಿಸಿದ್ದಿನ್ನು ವರೆಗೆ ಕಳಿಸಲು, ಅರೆವನಸ್ಸಿನಿಂದ ಹೊದಲಿಗೆ ಒಸ್ಸಿದ್ದನು. ಆದರೆ ಅಕ್ಕಾತ್ಮಾಗಿ ಹೇಳಿನ ಆಫೀಸರರು ಅವನಿಗೆ ಹೇಳಿಕಳುಹಿಸಿದರೆಂದು ನಾನೂ ಸುರೇಶನೂ ಇಬ್ಬರೇ ಹೊರಡಬೇಕಾಯಿತು.

ಟಿಕೆಟ್‌ಟೋಂದನ್ನು ತೆಗೆಯಿಸಬೇಕಳ್ಳ. ಪಾಲ್ಯಾಟಫಾಂಡ್‌ನ ಹೇಳಿಯೇ ಸಾಮಾನ್ಯಿಕ್ಕುಕೊಂಡು ನಾನು ಅಲ್ಲೇ ನಿಂತೆ. ಸುರೇಶನು ಟಿಕೆಟನ್ನು ತೆಗೆಯಿಸಲು ಹೋದನು

ಮಾಮಾನ ಹೇಳಿ ನನಗೆ ಬಹಳಪ್ಪ ಬೇಸರ ಬಂದಿತು. ಹೆಂಡಿಯು ಬಾಣಂತಿತನಕ್ಕೆ ನಾನು ಬೇಕಾಯಿತು. ನಿದು ತಿಂಗಳ ಹಿಂದೆ ಇದೇ ಪುಷ್ಟಿಗೆ ಬಂದಾಗ, ಸ್ವೀಕ್ಕಿನ ವರೆಗೂ ಬಂದು ನನಗೆ ಕರೆದೂಯ್ದು. ಆಗ ಇದರವಿತ್ತು. ಕೆಲಸ ಶೀರಿದ ಹೇಳಿ ಈಗೇನು? ನಾನಿಬ್ಬರೇ ದುಡುಗರು ಹೇಗೆ ಹೋದೇನು ಎಂಬುದರ ಕಲ್ಪನೆ ಬರಬಾರದೆ? ಅವನ ಇಂತಹ ಸ್ವಭಾವನನ್ನು ರಿತೇ ಅಪ್ಪುನು ಇಲ್ಲಿಗೆ ನನ್ನನ್ನು ಕಳುಹಿಸಲು ಹೊದಲು ಒಸ್ಪಿರಲಿಲ್ಲ. ಆದರೂ ತಂಗಿಯೆಂಬ ಅಭಿಮಾನ ಬೇರೆ ಇರುತ್ತದ್ದು; ಅಲ್ಲದೆ ನನಗೂ ಸರಸಬಚಿಯನ್ನು ನೋಡದೆ ಬಹಳ ದಿನಗಳಾದುದರಿಂದ ಹೊರಟು ಬಂದೆ..... ಸರಸಕ್ಕ ನಮ್ಮವಳಾದರೆ ಮಾಮಾನಿಗೇನು? ತನ್ನ ಕಾರ್ಯವಾಯಿತು, ಮುಗಿಯಿತು..... ಗಂಡಸ ರೆಂಬವರೇ ಹೇಗೇನೋ!

ನನಗೆ ಸ್ವಲ್ಪ ದೂರದಲ್ಲಿ ಒಬ್ಬ ತರುಣನು ಕೂಲಿಯವನ ಕೈಯಿಂದ ಸಾಮಾನನ್ನು ಇಳಿಸಿದನು. ಅತಿ ದೂಡ್ಡದಾದ ಬಂದು ಟ್ರಿಂಕು, ಹೋಲ್ಯಾಲ್ಲು, ಮತ್ತೆ ಬಂದರಿಂದ ಜಿಲ್ಲರೆ ಸಾಮಾನಗಳು. ಹೊದಲಿಗೆ ಗೊತ್ತುಮಾಡಿದನ್ನು

ಹಣವನ್ನು ಅವನಿಗೆ ಕೊಟ್ಟಿರಬೇಕು. ಆದರೆ ಆ ಕೂಲಿಯವನು ದೈನ್ಯದಿಂದ ಮತ್ತೆ ಹಣ ಕೇಳಿದನು. ಇವನು ಮೊದಲು ಇಲ್ಲವೆಂದು. ಕೂಲಿಯವನು ಕನ್ನಡದಲ್ಲಿ ಮಾತನಾಡಿತ್ತೊಡಗಿದ ಕೂಡಲೇ ಸುರುಮಾತಿತ್ತದೆ ಆತನು ಸ್ವಲ್ಪಿ ಹಣ ಹೆಚ್ಚಿಗೆ ಕೊಡುವುದು ಕಂಡಿತು. ಆ ಕೂಲಿಯವನು ವಿಜಾಪುರ ತಾಲೂಕಿನವನಂತೆ. ಬರಗಾಲದ ಮೂಲಕ ಕೂಲಿ ಮಾಡುತ್ತಿರುವುದಾಗಿಯೂ ಪುಣಿಯಲ್ಲಿ ತನ್ನ ಸಂಸಾರ ಈಗ ನಡೆದಿರುವ ಸ್ಥಿತಿಯನ್ನು ಸ್ವಲ್ಪಿ ಮಾತಿನಲ್ಲಿ ಇದ್ದಂತೆ ಹೇಳಿದೆ. ಆದರೂ ಅದು ಎಷ್ಟು ಮನ ಹಿಡಿಯುವಂತಹದಾಗಿತ್ತು! ತರುಣನು ಅವನ ಹೆಗಲನ್ನು ತಟ್ಟಿತ್ತು “ಗಾಡಿ ಬಂದ ಕೂಡಲೇ ನೀನೇ ಬಂದು ಸಾಮಾನು ಹಾಕು, ಇನ್ನು ಪ್ರಾಯ ರಣ ಕೊಡತೇನಿ” ಎಂದು ಹೇಳಿದನು.

ಆ ತರುಣನು ಇತ್ತು ಕಡೆ ಹೊರಳಿ ಮುಖವನ್ನೊಂದಿರಿಸಿಕೊಳ್ಳುತ್ತಿದ್ದು. ನೋಡಿದೆ. ಅಬಬ! ಏನು ಆ ಸ್ವರೂಪ! ಮುಖದ ಅಂದಗೇಡಿತನ ಒಮ್ಮೆ ನೋಡುವುದಕ್ಕೆ ಕೂಡಾ ಜಿಗುಸ್ವಾ ತರುವಂತಿದ್ದಿತು. ತೀರ ಕಪ್ಪು ಒಣ್ಣಿ, ಮೊಂಡವಾದ ಮೂಗು, ಅಗಲವಾದ ಬಾಯಿ, ಅಂತಹದರಲ್ಲಾ ತುಸು ಉಬ್ಬಿದ ಒಸಡೆ, ಕಣ್ಣನಲ್ಲಿ ಮಾತ್ರ ಒಂದು ಬಗೆಯ ನಿಷ್ಟೆ ತೆ ಕಾಣುತ್ತಿತ್ತು.

ನನಗೆ ಇದೇ ಆಶ್ಚರ್ಯ. ಆ ಪ್ರಾಣಿ ತನ್ನ ಸಾಮಾನಿನ ಪರಿವೇಯಿಲ್ಲದೆ, ಒಡುಬಡನೆ ಹೊರಗಿ ಹೊಗಿಟ್ಟಿನು.

ನಾನು ಅತ್ತು ಇತ್ತು ನೋಡುತ್ತು ಸುಮೃತಿ ವೇಳೆ ಕಳೆಯುತ್ತಿದ್ದೆ. ಟಿಕೇಟನ್ನು ತರಲು ಹೋದ ಸುರೀಶನು ಇನ್ನೂ ಬಂದಿರಲ್ಲಿ. ಪುಣಿಯಲ್ಲಿ ಟಿಕೆಟು ತಗಿಸುವ ಗೋಳನ್ನು ಕೇಳಿದ್ದು. ಆದರೂ ನಿರ್ವಾಹವಿಲ್ಲವಲ್ಲ. ಅಷ್ಟರಲ್ಲಿ ಧಾರವಾಡದ ಕಡೆ ಹೊಗಬೇಕಾದ ನಮ್ಮ ಗಾಡಿ ಬಂದಿತು. ಪಾಲ್ಯಟಫಾರ್ಮನ ನೇರಿದ್ದ ಪ್ರಯಾಣಿಕರು ಸ್ವಲ್ಪಿ ಜನ. ಏಕೆಂದರೆ ಗಾಡಿ ಬಿಡುವುದಕ್ಕೆ ಇನ್ನೂ ಒಂದು ತಾಸು ಅವಧಿಯಿತ್ತು. ಪುಣಿಯಂದಲೇ ಹೊರಡುವುದಷ್ಟೇ. ಗಾಡಿಯಂತೂ ತೀರವೇ ಇದ್ದಿತು. ಇದ್ದವರಕ್ಕು ಜನ ಹತ್ತಿದರು.

ಸುರೀಶನು ಆಗೂ ಒರಲಿಲ್ಲ. ಇವನು ಬೇಗ ಬಂದರೆ ಸಾಮಾನ್ಯಾದಿಸಿ ಜಾಗ ಹಿಡಿದು, ಪ್ರಶಸ್ತಿವಾಗಿ ಕೂಡಬಹುದಲ್ಲ ಎಂದು ಆತುರವಾಯಿತು. ಕೇಲ

ಅಂಶರದಲ್ಲಿ ಸಾಮಾನನ್ನಿಟ್ಟು ಹೋದ ಆ ತರುಣನೂ ಬಂದಿರಲಿಲ್ಲ. ಈನ್ನು ಡಿಗೆ ರೆಂದರೇ ಹೀಗೆಯೋ? ಸಾಮಾನನ್ನು ಯಾರಾದರೂ ಕೈಯಲ್ಲಿ ಹಿಡಕೊಂಡು ಹೋದರೆ ಗಳಿಯೇನು? ನಾನು ನನ್ನ ಸಾಮಾನಿನ ಹತ್ತಿರವೇ ಇದ್ದರೂ, ತುಸು ಅಂಜತ್ತೇನೇ. ಅಂಶಯದು.... ಹಂಬತನ ಬಹಳ ನವ್ಯ ಜನರಲ್ಲಿ— ಎಂದುಕೊಂಡೆ. ಆದರೆ ಅದನ್ನು ಕಾಯುವ ಹೊಣೆ ನನ್ನ ಮೇಲೂ ತುಸು ಇದ್ದಂತೆನಿಸಿತು. ಒಮ್ಮೆಲೇ ಅವನ ಅಸಹ್ಯ ಮುಖ ಶಣ್ಣವುಂದೆ ಬಂದು, ಹಾಳಾಗಿ ಹೋಗಲಿ ಎಂದುಕೊಂಡೆ.

ನನ್ನ ಮನಸ್ಸು ಇವತ್ತು ಬಂದ ವಾಯಿರಿನ ಕಡೆಗೆ ಹರಿಯಿತು. ‘ತೋರಿಸುವದದೆ; ಈ ಗಾಡಿಗೆ ಹೋರಟು ಬರಬೇಕು’ ಎಂದಿಷ್ಟೇ ಅಪ್ಪನು ಶಿಳಿಸಿದ್ದಾನೆ. ನನ್ನನ್ನೀಗ ತೋರಿಸುವುದು ಯಾರಿಗೆ ಎಂಬುದನ್ನು ತುಸು ಕಾಣಿಸಬಾರಿದ್ದಿತ್ತೇ? ಅಥವಾ ‘ಇಲ್ಲಿ ನನಗೆ ಬೇಸರ ಬರುತ್ತದೆ, ಉರಿಗೆ ಬರಬೇಕೆನ್ನುತ್ತೇನೇ’ ಎಂದು ಮೊನ್ಸೆ ಸಹಜವಾಗಿ ಪತ್ರದಲ್ಲಿ ಬರೆದಿದ್ದೇ. ಅದಕ್ಕೆಯೇ ಬೇರಾಗಿ ಚುನ್ನನೇ ತೋರಿಸುವ ‘ನೆವರಾಡಿ ಕರಸಿರಬಹುದೆ? ಎಂಬ ಸಂಶಯವೂ ಮೂಡಿರಲಿಲ್ಲ. ಬೇಗ ಉರು ಸೇರಿಬಿಟ್ಟರೆ ನೆಟ್ಟಿಗೆ, ಏಂದೂ ಅಂದುಕೊಂಡೆ.

ಸುರೇಶನು ಇನ್ನೂ ಬರಲಿಲ್ಲ. ವೇಳೆ ನೋಡಿದೆ. ಬಂಬತ್ತು ಹೊಡಿಯ ಬಂದಿತ್ತು. ಈಗ ಆ ಕುರಾಸಿಯು ಬಂದನು. ಒಂದು ಸಲ ಪಾಕ್ಯಾಟ್‌ಫಾರ್ಮಾನ್‌ಗುಂಟಿ ಓಡಾಡಿ, ಆ ಕೂಲಿಯವನನ್ನು ಹುಡುಕಿ ತಂದನು. ಪ್ರೋಸ್ಟಿನ ಡಬ್ಬಿಗೆ ಹೊಂದಿ ಇದ್ದ ಡಬ್ಬಿಯಲ್ಲಿ ತನ್ನ ಸಾಮಾನನ್ನು ಹಾಕಹೋದನು ಅದಕ್ಕೆ ಕೂಲಿಯವನು “ಯಾಶಾ ಬ್ರಾಡ್ರಿ ಇಲ್ಲಿ, ಟಿಪಾಲು ಚೀಲು ಹಾಕತಾರು” ಎಂದ. ಅದಕ್ಕೆ ಅವನು “ನಾ ಸಾವಿರ ಉರು ಶಿರಗ್ಯಾಡೇನೋ, ನನಗ ಹೇಳಿಕೀ? ಟಿಪಾಲ ಚೀಲ ಹಾಕೋ ಡಬ್ಬಿ ಆ ವಾಗ್ಗಲು ಆದ. ಅದರ ವ್ಯಾಲೆ ಹಿಂಗ್‌ ಅಂತ ಬರದಾರ; ಇಲ್ಲೇನು ಬರೆದದ್ದು ಇಲ್ಲಾ” ಎಂದು ಹೇಳಿದನು.

ನಾನಿನ್ನೂ ಹಾಗೆಯೇ ಕೂಲಿತ್ತಿದ್ದೆ. ಪ್ರತಿಕ್ರಿಣಕ್ಕೆ ಸುರೇಶನಿಗಾಗಿ ಹೋರಳ ನೋಡುತ್ತಿದ್ದೆ. ಇವನೂ ಟಿಕ್‌ಟಿಪಿನ್ನು ತಗಿಸಲು ಹೋಗಿದ್ದುದಾದರೆ ಎಮ್ಮೆ ಬೇಗ ಬಂದ! ಸುರೇಶನ ಗುರುತನ್ನು ಹೇಳಿ ಅವನ ಬಗ್ಗೆ ವಿಚಾರಿಸಲೇ?

ಎಂದು ಕೇಳಿಕೊಂಡೆ. ಮರುಕ್ಕಣನೇ ಅವನ ಅಶಕ್ಯ ಮುಖ, ನೇನ ಸದಿದ್ದರೂ ಕಣ್ಣಿಂದೆ ಬಂದಂತಾಗಿ, ಕೇಳುವುದು ಸರ್ವಥಾ ಬೇಡವೇನಿಸಿತು.

ಅವನು ತನ್ನ ಸಾಮಾನನ್ನು ಒಯ್ದುಹಾಕಿಸುವಾಗ, ನನ್ನ ಮುಂದೆಯೇ ಹಾದುಹೋದನು. ನನ್ನ ಕಡೆ ನೋಡುವನೇ, ಎಂದು ಅವನ ಕಡೆ ನನ್ನ ನೋಟಿ ಶಿರುಗಿಂದ್ದೆ. ಅವನ ಈರೂಪ ಮುಖ ನೋಡಲೇಂದಲ್ಲ, ಸಹಾಯಕ್ಕೆ ಕೇಳಿಯಾನೇ—ಎಂದು. ಸಾಮಾನ್ಯವಾಗಿ ಯುವಕರ ಮನಸ್ಸು ಹೆಣ್ಣು ಮಕ್ಕಳಿಗೆ ಸಹಾಯ ಮಾಡಲು ತಾವಾಗಿ ಮುಂದುವರಿಯುತ್ತದೆ. ಅದರೆ ಈತನು ಹೊರಳಿ ಕೂಡಾ ನೋಡಲಿಲ್ಲ. ಅಂತೊ ಈ ಪ್ರಾಣಿಗೆ ಗರ್ವಫೂ ಇದೆ ಎಂದು ನನ್ನ ಕಲ್ಪನೆಯಾಯಿತು.

ಸುರೇಶನು ಇನ್ನೂ ಬರಲಿಲ್ಲ. ಹದಿನ್ಯೇದು—ಇವುತ್ತು ನಿವಿಷಕ್ಕೆಯೇ ಗಾಡಿ ಬಿಡಬಹುದು. ಮುಂದೆ ಗತಿಯೇನು?

ಬಂಬತ್ತು ಹೊಡಿದು ಬಿಟ್ಟುತ್ತು. ಆಗಲೆ ಮುಂಬ್ಯಿಯಿಂದ ಮೇಲುಗಾಡಿ ಬಂದಿತು. ತಡವಿಲ್ಲದೆ, ಆ ಗಾಡಿಗೆ ಬಂದ ಜನರು ತಂತನ್ನ ಸಾಮಾನು ಗಳೊಂದಿಗೆ ನಮ್ಮು ಗಾಡಿಗೆ ನುಗ್ಗಿದರು. ಬರಿದೆಂದು ಕಾಣುತ್ತಿದ್ದ ಗಾಡಿಯು ನೋಡನೋಡುವನ್ನು ರಲ್ಲಿ ತುಂಬಿಯೋಯಿತು. ಇನ್ನು ಕೆಲವರು ಸಾಮಾನು ಗಳನ್ನು ಹೊರಿಸಿಕೊಂಡೇ, ಜಾಗ ಎಲ್ಲಿದೆ—ಎಂದು ಓಡಾಡುತ್ತಿದ್ದರು.

ಕಾರ್ತರತೆಯಿಂದ ಮನಸ್ಸು ನುಗ್ಗಾಯಿತು. ಮಾಮಾನನ್ನು ಮನಸ್ಸಿನಲ್ಲಿ ಬಹಳವ್ಯು ಬೈದೆ.

೬—೨೦ ಆಗಿತ್ತು. ಇನ್ನು ತುಸು ವೇಳಿಯಲ್ಲಿ ಗಾಡಿ ಬಿಟ್ಟುಬಿಡುವದು; ಈಗಾದರೂ ಸಾಮಾನನ್ನು ಹಾಕಿಸಲೇ ಎಂದು ಯೋಚನೆ ಬಂತು. ಆದರೆ ನನ್ನ ಕಡೆ ರೋಕ್ಕುವಿಲ್ಲ, ಮೇಲಾಗಿ ಮರಾರಿ ಬರುವುದಿಲ್ಲ. ಇಮಾಲನಿಗೆ ಏನೆಂದು ಹೇಳಲಿ? ಇವುತ್ತು ಮಾಡಿ ಸಾಮಾನನ್ನು ಹಾಕಿ ಬೆಂದಿನಾದರೆ ಸುರೇಶನು ನನ್ನನ್ನು ಹುಡುಕಬಾರದು. ಹುಡುಕಿದ ಮೇಲೂ ನಾನು ಸಿಕ್ಕೇನು. ಆದರೆ ಗಾಡಿಯ ವೇಳಿಗೆ ಟಿಕೇಟೀ ದೋರಿಯದೆ ಹೋದರೆ? ಆಧವಾ ಈ ಗದ್ದಲದಲ್ಲಿ ನಾನೋಬ್ಬಳಿ ಈತ್ತುವುದಾದರೆ ಹೇಗೆ?

ಇದು ತಪ್ಪಿದರೆ ರಾತ್ರಿ ಒಂದು ಗಂಟೀಯ ಗಾಡಿಗೆ ಹೋಗಿರಿ, ಎಂದಿದ್ದ ಮಾಮಾ. ನನ್ನ ಹೃದಯ ಇಣ್ಣಿಪ್ಪು ಪರಿತಪಿಸಿತು ನಾನು ಬೇಗ

ಬರಬೇಕೆಂದು ಅಪ್ಪನು ಮುದ್ದಾಂ ವಾಯರ ನಾಡಿದ್ದಾನೆ. ಹುಡುಗಿಯನ್ನು ಕೊಳ್ಳುವವರ ಅಂಕೆಯಲ್ಲಿ ಎಷ್ಟೆಂದರೂ ಹೆಣ್ಣು ಹೇತ್ತೆ ತಂದೆ ಇರಬೇಕ್ಕಳ್ಳವೇ? ಈ ಗಾಡಿಗಾಗಿ ಧಾರವಾಡ ಸ್ವೀಶನ್ನಿಗೆ ಬಂದಿರುವುದಾಗಿಯೂ ಅಪ್ಪ ತೀಳಿದ್ದಾನೆ.... ಇದೇ ಗಾಡಿಗೆ ಹೊರಡಲೇಬೇಕು.

ಸುರೇಶನು ಇನ್ನೂ ಬರಲಿಲ್ಲ! ಒಂದೊಂದು ಕ್ಷೇತ್ರ ಒಂದೊಂದು ಯುಗ ವಾಯಿತು. ಚಿಂತೆ ನನ್ನ ಜೀವವನ್ನು ಸುಧುತ್ತಿತ್ತು.

ಅಷ್ಟು ಸುರೇಶನು ಬಂದನು, “ಎಲ್ಲಿ ಹೋಗಿದ್ದೀರ್ಬೇವಷ್ಟುತ್ತದು?” ಎಂದು ಗದರಿಸಿದೆ. “ಇಲ್ಲಿ ನಡಿ. ಅಶ್ಲೇಷನು ನಾ ಮಲಕೊಂಡಿಲ್ಲಾ ಭಯಂಕರ ಗದ್ದಲ ಇತ್ತು. ಹಿಕೆಟ್‌ಮ್ಯಾಕೊಡೊನೇ ತಡಾಮಾಡಿ ಕೊಡಲಿಕ್ಕೆ ಹತ್ತಿದರು” ಎನ್ನುತ್ತು ಹಮಾಲಸಿಗಾಗಿ ಹುಡುಕಾಡಿದನು. ಅಕ್ಷಸ್ಯಾತ್ ಒಬ್ಬನು ಸಿಗಲು. ಕರತಂದು ಸಾಮಾನನ್ನು ತೋರಿಸಿದನು. ನಾನು ಸುರೇಶ ನಿಗೆ “ರೊಕ್ಕೆ ಗೊತ್ತುಮಾಡಬಿಡು. ಹಿಂದಾಗಡಿ ತಂಬೆ ಮಾಡಬಾರದು” ಎಂದೆ ಹಮಾಲನು ಮಾರಿಯಲ್ಲಿ “ಹನ್ನೆ ರಡಾಟೆ ಕೊಡ್ದಿ, ಬಾಲುಸಾಯೇಬು” ಎಂದನು. ಅದಕ್ಕೆ ಸುರೇಶನು, “ಉಂಹು. ಇರೋವು ಮೂರ್ಕು ದೊಡ್ಡ ಸಾಮಾನು, ಆರಣಿ ನಿನಗ ಕೊಡಬೇಕಾದ್ದು. ಆದರ ಎಂಟು ಆಣಿ ಕೊಡತೇನೀ ಬೇಕಾದರೆ ಬಾ” ಎಂದು ತೀಳಿಸಿದನು. ಮಾತನಾಡುವುದಕ್ಕೂ ವಿಶೇಷ ನೇಳಿಯಿರಲಿಲ್ಲ. ಹಮಾಲನು ಒಸ್ಸಿ, ಸಾಮಾನನ್ನು ಹೊತ್ತಿನು.

ಆದರೆ ವಿಪರೀತ ಗದ್ದಲ! ತುಂಬಿದ ಗಾಡಿಯಲ್ಲಿ ನಿಂತೇನೆಂದರೆ ಜಾಗ ವಿಲ್ಲ. ಯಾವ ಡಬ್ಬಿಯ ಬಾಗಿಲನ್ನೂ ತೀರಿಯುವುದಕ್ಕೂ ಗಳಿಯಿಲ್ಲ. ಇಂಥದ ರಲ್ಲಿ ಇನ್ನೂ ಜನ ನುಗ್ಗುತ್ತಿದ್ದಾರೆ! ಹಮಾಲನು “ಇಲ್ಲಿ ಬರ್ಬು” ಎಂದು ಗಾಡಿಯ ಹಿಂದಿನ ಮಾಗ್ಲು ಕರೆದುಕೊಂಡು ಹೋದನು.

ಹಿಂಬದಿಗೆ ಕೂಡಾ ನವ್ಮುಕಾಗೆ ಬಂದವರಿದ್ದರು. ನವ್ಮುಕಾಲಿ ಯವನು ಒಂದು ಡಬ್ಬಿಯ ಮುಂದೆ ನಿಂತು, ಸುರೇಶನಿಗೆ ಹತ್ತುವುದಕ್ಕೆ ಹೇಳಿದ. ಸುರೇಶನು ನನ್ನ ಕಡೆ ನೋಡಿದ. ಅದಕ್ಕೆ ಹಮಾಲನು “ನೀವು ಮ್ಯಾಲಿ ಹತ್ತಿ ಬಂದು, ಸಾಮಾನು ಇಸಕೊಳ್ಳಿ, ಹಿಂದಾಗಡಿ ಇವರ್ದು ಹತ್ತನ ತೇನೀ, ಖಿಡಿಕ್ಕಾಗಿದ್ದು” ಎಂದು ಹೇಳಿದನು. ನಮಗೂ ಹಾಗೆ ಮಾಡದ ಹೊರತು ಗತ್ಯಂತರವಿರಲಿಲ್ಲ.

ಸುರೇಶನು ನವ್ಯಾಭ್ಯಾರ ಸಹಾಯದಿಂದ ಒಂದು ಕೆಡಿಕೆಯೊಳಗಿಂದ ಒಮ್ಮೆ ಒಳಗಿಳಿದನು. ಅಲ್ಲಿ ಕುಳಿತವರ ಕಡೆಯಿಂದ ಅವನು ಬೈಸಿಕೊಳ್ಳುವುದು ರಾಣಾಶ್ರೀತ್ವ. ಪ್ರತಿ ಕ್ರಾಂಕವ್ಯಾಳದ್ವೀಗದಿಂದ ಹೊಯ್ದಾಡುತ್ತಿದ್ದೆ—ಒಮ್ಮೆ ಹೇಗೆ ಸುಸೂತ್ರ ಒಳಗೆ ಕುಳಿತೇನೋ ಎಂದು. ಇನ್ನು ಒಂದು ಹ್ಯಾಂಡ್ಚಾರ್ಗು ಉಳಿದಿತ್ತು.

ಕೂಡಲೀ ಆ ಹಮಾಲನು “ ಏ ತಮ್ಮಾ, ನಾಕ ರೂಪಾಯಿ ತಿಂ ” ಎಂದನು. ನಾಕು ರೂಪಾಯಿ, ಎಂದದ್ದರ ಅಧ್ಯ ಆಗ ನವುಗಾಗಲಿಲ್ಲ.

“ ಸಾಮಾನ ಕೊಡು, ಅವರ್ದು ಹತ್ತುಸು; ಕೊಡತೀನಲ್ಲ ” ಎಂದು ಸುರೇಶನು ಹೇಳಿದ.

“ ಇಲ್ಲಿಲ್ಲ. ನಾಲ್ಕು ರೂಪಾಯಿ ಇಡು ಕೈಯಾಗ. ಅಂದ್ರ ಈ ಚಾರ್ಗ ಕೊಡತೀನಿ, ಇವರ್ದು ಹತ್ತುಸತೀನಿ, ಇಲ್ಲಾದ್ವಿಲ್ಲ ” ಎಂದು ವೂರಾಮಿಯಲ್ಲಿ ಒದರಿದನು.

ಅವನ ಮಾತನ್ನು ಕೇಳ ನಮಗೆ ಸಿದಿಲು ಬಡಿದಂತಾಯಿತು. ಇಂತಹ ದೇನನ್ನೂ ನಾವು ಉಹಿಸಿರಲಿಲ್ಲ. ನಾವೀಗ ಅವನ ಕೈಯಲ್ಲಿ ಸಿಕ್ಕಬಿದ್ದೇವೆಂಬು ದರ ಅರಿವಾಯಿತು. ರೊಕ್ಕದ ಆಸೆಯಿಂದ ಎಷ್ಟು ನೀಚತನಕ್ಕೆಳಸಿದನಲ್ಲಿ ಎಂದು ಕೋನದಿಂದ ಕುದಿದೆ. ಅದನ್ನು ದಾಟಿ ಹೆನರಿಕೆಯಿಂದ ಗದಗದ ನಡುಗಿದೆ.

ಸುರೇಶನು ಇದ್ದುದರಲ್ಲೇ ಧೈಯರ್ ತಂದುಕೊಂಡು ಗದರಿಸಿದನು. ಆದರೆ ಅವನು ಅದಕ್ಕೆ ಎಷ್ಟೂ ಕಿವಿಗೊಡಲಿಲ್ಲ. ನಾ ಹೇಳಿದೆ “ ಒಂದು ರೂಪಾಯಿ ಕೊಟ್ಟು ಕಳಿಸಿ ಬಿಡು. ” ಅದರಂತೆ ಸುರೇಶನು ರೂಪಾಯಿ ಕೊಡ ಹೊಡಾಗ, ಅದನ್ನು ಅವನು ಕಣ್ಣಿತ್ತಿ ಸೋಡಲಿಲ್ಲ ಕೂಡ. “ ನಾಕು ರೂಪಾಯಿ. ಹೂಂ. ಇಲ್ಲಾದ್ರ ಇಲ್ಲ ” ಎಂದು ಗಟ್ಟಸ್ಟರದಲ್ಲಿ ಹೇಳಿದನು.

ಎಂತಹ ವಿಪತ್ತು! ಸಹಾಯಕಾರೂ ಇಲ್ಲವೇ? ಹಿಂದಿನ ಮಗ್ಗಲು ಕತ್ತಲೆ. ಮಂದಿಯ ಸುಳವಿಲ್ಲ ಅದಕ್ಕೇ ಈ ಕಡೆ ಕರಕೊಂಡು ಬಂದ.—ಆಗ ಸೇನಪಾಯಿತು. ನಾವು ಹತ್ತುಬೇಕಾದ ಡಬ್ಬಿಯಲ್ಲಿ ಆ ಕುರೂಪಿ ತರಂಣನು ಹತ್ತಿದ್ದಂತು. ಅವನಿಗಾಗಿ ಅಲ್ಲಿ ಸೋಡಿದೆ. ಆರೆ ಆತನು ಕಾಣಲಿಲ್ಲ. ‘ ಯಾರೂ ಈ ಸಮಯದಲ್ಲಿ ರಕ್ಷಿಸುವವರಿಲ್ಲ. ಎಲ್ಲರೂ ಸ್ವಾಧಿಗಳಿ! ’ ಎಂದು ಚೈದೆ.

ಸುರೇಶನು ಮಗ್ಗಲಲ್ಲಿ ಕುಳಿತವರಿಗೆ ಕೇಳಿಕೊಂಡನು. ಅವರು “ಪುಣೀದೋಳಗ ಹಿಂಗ್‌ರ. ಇಪ್ಪು ಜಾಗಾ ನಿಮಗ ದೊರಕಿಸಿ ಕೊಟ್ಟುರ, ಅದೊಂದು ನಿಮಾತ್ಯಲ್ಲಿ ಉಪಕಾರ ಅಂತೇ ಶಿಲೀರ. ಸೋಲೀಸರೂ ಸಹಿತ ಇತ್ತಾಗ ಸುಳಿಯೂದಿಲ್ಲ” ಎಂದರು. ಭಾಗಿಲ ಬಳಿಯಲ್ಲಿ ಇದೇ ಬಗ್ಗೆ ತಂಟಿ ನಡೆದಿದ್ದರು, ನನಗೆ ಆಗ ಲಕ್ಷ್ಯಕ್ಕೆ ಬಂತು

ನನ್ನ ಕಾಲು ಥರಥರ ನಡುಗತೊಡಗಿದವು. ಭಯದಿಂದ ಕಣ್ಣ ಕತ್ತಲೀಗುಡಿಸಿತು. ಸುರೇಶನು “ನನ್ನ ಕಡೆ ಅಪ್ಪು ಹೊಕ್ಕೆನ್ನ ಇಲ್ಲಿಲೇ. ಪಿಕಿಟಿಗೆ ಖಚಾರಗ್ಗಾವು” ಎಂದು ಕನ್ನಡದಲ್ಲೀ ಚೀರಿದನು. ಅದು ನಿಜವೂ ಇತ್ತು. ಶಿಂಗಳ ಕೊನೆಯಾದುದರಿಂದ ಮಾಮಾ ಗಾಡಿ ಖಚಿನ ಮಟ್ಟಿಗಾಗುವವು ಕೊಟ್ಟಿದ್ದು. ಇದೂ ಒಂದು ಶಿಲೀದು ನನಗೆ ಮತ್ತು ಇವು ಗಾಬರಿಯಾಯಿತು. ಹಮಾಲನಿಗೆ ಸುರೇಶನ ಮಾತಿನ ಕಡೆ ಲಕ್ಷ್ಯವಿಲ್ಲ. “ಹೂಂ, ಲಗೂ ಹೊಕ್ಕು ತಗೀರಿ, ಹೊತ್ತಾಗತ್ತದ” ಎಂದು ನವ್ಯನ್ನೇ ಗದರಿಸಿದನು.

ಬ್ಯಾಗನ್ನು ಅವನು ತನ್ನ ಕೈಯಲ್ಲೀ ಹಿಡಿದಿದ್ದು. ಅದರಲ್ಲಿ ಸರಸಕ್ಕೆನು ಬರುವ ಮುಂದೆ ಉಡಿತುಂಬಿದ ಹೊಸ ಸೀರೆಯಿತ್ತು. ನನ್ನ ಬಿಲವಾರಗಳನ್ನೂ, ಸುರೇಶನ ಫ್ರಾಂಟಿನ ಪೆನ್ನನನ್ನು ಅದರಲ್ಲಿಯೇ ಹಾಕಿದ್ದೆ ಗಾಡಿಯಲ್ಲಿ ಕಳಿದು ಹೋಗಬಾರದೆಂದು ಇನ್ನೇನು ಗತಿ ಎಂದು ಸವಸ್ಯೆನಿಂತಿತ್ತು. ಪಾರಾಗುವ ದಾರಿಯೆ ಇಲ್ಲವೆಂಬ ಅಂಜಕೆಯಿಂದ ತ್ವರಿತ ನನ್ನಲ್ಲಿ ಪ್ರಜ್ಞೆಯೆ ಉಳಿದಿರಲಿಲ್ಲ.

ಅಪ್ಪರಲ್ಲಿ ಆ ಕುರೂಪಿ ತರಣನು ಬಂದವನೇ, ಹಮಾಲನ ಅಂಗಿಯನ್ನು ಹಿಡಿದು ಫಲೀರನೆ ಕೆನ್ನೆಗೆ ನಾಲ್ಕು ದು ಏಟು ಬಿಗಿದನು. “ಬದ್ದಾಷ್ಟು, ಹುಡುಗರ್ತು ಕಂಡು ಇಂಥಾ ಧಂಡ ಮಾಡತೀ? ಬಾ ನಿನ್ನ ಸೋಲೀಸರ ತಾಬಾ ಮಾಡತೀನಿ” ಎಂದು ಮರಾತಿಯಲ್ಲಿ ಅಬ್ಜುರಿಸಿದರು

ದೇವರು ಬಂದ ಹಾಗೆ ಬಂದರಲ್ಲ, ಎಂದು ನನ್ನ ಮನಸ್ಸು ಆಗ ಎಪ್ಪ ಆನಂದದಿಂದ ಕುಣಿದಾಡಿತು! ಮನಸ್ಸಿಗೆ ಎಂತಹ ನೆಮ್ಮೆದಿ ಬಂದಿತ್ತಿಂದೀ ಹೋದ ಜೀವ ಮರಳ ಬಂದವು ಸಮಾಧಾನಗೊಂಡೆ.

ಅವರು ಅವನ ಕೈಯಲ್ಲಿದ್ದ ಬ್ಯಾಗನ್ನು ಕಸಿದು ಸುರೇಶನ ಕೈಗೆ ಇತ್ತರು. ಅದಕ್ಕವನು ಬಹಲನ್ನು ಗುದ್ದಾಡಿದ. ಇಬ್ಬರೂ ಸಶಕ್ತ ಮೈಕಟ್ಟಿನವರೇ. ಅವರೂ ಅವರ ಮುಂದೆ ಅವನು ಈಡಾಗಲಿಲ್ಲ.

“ ನಿವ್ಯಾರು ನಡುವ ಬರಲಕ್ಕೇ? ನಾವೇನರೆ ಮಾಡಿದೀನಿ ” ಎಂದು ಮುಂತಾಗಿ ಹಮ್ಮಾಲನು ಒದರಾಡತೊಡಗಿದನು.

“ ಜಾಸ್ತ ಮೂತಾಡಿದೆಂದ್ರ, ಇಲ್ಲೇ ಜೀಲಿನ್ನಾಗ ಕೂಡಿಸೇನು ಹುತಾರಿಂದ ಇರು, ” ಎಂದರವರು. ಆ ಮಾತಿನಲ್ಲಿ ಎಂತಹ ಎದೆಗಾರಿಕೆ!

“ ಕರಾರ ಮೂಡಿದ ಬಂದು ರುಪಾಯಿರೆ ಕೊಡ್ರಿ. ” ನಿಸ್ಕೃತಾಯಾಗಿ ಆತ ನುಡಿದನ್:

ಅವನ ಮಾತಿಗೆ ಕಿವಿಗೊಡದೆ ಅವರು ನನ್ನ ಕಡೆ ತಿರುಗಿ “ ಹೆಂಗಸರ ದಬ್ಬಾಗ ಹತ್ತೊತ್ತೋದ್ದೊ, ಏನು ಇಲ್ಲೇನೋ ” ಎಂದು ಕೇಳಿದರು. ನಾನು ತುಸು ತಡೆದು ‘ಇಲ್ಲೇ ’ ಎಂದೆ.

ಅವರು ಬಾಗಿಲ ಬಳಿಗೆ ಬಂದು, ಅಲ್ಲಿ ನಿಂತವರನ್ನು ಸರಿಸಿದರು. ಬಾಗಿಲು ತಗಿಯಲು ಬರದಂತೆ ಇಡಲಾಗಿದ್ದ ಸಾಮಾನುಗಳನ್ನು ತಗಿಸಿದರು. ಒಬ್ಬ ಹೆಣ್ಣುಮಂಗಳು ಹತ್ತಿ ಬರುವಳಿಂದ್ದೊ, ಅವರ ಮಾತಿನ ಶಕ್ತಿಗೊ, ಜನ ಅಂತಹದರಲ್ಲೇ ಅನುವುಗೊಟ್ಟಿತು. ಬಾಗಿಲು ತುಸು ತೆರೆಯಬಂತು. ನಾನು ಮೇಲೆ ಹತ್ತಿದೆ.

ಇತ್ತು ಹಮ್ಮಾಲನು ಸುರೀಶನು ನಿಂತಿದ್ದ ಬದಿಯಲ್ಲಿನ ಕೆಡಿಕಿಗೆ ಬಂದು, ಸುರೀಶಗೆ ಬಂದು ರೂಪಾಯಿ ಕೊಡಲು ಕೇಳಿದನು. ಅಂತೂ ನಾವು ಪಾರಾದೆ ವಲ್ಲ ಎಂಬ ಆನಂದದಿಂದ, ಸುರೀಶನು ಪಾರೀಟನ್ನು ತೆರಿದು ಕೊಡಮೋದನು. ಅದೇ ಮೇಲಕ್ಕೆ ಹತ್ತಿ ಬಂದ ಅವರ ಕಣ್ಣಿಗೆ ಅದು ಕಂಡು, ಸುರೀಶನ ಕೈಯಿಂದ ಆ ನೋಟನ್ನು ಇನಕೊಂಡರು. “ ಏ ತಮ್ಮಾ, ಏನೂ ತಿಳಿಯೂ ದಿಲ್ಲ ನಿನಗ. ಕೊಡಬ್ಬಾಡ, ಸುವ್ಯಾಸಿರು. ಒನ್ಮೇ ಬುದ್ಧಿ ಬರಲಿ ಈ ಸೂಳೇ ಮಕ್ಕಳಿಗೆ ” ಎಂದರು.

ಹಮ್ಮಾಲನು ಗಟ್ಟಿಯಾಗಿ ಒದರಾಡತೊಡಗಿದನು. ಅವರು ಬಂದೇ ಮಾತಿನಿಂದ ‘ಕೊಡುದಿಲ್ಲ ’ ಎಂದರು. ಅದಕ್ಕೆ ಅವನು ಕಿಟಕಿಯಲ್ಲೇ ಹಣಿಕಿ ಯಾಕಿ, ಸುರೀಶನ ಅಂಗಿ ಹಿಡಿದು ಜಗಿದ. ಅವರು ಬಡಬಡನೆ ಸುರೀಶನನ್ನು ಆಚಿಗೆ ಸರಿಸಿ, ಹಮ್ಮಾಲನಿಗೆ ‘ ಇಲ್ಲ ’ ಎಂದರು.

“ ಯಾಕ ಕೊಡೂದಿಲ್ಲ? ನೀ ಯಾರು ಹೇಳ್ಣಿಕ್ಕೇ ” ಎಂದು ಮರಾಟ ಯಲ್ಲೇ ಅವನು ಆಡಿದನು. ಬಂಟಿ ಹೆಸರಿನಲ್ಲಿ ಕರೆಯುತ್ತಲೂ ಇವರಿಗೆ ಸಿಟ್ಟು

ಬಂತೀನೋ. ಏನನ್ನೂ ಗಣಿಸದೆ ಅವನನ್ನು ಬಲವಾಗಿ ದೂಡಿದರು. ನಮಗೆ ಹುಲಿಯಾಗಿ ಪರಿಣಾಮಿಸಿದ್ದ ಹಮಾಲನು ಅವರ ಕೈಯಲ್ಲಿ ಇಲಿಯಾದನು. ಅವನು ಮತ್ತಿ ಏರಿ ಬಂದು ಗುಣಗುಟ್ಟಿತೊಡಗಿದನು. ಕಡೆಗೆ ಅವರು ಇತ್ತೀರುಗಿ “ಎಷ್ಟು ನಿಮ್ಮ ಸಾಮಾನು” ಎಂದರು. ಸುರೇಶನು ಮೂರು ಸಾಮಾನನ್ನು ತೋರಿಸಿದನು. ಸುರೇಶನ ಕೈಯಿಂದಲೇ ಆರಾಣಿ ಇಸಿದು ಕೊಂಡು ಅವಗೆ ಕೊಡುತ್ತು “ಇನ್ನೇನರೆ ಗದ್ದಲಾ ಹಾಕಿದರ ಜೀವಾನೇ ಹೋಡಿತು, ಹೋಗಿನ್ನು” ಎಂದು ಇನ್ನೊಮ್ಮೆ ದೂಡಿದರು.

ನನಗೆ ಇದೇ ಆಶ್ಚರ್ಯ. ಅಷ್ಟು ಜನ ಹೋರಗೆ ನಿಂತು ‘ಜಾಗ ಜಾಗ’ ಎಂದು ಮಿಥಕಾಡುವಾಗ ಇವರು ತಮ್ಮ ಹೋಳ್ಳಾಲನ್ನು ಬಿಜ್ಞಿ ಪ್ರಶಸ್ತಿ ಜಾಗ ಹಿಡಿದಿದ್ದರು. ನಮಗೆ ಎಂದಾಗಲಿ ಅವರು ಹೋಳ್ಳಾಲನ್ನು ತಿಗೆಯ ಲಿಲ್ಲ. ಆದನ್ನೇ ತುಸು ಸರಿಸಿ ಇಬ್ಬರಿಗೂ ಕೂಡಬೇಳಿದರು.

ನಾನೋಮ್ಮೆ ಸಹಜವಾಗಿ ಅವರ ಮುಖ ನೋಡಿದೆ. ಅದೇ ವಿಕೃತರೂಪ. ನೋಡಲು ತುಂಬ ಜಿಗಪ್ಪೆ ಬಂದುಬಿಟ್ಟಿತು. ಅಲ್ಲಿಂದ ಸಟ್ಟುನೇ ದೃಷ್ಟಿಯನ್ನು ಹೋರಳಿಸಿದ.—ಆದರೆ, ಅವರು ಕಾಲಿಯವನಿಗೆ ಎರಡೇಟು ಬಿಗಿಯುತ್ತಿರುವುದೂ, ಆಗ ನಾನು ಎಷ್ಟೋಂದು ಆನಂದದಲ್ಲಿದ್ದುದೂ, ಹಾಗೂ ದೂಡಿಸಿಕೊಂಡ ಹಮಾಲನ ದೈನಾಸದ ಚಿತ್ರವೂ, ಕಣ್ಣಾಮುಂದೆ ಸುಳಿದು, ಮನಸ್ಸು ವ್ಯಧಿಗೊಂಡಿತು.

ಆದರೆ ಆಗ ನಮಗಾಗಿ ಇನ್ನೊಂದು ವಿವರವು ಕಾದಿತ್ತು.

ಪೂರ್ವೀಲೀಂಗರು ಬಂದು ಟಪಾಲಿನ ಚೀಲಗಳನ್ನು ಹಾಕುವುದಿದೆಯೆಂದು ನಮ್ಮ ದಬ್ಬಿಯಲ್ಲಿನ ಜನಂಗಿ ಏಳಿಕ್ಕೆ ಹೇಳಿತೊಡಗಿದರು. ‘ಇನ್ನು ಏಳಿಯೇ ಬೇಕಾಯಿತಲ್ಲ, ನೋಡಲೇ ತುಂಬ ಹೋಗಿದ್ದು, ಗಾಡಿ ಬಿಡುವ ಈ ವೇಳೆಯಲ್ಲಿ ಯಾವ ದಬ್ಬಿ ಹತ್ತುವುದು, ಏನು ಗತಿ? ಎಂದುಕೊಂಡು ಅವರ ಕಡೆ ನೋಡಿದೆ. ಅವರು ಸಿಗರೀಟನ್ನು ಆರಂಭಿಕ್ಕಿದ್ದವರು, ಕೂಡಲೇ ಮೇಲಕ್ಕೆದ್ದು ಅಲ್ಲಿಗೆ ನಡಿದರು.

“ನಮಗ ಮುಂಚಿತವಾಗಿ ತಿಳಿಸಿಲ್ಲ. ನಾವಿಲ್ಲ ಬಂದ ಕೂತೀವಿ, ಏಳಾದಿಲ್ಲ” ಎಂದು ಪೂರ್ವೀಲೀಂಗರಿಗೆ ಹೇಳಿದರು.

“ ಏಳೂದಿಲ್ಲವ್? ಚಂಡು ಹಿಡಿದು ಹೊರಗ ಹಾಕತೇವಿ ” ಎಂದನು ಅವರಲ್ಲಿಳಬ್ಬ.

ಅಲ್ಲಿದ್ದ ಮುಂದಿಯೆಲ್ಲ ತುಂಬ ಯೋಚನೆಗೊಳಗಾಗಿದ್ದರು. ಪ್ರೇಲೀಸರ ಈ ಮಾತ್ರ ಕೇಳಿ, ಇನ್ನು ಏಳಲೇಬೇಕಾಗುವದಲ್ಲ ಎಂದು ಎಲ್ಲರೂ ಜಿಂತೆ ಗೊಳಗಾದರು.

“ ಏ, ಸ್ವಲ್ಪ ನೋಡಿ ಮಾತಾಡಿ. ನಿಮಕೆಂತಾ ಹೆಚ್ಚು ಕಾಯುದೆ ಗೊತ್ತುದ. ಇದು ಟಪಾಲ ದಬ್ಬಿ ಆಗಿದ್ದ, ‘ಹಿಂಗ್ಸ್’ ಅಂತ ಮ್ಯಾಲೆ ಬರೇ ಬೇಕಾಗಿತ್ತು? ಅಂಥದು ಜಬರ ಮಾಡತ್ತಿರಿ. ಹೆಂಗ ಚಂಡ ಹಿಡಿದು ದಬ್ಬಿ ಕೀರ್ತಿಯ್ಯಾ ನೋಡತೇನಿ? ” ಎಂದರು.

ಪ್ರೇಲೀಸರು ಇವರ ಮಾತನ್ನು ಲಕ್ಷ್ಯಗೊಟ್ಟು ಕೇಳಿದ್ದರೂ, “ ಹಾಂ ಇಂರಿ ಬೇಗ ” ಎಂದು ಅವಸರವಡಿಸಿಕೊಡಿಗಿದರು. ಮುಂದಿ ಇಳಿಯಲ್ಲಿ. ಇಳಿದು ಮುಂದೆಲ್ಲಿಗೆ ಶೋಗುವುದು ಎಂದು ಕಿಳಿಯಡೆ ಅಲ್ಲೇ ನಿಂತರು. ಇವರು ಇನ್ನೂ ಹಟ್ಟದಿಂದ ಗಜ್ರಿಸಿದರು. “ ನಾವು ಯಾರೂ ಇಳಿಯೂದಿಲ್ಲ. ನಿಮಗ ಇಳಸಲಿಕ್ಕೆ ಏನೂ ಅಧಿಕಾರ ಇಲ್ಲ. ಲೇಖಿ ಏನರೆ ತಂದಿದ್ದ ತೋರಣಿ ಬೇಕಾದರ. ಇನ್ನೂ ವಿರಿ ಡಬ್ಬಿ ಒಳಗ ಹತ್ತಿ ಹೊರಗ ಹಾಕಲಿಕ್ಕೆ ಬಂದ್ರು ನಾವಕ ನಿವೃತ್ತಿ ಹೊರದೂಡತೇವಿ ” ಎಂದರು.

ಉಳಿದವರಿಗೆ ಕ್ರಮವಾಗಿ ಘ್ರೇಯ್ ಬರಿತೊಡಿತು. ಅವರಲ್ಲಿಳಬ್ಬ ‘ ಯಾರೂ ಇಳೀಬ್ಯಾಡಿ ’ ಎಂದು ಗಟ್ಟಿಯಾಗಿ ಹೇಳಿದನು. ಎಲ್ಲಂಗೂ ಅವರ ವಿಷಯದಲ್ಲಿ ತುಂಬ ಆದರ ಹುಟ್ಟಿತು.

ಆಗ ಗಾಡಣು ಧಾವಿಸಿದನು. ಆವರು ಇದಕ್ಕೆ ಸಿದ್ಧರಾಗಿಯೇ ಇದ್ದರು. ಗಾಡಣು ಹೇಳಿದ : “ ನೀನು ಇಳೀಲಿಕ್ಕೆಬೇಕು. ಕಾಣಾದಿಲ್ಲಾ ಟಪಾಲ ಚೀಲಾ ” ಎಂದು ನಮ್ಮೆ ಡಬ್ಬಿಯ ಎದುರು ಒಟ್ಟಿದ್ದ ರಾಸಿಯನ್ನು ತೋರಿಸಿದನು.

“ ಅದನ್ನು ತೋಗೊಂಡು ನಾಯೇನು ಮಾಡಲಿ? ನಾವು ಇಳಿಯೂದಿಲ್ಲ. ”

“ ಸುವ್ಯೌ ನೀವು ತಂಬಿ ಮಾಡಬ್ಯಾಡಿ. ಇದು ಪ್ರೇಸ್ಪುಲ ಡಬ್ಬಿ ಅದ. ”

“ ಮುಖ್ಯ ಡಬ್ಬಿಗೆ ರೂಪಿ ಇದ್ದಾಕ್ಷಣಕ್ಕ ಪ್ರೇಸ್ಪುಲಿದ್ದೇ ಆಗ್ನ್ಯದೇನು? ಹಂಗ ನಿಮಗ ಹೆಚ್ಚಿಗೆ ಬೇಕಾಗಿದ್ದ ಮ್ಯಾಲೆ ಬರೀಬೇಕಾಗಿತ್ತು. ”

“ ಈಗ ವಾದಿಸಲಿಕ್ಕೆ ವ್ಯಾಳ್ಯಾ ಇಲ್ಲ. ನೀವು ಇಂದಿದ್ದು ಬಿಡ್ಲಿ, ಸೋಡ ತೀವಿ. ಉಳಿದವರ ಸಂಬಂಧಿ ಹೇಳಿಕ್ಕೇ ನೀವ್ಯಾರು ? ”

ಅವರು ಈ ಮಾತಿಗೆ ಗಡುಸಾಗಿಯೆ ಉತ್ತರಕೊಟ್ಟಿರು. “ ನನ್ನ ಸಂಬಂಧಿ ಅನ್ನೆ ನಾಹೇಳಿದೆ. ಉಳಿದವರು ಇಂತಿದ್ದ ಇಳಸಿ ”

“ ಅವರು ನಮ್ಮ ಲೀಡರ. ಅವರೀನು ಹೇಳತಾರ ಅದೆಲ್ಲಾ ನಮ್ಮ ಪರವಾಗಿನ್ನು ” ಎಂದು ಅಲ್ಲಿದ್ದವರು ಗಾಡ್‌ನಿಗೆ ಹೇಳಿದರು.

ಯಾರಿಗೂ ಎದುರು ನಿಂತು ನ್ಯಾಯವಾದುದನ್ನು ಸಮರ್ಪಿಸುವ ಒಲ ವಿಲ್ಲ. ಅವರೊಬ್ಬರೆ ನಿಜವಾದ ಗಂಡಸರು ಎಂದುಕೊಂಡೆ. ಅವರ ವಿಷಯ ವಾಗಿ ನನ್ನಲ್ಲಿ ಹೆನ್ನೆ ಮುಂದಿತು. ಆದರೆ ಗಾಡ್‌ನೂ ಹಟ್ಟಿತೊಟ್ಟಿದ್ದನ್ನು ಕಂಡು ಮುಂದೇನಾಗವದೋ ಎಂಬ ಅಂಜಿಕೆಯೂ ಉಂಟಾಯಿತು. ಇಂಗ್ಲೀಷಿ ನಲ್ಲಿ ಅವರಿಬ್ಬರವಾದ ನಡೆದೇ ಇತ್ತು. ಗಾಡಿಯಲ್ಲಿದ್ದ ವನೋಬ್ಬನು “ಯಾರೂ ಇಂಬಾಡ್‌ದ್ರಿ, ಆ ಮಕ್ಕಳಿಗೆ ಏನು ಮಾಡಲಿಕ್ಕು ಅಧಿಕಾರ ಇಲ್ಲಾ. ಇವ ರೀಲ್ಲಾ ಸೋಡಿಕೋತಾರ ” ಎಂದನು.

ಗಾಡ್‌ನು ಅನ್ನು ಶ್ರಿದ್ದ “ ಇದು ಸೋಡಿ, ಸೋನ್ನಲ ಅಂದೂ ಅದು ಸರಕಾರೀ ಕೆಲಸ, ಇವನ್ನ ಸಾಗಿಸೋದು ನನ್ನ ಕರ್ತವ್ಯ ಅದ. ಪ್ರತಿ ದಿನಾನೂ ಹೆಚ್ಚು ಟಿಪಾಲಚೆಲ ಒಂದ್ರೆ, ಈ ದಬ್ಬಾಗ ನಾವು ಹಾಕೇ ಕಾಕ ತೀವಿ ಈಗ ನೀವು ಇಂಳಿಲಿಕ್ಕೆ ಬೇಕು. ”

“ ಮತ್ತೊಂದು ಡಬ್ಬಿ ಹಾಚ್ಚಿ ಅದರಲ್ಲಿ ರಾಕರಿ. ಇಲ್ಲಾದರ ಬ್ರೀರೀ ಸೋಳಗ ತುಂಬಿರಿ. ಅಲ್ಲ, ಇದು ಪ್ರೇಸ್‌ಲಿಂಡ್‌ ಅಂತ ಗೇಟ್‌ಶ್ರಿದ್ದ ನಾವು ಬರಹಿದ್ದಿವಿ ಯಾಕ ಹೇಳಿ, ಇಂತೋದು ನಮ್ಮ ಕಡಿಂದ ಸಾಧ್ಯ ಇಲ್ಲ. ಮಂದಿ ಇಂದೂ ನಾ ಇಂತುದಿಲ್ಲ. ಜಾಗಾ ಸಿಗೂದಿಲ್ಲ ಅಂತ ಶಿಳದು ಎರಡು ತಾಸು ಮೊದಲಿಗೇ ಬಂದೇನಿ. ”

“ ನಿಮ್ಮ ಆರಾಮ ಸೋಡಿಕೋಳಿಕ್ಕೆ ಇದೇನು ನಿಮ್ಮ ಮನಿ ಅಲ್ಲಾ. ಬ್ಯಾರೆ ಬೋಗಿ ಹಚ್ಚಿಂದ ಸಾಧ್ಯ ಇದ್ದು, ಗಾಡಿ ಒಳಗೆ ಇನ್ನು ರ್ತಾ ಆಗತಿರಲೇ ಇಲ್ಲ. ನೀವು ಇಂಳಿಲ್ಲಾ ಅಂತಂದ್ರ ಹೆಚ್ಚು ಹೇಳಿಸಿದ್ದ್ರೆ ಕರಸಿ ನನ್ನ ಡ್ರೂಟಿ ನಾ ಮಾಡಬೇಕಾಗತ್ತದೆ. ”

ಅದೇ ಕೆಚ್ಚಿನಿಂದ ಅವರು ಉತ್ತರವಿತ್ತರು. “ ಇನ್ನು ನಿಮ್ಮ ಕಡಿಂದ

ಸಾಧ್ಯ ಇದ್ದ ಮಾಡಿ ನೋಡತೇನಿ.... ಇಲ್ಲೊಂದು, ನಮ್ಮದೂ ಸ್ವಲ್ಪ ಮಾತು ಕೇಳ್ತು. ಇಳಿಬಾರ್ದು ಅಂತ ನಮ್ಮದೇನು ಹಟ್ಟಾ ಇಲ್ಲಾ, ಈಗ ಗಾಡಿ ಎಲ್ಲಾ ತುಂಬಿಹೊಗಿ, ನಿಂತೇನಂದ್ರ ಜಾಗ ಇಲ್ಲಾ. ಅಲ್ಲದ ಈಗ ಒಬ್ಬೊಬ್ಬರು ಮೂರು ನಾಲ್ಕು ರುಪಾಯಿ ಹಮೂಲಂಗೆ ಕೊಟ್ಟು ಸಾಮಾನು ಹಾಕಿಸಿಕೊಂಡಾರ, ಈಗ ಒಂದೊಂದು ಸಾಮಾನಿಗೆ ಒಂದೊಂದು ರೂಪಾಯಿ ಕೇಳಣ ಬಿಟ್ಟಾರ? ನಿನೇನರ ಪುರಟ ಹಾಕಿಸಿಕೊಡತಿರ? ಇಲ್ಲಿ ನವತ್ತು ಮಂದಿರು ಒಟ್ಟೆನ್ನಾಗ ಹಿಡದರ ಎನ್ನು ಲುಕ್ಕಾನ ಮಾಡತಿರಿ ಗೊತ್ತುದನ?"

"ನನ್ನ ಮನೀ ಜನರ ಸಲುವಾಗಿ ಇಲ್ಲಿ ಅಂದಿಲ್ಲ ಬೇಕಾದರ ಇನ್ನು ಮೂರು-ನಾಕ ತಾಸಿಗೇನ್ದ ಇನ್ನೊಂದ ಗಾಡೀ ಬಿಡತ್ತು, ಆಗ ಬ್ರಿ. ನಾವೇನು ಮಾಡಬೇಕು?"

"ಮತ್ತು ಅದ್ಯ ಮಾತು ಆಡತಿರಲಿ? ನಿಮಗ ಡಬ್ಬಿ ಬೇಕಾಗಿದ್ದ ಮ್ಯಾಲೆ ಬರಿಬೇಕಾಗಿತ್ತು. ಬರದಿಲ್ಲ. ಈಗ ಜಬರಮಾಡೋದು, ಪೂರ್ಣ ಗ್ರಹಕಾರ್ಯದೇಶಿರ ಅದ. ಏನು ಮಾಡಿದರೂ ನಿಮಗ ಇಳಸೊ ಅಧಿಕಾರಿಲ್ಲ ಅಂದೊಂದನ್ನು ಮರಿಬ್ಬಾಡಿ. ನಮಗ ಇನ್ನೊಂದು ಚೋಗಿ ಹಚ್ಚಿಕೊಟ್ಟ ಮಾತ್ರ ನಾವು ಇಲ್ಲಿಯೋದು ಸಾಧ್ಯ." ಗಾಡನು ಈಗ ನಿರುತ್ತರನಾದನು. ಮತ್ತು ಅವನಂತಿ, ಅಲ್ಲಿದ್ದ ಪ್ರಶ್ನೆಯೊಬ್ಬರೂ ಅವರ ಮಾತಿಗೆ ಬೆರಗಾದರು. ನಮಗೆ ನೇರವಾಗುವವರಿದ್ದಾರೆ ಎಂದು ಎಲ್ಲರಿಗೂ ಧ್ವನಿಬಂತು. ಕೆಲವರಂತೂ ಗಟ್ಟಿಯಾಗಿಯೇ ಅವರನ್ನು ಹೊಗಳಿದರು.

ನನಗೆ ಮಾತ್ರ ಈ ವೇಚ್ಚಿಕೆಯ ಜೊತಿಗೆ ತುಂಬ ಹೆಡರಿಕೆ ಆಯಿತು. ಏನು ಆದರೂ ಇವರು ಹಿಡಿದಹಟ್ಟ ಬಿಡುವವರಲ್ಲ. ಸೋಲಿಸರಿಂದ ಅಪಾಯ ವೇನಾದರೂ ಆದರೆ ಎಂಬುದೆ ನನ್ನ ಬೆಂತಿಗೆ ಕಾರಣವಾಗಿತ್ತು. ಬೇಡ ಎಂದು ಹೇಳಲೇ ಎನ್ನಿಸಿತು.

ಎಲ್ಲಿಯೋ ಹೋಗಿದ್ದ ಗಾಡನು ಮರಳಿ ಬಂದನು. "ಇಕಾ, ನಿಮ್ಮ ಸಲುವಾಗಿ ಮಿಲಟರಿಯವರಿಗೆ ಹೇಳಿ, ತಮ್ಮ ಡಬ್ಬಾಗ ಅರ್ಥಜಾಗಾ ಕೊಡಲಿಕ್ಕೆ ಹೇಳಿನಿ" ಎಂದನು.

ಜನರಿಗೆ ಸಂಶಯ, ನಿಲ್ಲಿಕ್ಕಾದರೂ ಜಾಗ ಆಗುವದೊ ಇಳಿವೋ

ಎಂದು ಬಾಯಿಂದ ಕೆಲವರು ಅದನ್ನು ವೃತ್ತಪಡಿಸಿದರು. ಅವರಲ್ಲಿಯೇ ಒಬ್ಬಿಬ್ಬರು, “ ಸುಮ್ಮನೀರಿ, ನಮ್ಮ ಲೀಡರ ಎಲ್ಲಾ ವ್ಯವಸ್ಥೆ ಮಾಡೇ ಮಾಡತಾರ ” ಎಂದರು.

ಗಾಡೆನ ಮಾತಿಗೆ ಅವರು ಪ್ರಾಣ ಒಸ್ಪಿಯಾರೆ ? “ ಆ ಡಬ್ಬಿಯೋ ಇಗ ನಮ್ಮೆಲ್ಲಿಗೂ ಜಾಗಾ ಆದ್ದು ಮಾತ್ರ ಇಳಿಯುವವರು. ನಮ್ಮ ಸೈಕಿ ಒಬ್ಬರು ಅಲ್ಲಿಹೋಗಿ ನೋಡಿಕೊಂಡು ಬರತಾರ. ಮತ್ತು ನಾ ನಿಮಗೆ ಅಗ ಶೀನ್ ಹೇಳೇನಿ. ನಿಮ್ಮ ಸಲುವಾಗಿ ತಮಾಲಿ ಕೊಡಲಿಕ್ಕೆ ಯಾರೂ ತಯಾರಿಲ್ಲ. ಅದಕ್ಕೆ ನಿನ್ನ ಎಂಟು ಹತ್ತು ಪ್ರೋಟೆರರು ನಮಗೆ ಬೇಕು. ನೀವು ಈಗ ಹೇಳಿಕಳಿಸಿರಿ.”

ಎಂತಹ ಧಿಟ್ಟುತನ ! ನಾನ್ನಿನಲ್ಲಿ ಮೂಡಿದ ಪ್ರತಿಯೋಂದು ಮಾತನ್ನೂ ನಡೆಯಿಸಿಯೇ ಶೀರಬಲ್ಲ ಅವರ ಸಾಮಧ್ಯವನ್ನು ನೀನೆಡು, ನನ್ನ ಹೃದಯು ಆದ್ರೆವಾಯಿತು.

ಗಾಡೆನು ಶಿಟ್ಟುಚೆಂಕಿಯಾಗಿದ್ದ. “ ನಿಸ್ಪರ, ನೀನು ಬಹಳ ಅದ್ದ ಮಾತಾಡಲಿಕ್ಕೆ ಹತ್ತಿರಿ. ನಾ ಅಂದ್ರ ನಿಮ್ಮ ಆಳಿಲ್ಲ. ನಿಲಿಟ್ಟಿರ ಆಫೀಸ್ ರಗ ಕೇಳಿಕೊಂಡು, ಇಂತ್ರಿ ಜಾಗಾಮಾಡಿ ಕೊಟ್ಟೂ, ನಮಗೆ ಅದು ಬೇಕು, ಇದು ಬೇಕು ಅಂತಿರಿ. ಪ್ರೋಲಿಸರ್ದೂ ಕರಸೋಡೇ ಒಂದು ದಾರಿ. ಅಂದ್ರೇ ಬಗ್ಗೆ ಶೀರಿ. ”

“ ಇಕಾ ಮತ್ತು ಆಡ್ಡಿದಾರಿಗೆ ಹೊಂಟ್ರ್ಯಾ ನೀವೇನು ಜನತೆಯ ಆಳಾಗದ ಅರಸಂತ ತಿಳಿದಿರೇನು ? ಒಟ್ಟಿಗೆ ಒಂದನೂರು ರುಪಾಯಿ ನಮ್ಮದು ಲುಕ್ಕಾನ ಮಾಡತಿರಿ. ನಿಮ್ಮ ಸಲುವಾಗಿ ನಾವೇನು ತಮಾಲಿ ಕೊಡುವವ ರಲ್ಲಿ....ಪ್ರೋಲಿಸರ್ದೂ ಕರಸ್ತೀರ ? ಡಿಸ್ಟ್ರಿಕ್ಟ್ ಮಾರ್ಚಿಸ್ಟೀಟನ ಅಡರ ಇಲ್ಲದ ನಮ್ಮ ವ್ಯೇಗಿ ಕೈಹಚ್ಚಲ ನೋಡತೇನಿ, ನಾವು ಅರವತ್ತು ಮಂದಿ ಇದ್ದಿವಿ. ಇಲ್ಲೊಂದು, ಪ್ರೋಲಿಸರಿಗೆ ಹೆದರಿ ಉಳಿದವರೆಲ್ಲ ಇಳಿದರೂ ನನ್ನ ಜೀವ ಇರೋತನಕಾ ನಾಯೇನು ಈ ಡಬ್ಬಿ ಬಿಟ್ಟು ಇಳಿಯುವವನಲ್ಲ ” ಎಂದು ಇಂಗ್ಲೀಷಿನಲ್ಲಿ ಗಡ್ಡಿಸ್ತೇರದಲ್ಲಿ ನುಡಿದರು.

ಯಾರೋಬ್ಬರೂ ಅವರನ್ನು ಎದೆನಾನರು ಅಲ್ಲಿ ಇರಲಿಲ್ಲ. ಗಾಡೆನು ದಂಗಾಗಿ ಹೋದನು.

ಗಾಡಿಯಲ್ಲಿನ ಬಬ್ಬರು ಆ ಡಬ್ಬಿಯಲ್ಲಿ ಸಾಕಷ್ಟು ಜಾಗ ಅದೆಯೋ ಇಲ್ಲವೇ ನೋಡಹೋದರು. ಅವರು ಸುರೀಶನನ್ನೂ ಘಟ್ಟನೆ ಇಳಿಸಿದರು. ಇನ್ನೊಬ್ಬರು ಜಾಗ ಇದೆ ಎಂಬ ಸುದ್ದಿ ತಂದರು. ಸುರೀಶ ಬಂದ “ ಬಹಳ ಅಡಚತೆ ಮಾತ್ರ ಅಗ್ನಿದೆ ” ಎಂದು ಹೇಳಿದನು. ಅವರ ಮಾತ್ರಿನಿಂದ ವಂಬಡಿದ ಧೈರ್ಯ ಅವನಿಗೆ ಹಾಗೆ ದೇಖಿಕ್ಕಿತು. ಇನ್ನೊಬ್ಬನಂತೆ ಹಿಂಜ ರಿಯಲ್ಲಿ

ಅವರು ಅಂದರು : “ ಇನ್ನು ಇದಕ್ಕೂ ಹೇಳು ಹಟ್ಟಾ ಬೇದ. ಹೇಗಾದರೂ ಸುಧಾರಿಸಿಕೊಂಡು ಹೋಗೋಣ. ಈಗ್ಗೆ ಗಾಡಿ ಮುಕ್ಕಾಲು ತಾನು ತಡ್ಡಾ ಆಗೇದ, ನಾವು ಒಲ್ಲೆ ಅಂದ್ರ, ಅಂವಾ ಮಾಡಬೇಕರೆ ಏನು ? ”

ಗಾಡನು ಪ್ರೋಟೆರರನ್ನು ಕರೆಕಳುಹಿಡ್ದ. ಆದರೆ ನಾಲ್ಕೀ ಜನ ಬಂದರು. ಅವರು ಕೇಳಿಗೇ ನಿಂತಿದ್ದ ಸುರೀಶನ ಕೈಯಲ್ಲಿ ತಮ್ಮವೇರಡು ಸಣ್ಣ ರಾಪೂನು ಕೊಟ್ಟು, ಕೇಸಿ, ಜಾಗ ಹಿಡಿಯಲು ಬಂಡಿಸಿದರು. ಇಷ್ಟು ಸಣ್ಣ ವಿನಯದಲ್ಲಾ ಜಾಗರೂಕತೆ !

ಅವರು ತಮ್ಮ ಸಾಮಾನಿನ ಕಡೆ ನೋಡಿದರು. ನನ್ನ ಕಡೆಯೂ ಒಮ್ಮೆ ನೋಡಿ ಸಿಗರೀಟನ್ನು ಹೊತ್ತಿಸಿದರು. ಅವರ ಹೋಲ್ಟ್‌ಲು ಇನ್ನೂ ಹಾಗೆಯೇ ಇತ್ತು. ಅದನ್ನು ನಾ ಸುತ್ತಿ ಇಡಲೇ ಎಂಬ ವಿಚಾರ ಬಂತು. ಅದೇಕ್ಕಣ ಅಭಿಮಾನ-ಸಂಕೋಚ ಎರಡೂ ನನ್ನನ್ನು ತಡೆದುವು. ನಮುಗಾಗಿ ಇಷ್ಟ್ಯಾಂಡು ಮಾಡಿದ್ದಾರೆ, ಏನು ದೊಡ್ಡ ತಪ್ಪು - ಏಂದು ಅದನ್ನು ಸುತ್ತಲು ಕೈ ಮುಂದಃವರಿದ್ದವು, ಮತ್ತೆ ಬೇಡವೇಸಿಸಿತು. ಅವರು ಸಿಗರೀಟನ್ನು ಹಿಡಿದುಕೊಂಡು ತಾವೇ ಸುತ್ತಲೊಡಗಿದರು. ಆದರೆ ಸಿಗರೀಟು ತೊಂದರೆ ಕೊಟ್ಟಿತು. ಅದನ್ನೊಮ್ಮೆ ಹೊರಗೇ ಬೀಸಿದರು. ಈ ಪಟ್ಟು, ನಿಜವಾಗಿಯೇ ಮುಂದುವರಿದೆ. ‘ ಬೇಡ ’ ಎಂದಿಷ್ಟೇ ನನ್ನನ್ನು ತಡೆದರು. ಅಷ್ಟ ಸಣ್ಣ ಮಾತನ್ನು ಒಳ್ಳಿಯದಕ್ಕಾಗಿಯಾದರೂ, ಅವರ ಮಾತನ್ನು ವಿರೋಧಿಸಲಿಕ್ಕಾಗಲಿಲ್ಲ.

ಸುರೀಶನು ಅವರ ಕಡೆಯಿಂದ ತುಸು ಬೈಸಿಕ್ಲೇಟ್ ಬೇಕಾಯಿತು. ಅವನು ಹಿಡಿದಿದ್ದ ಜಾಗವನ್ನು ಉಳಿದವರು ಅಥವಾ ಆಕ್ರಮಿಸಿದ್ದರು. ಆದರೂ ಅವರು ಕೇಳಿದಮೇಲೆ ಇಲ್ಲಿಂದಾರೆಯೇ ? ನಮ್ಮೊಬ್ಬರಿಗೂ ಜಾಗನಾಯಿತು.

ಮತ್ತೊಂದು ಸಿಗರೀಟನ್ನು ಹೊತ್ತಿಸಿ, ಹೊಗೆ ಬಿಡುತ್ತು ನನ್ನೆ ದುರು ಕುಳಿತ ಅವರನ್ನು ನೋಡಿದೆ. ಮನಸ್ಯಾಗದೆ ಸಟ್ಟನೇ ಮುಖಕಿರುಗಿಸುವ ಮನಸಾಯಿತು. ಆದರೆ ಮರುಕ್ಕಣವೇ ಹಿಂದಿನ ಸಂಗತಿಗಳೂ, ಅವರ ಪ್ರಶ್ನೆಯೊಂದು ಮಾತ್ರಾ ನನ್ನ ಕೆವಿಯಿಂದ ದಸ್ಯಿಗೆಯಾಗಿದ್ದವು. ಅವರ ರೂಪಕ್ಕೂ ವ್ಯಕ್ತಿತ್ವಕ್ಕೂ ಅದೆಂತಹ ದೊಡ್ಡ ಕೊರಕಲಿದೆಯಲ್ಲ—ಎಂಬುದು ತಾಗಿ ಏಕೊ ಕಳವಳಗೊಂಡಿ.

ಅಂತಹ ಗದ್ದಲದಲ್ಲಿ ಇನ್ನೂ ಮಂದಿ ಹತ್ತಲು ಹವಣಿಸುತ್ತಿತ್ತು. ನನ್ನ ಈಚೆಯು ಬದಿಗೆ ಒಬ್ಬ ಹಳ್ಳಿಯವ. ಈ ಬದಿಗೆ ನಿದ್ದೆಯೋದ ಒಬ್ಬ ಸಣ್ಣ ಹುಡಗಿ ಇದು ಅಲ್ಲದೆ ಅವರ ಸಿಗರೀಟನ ಹೊಗೆ, ಉಸಿರುಗಟ್ಟಿವಷ್ಟು ತ್ರಾಸವಾಯಿತು. ಆದರೂ ಅಂಥದರಲ್ಲೇ ಸಮಾಧಾನ—ಉಂರನ್ನಾದರೂ ಸುರಕ್ಷಿತ ಸೇರುತ್ತೇವಲ್ಲ! ಅದಕ್ಕೆ ಬರುವಟ್ಟಿಗೆ ಕಾರಣರಾದವರನ್ನು ಸಾದರದಿಂದ ಮತ್ತೊಮ್ಮೆ ನೋಡಲೆಂದೆ, ಆದರೆ ಜಿಗುಪ್ಪೆಯಿಂದ ಮುಖ ಶಿರುಗಿಸಿದೆ.

ಗಾಡಿಯು ಅದೇ ಪ್ಲಾಟಫಾರ್ಮಿಂಟ್‌ನಲ್ಲಿಗೆ ತೂರಿಕೊಂಡು ನಡೆದಿದ್ದಿತ್ತು.

ಆ ಹುಡುಗಿ ನನ್ನ ಮೈಮೇಲೆ ಮೇಲಿಂದಮೇಲೆ ಬೀಳುತ್ತಿತ್ತು. ನನ್ನ ತೊಂದರೆ ಅವರಿಗೆ ಕಂಡಿತು. ಎದ್ದು ಆ ಹುಡುಗಿಯನ್ನು ಎತ್ತಿ ತಮ್ಮ ಬದಿಯಲ್ಲಿ ಕೂಡಿಸಿಕೊಂಡರು. ಸರೀರನು ನನ್ನ ಇತ್ತಿರ ಬಂದನು.

ಅದರೊಂದಿಗೆ ಸರೀರನು ಇದುವರೆಗಿನ ಫೋಟನೆಗಳನ್ನು ತನ್ನ ರೀತಿಯಲ್ಲಿ ವಿಮರ್ಶಿಸುತ್ತಿದ್ದನು. ಚಿಕ್ಕಮಾಗುವಿನ ಹಾತಿಗೆ ತಂದೆ ಕೆವಿಗೊಡುವ ಭಾವದಲ್ಲಿ ಅವರು ಸುಮ್ಮನೆ ಕೇಳುತ್ತಿದ್ದರು. ನಡುನಡುವೆ ಅವನು ಬಾಯಿದುಂಬಿ ಅವರ ಎದೆಗಾರಿಕೆಯನ್ನು ಹೊಗಳುತ್ತಿದ್ದನು. ಆಗೆಲ್ಲ ಅವರು ಮೇಲ್ನೆ ‘ಹೂಳ’ ಎಂದು ನಗುತ್ತಿದ್ದರು.

ಇದು ಹೆಚ್ಚುಕ್ಕೂಗುವಂತೆ ಕಂಡಿತೊ ಏನೋ, ಅವನನ್ನು ಯಾರ ಮನೆಯಾರು? ಎಂಬುದನ್ನು ಕೇಳಿಕೊಂಡರು.

ನಾನು ಕಣ್ಣ ಮುಚ್ಚಿ ಅವರಿಬ್ಬಿರ ಮಾತನ್ನು ಆಲಿಸುತ್ತಿದ್ದೆ. ನನಗೆ ನಿದ್ದೆಹತ್ತಿತೆಂದು ಇಬ್ಬರೂ ಶಿಳಿದಿದ್ದರೇನೋ, ಎಷ್ಟು ನಿದ್ದೆ ಬಂದಿರಲಿಲ್ಲ.

ಒಂದುಕಡೆ ಕೆವಿ ಕೇಳುತ್ತಿತ್ತು. ಇನ್ನೊಂದುಕಡೆ ವಿಚಾರಗಳ ತಾಕಲಾಟ ನಡೆದಿತ್ತು.

ಸುರೀಶನು ಕೇಳಿದನು “ನೀವು ಯಾವುಂಗೆ ಹೋಗ್ತಿರಿ ?”
“ಹುಬ್ಬಿಳ್ಳಿ”

“ಹಿಂಗ ? ಹಂಗರ ಧಾರವಾಡತನಾನೂ ನಮ್ಮ ಜಾತಿ ಅದ್ದಿ. ನೀವು ವಿಲಟಿಂ ಸವ್ಯೇಸಿನಲ್ಲಿ ಇದ್ದಿರೇನು ?”

“ಇಲ್ಲವಾ. ಇದು ಟ್ರ್ಯಾವಲಿಂಗ ಡೆಸ್ಟ್ರೀ. ಯಾಕ, ಇದರಿಂದಾ ಬಹಳ ಕೆಲಸ ಸಾದಸ್ಯನಾಡಲ್ಲ ?” ಎಂದು ಮುಗ್ಗಳ್ಳಿಕ್ಕಾರು.

“ಪುಣೆಯಿಂದ್ದು ಹತ್ತಿದಿರೇನು ?”

“ಇಲ್ಲ. ಮುಂಬೈಯಿಂದ ಇಲ್ಲಿಗೆ ಮಧ್ಯಾನಕ್ಕೇ ಒಂದಿದ್ದೆ. ಈಗ ಹತ್ತಿದ್ದು ಇಲ್ಲಿಂದನ್ತಹ.”

“ಮುಂಬೈಯೋಗ ನೌಕರಿಮಾಡ್ತು ಕಾಣಸ್ತುದ್ದು” ಎಂದನು ಸುರೀಶ. ನನಗೂ ಈ ಮುಂತಾದ್ದನ್ನೇಲ್ಲ ತಿಳಿಯಲು ಆಶುರವಾಗಿತ್ತು.

“ನೌಕರಿನ್ನ ನನಗ ಕಾಯುಂ ನೌಕರಿನೇ ಇಲ್ಲ. ಹಿಂಗೇ ಓಡಾಡತೀನಿ ನೋಡು. ಮುಂಬೈಯಿಂದ ಧಾರವಾಡ, ತಪ್ಪಿದರೆ ಹುಬ್ಬಿಳ್ಳಿ”

“ಬಿ. ಎ. ಆಗೇದ ಕಾಣಸ್ತುದ್ದು”

ಅವರ ಬಾಯಿಂದ ಬೀಗ ಉತ್ತರ ಬರಲಿಲ್ಲ. ಅವರು ಸುಮ್ಮನಿರುವುದು ಶಿಳದು ಎದುರಿಗೇ ಕುಳಿತ್ತಿದ್ದ ನನ್ನನ್ನು ತುಂಬಿಗಳ್ಳಿಸಿಂದ ನೋಡುತ್ತಿರ ಬಹುದೆ ಎಂಬ ಸಂಶಯ ಬಂದಿತು. ಫಕ್ಕನೇ ಕಣ್ಣಿ ತೆರಿದೇ....ಭೇ, ಇಲ್ಲ. ಅವರು ಸಿಗರೀಟನ್ನು ಹೊತ್ತಿಸುತ್ತಿದ್ದರು. ಮತ್ತೆ ಕಣ್ಣಿ ಮುಚ್ಚಿದೆ.

“ಬಿ. ಎ. ಯಾಕೊ ಮದಾರಾಯ. ಎಂ. ಎ. ನೂ ಆಗೇದ. ಇದ್ದ ಇಗ್ರಿ ಕಳಕೊ ಅಂತಿಯೇನು ?”

ಇವರ ಮದುವೆಯಾಗಿರಬಹುದೆ ಎಂಬ ಸಣ್ಣ ಸಂಶಯ ಸುಳಿಯಿತು. ಮದುವೆಯಾಗಿದ್ದರೆ ಕೈಹಿಡಿದವಳು ಹೀಗೆ ಇವರನ್ನು ಅಂಡಲೆಯ ಬಿಡುತ್ತಿರ ಲಿಳವೆನಿಸಿತು. ಹಾಗೂ ನೌಕರಿಯ ಗಾಳಕ್ಕೀಂತ ಸ್ವತಂತ್ರ ವಾತಾವರಣಕ್ಕೇ ಹೆಚ್ಚು ಒಲಿದವರು, ಅದಕ್ಕೇ ನೌಕರ ಇಲ್ಲ ಎಂದು ಉಹಿಸಿದೆ.

ನಾನು ಓದಿದ ತುರಮರಿ ಶಾಕುಂಶಲದ ಮೊದಲಂಕೆನಲ್ಲಿ ದುಷ್ಯಂತನು ಮರೆಯಲ್ಲಿ ನಿಂತು ಶಕುಂಶಲೀಯ ಬಗ್ಗೆ ಕ್ರಮವಾಗಿ ತಿಳಿದುಕೊಳ್ಳುತ್ತಿರುವ ಸ್ಥಿತಿಯಲ್ಲಿ ನಾನಿಗೆ ಇದ್ದೇನೆಲ್ಲ ಎಂಬ ವಿಚಾರ ಸುಳಿದು ಲಜ್ಜೆ ಮೂಡಿತು.

ಸುರೇಶನು ಆಕಳಿಸುತ್ತೇ “ನನಗ ನಿದಿಬಂತು” ಎಂದನು. “ಹುಂ, ಹಿಂಗ?” ಎಂದು ಇನ್ನೊಮ್ಮೆ ನಗೆಯಲ್ಲಿ ತೇಲಿಸಿ ಹೇಳಿದರು. ಮುಂದೆ ಗಡಬಡ ಸಪ್ಪಳವಾಯಿತು ಮೆಲ್ಲನೇ ಕಣ್ಣ ತೆರೆದೆ; ಒಂದು ಟ್ರಂಕನ್ನ ನಡುವೆ ಇಡುತ್ತಿದ್ದರು. ನಾ ಮತ್ತೆ ಕಣ್ಣ ಮುಚ್ಚಿದೆ.

ಕೆಲವೇಳೆ ಕಳೆಯಿತು. ಸುರೇಶನ ಸೋಲ್ಲೀ ಇಲ್ಲ. ಮತ್ತೆ ಕಣ್ಣ ತೆರೆದೆ. ಸುರೇಶನು ಆ ಟ್ರಂಕಿನ ಮೇಲೆ ಕುಳಿತ್ತಿದ್ದನೇ ಬಾಗಿ ಅವರ ತೊಡೆಯ ಮೇಲೆ ನಿತ್ಯಂತೆಯಿಂದ ನಿದ್ದೇ ಹೋಗಿದ್ದಾನೆ! ಅವರು ಕೈಯಲ್ಲಿ ಓಡಿದಿದ್ದ ಸ್ತ್ರಿಕೆರ್ನನ್ನು ಓದುತ್ತಿದ್ದಾರೆ.

ಅವರಿಗೆ ನಾನು ಕಾಣುವಂತಿಲ್ಲವಾದ್ದರಿಂದ ಸ್ವಚ್ಛವಾಗಿ ಕಣ್ಣಬಿಟ್ಟು ಸೋಡಿದೆ ಸುರೇಶನು ಅವರ ತೊಡೆಯ ಹೋಲಿ ವಾಲಿಗಿದುದನ್ನೂ ಹಾಯಾಗಿ ನಿದ್ದೇಹೋದುದನ್ನೂ ಮತ್ತೆ ಮತ್ತೆ ಸೋಡುವ ಆಸೆಯಾಯಿತು. ಅದನ್ನು ಸೋಡಿ ಕಳವಳಗೊಂಡ ಮನಸ್ಸು ಹರಿದಾಡಿತು. ‘ದಣ್ಣ ಜೀವಕ್ಕೆ ಏನು ಬೇಕು?’ ಎಂದು ಕೇಳಿಕೊಂಡೆ. ‘ಒಂದು ಹೆಮ್ಮೆರದ ಸೇರಳಲ್ಲಿ ಜೀವಿಸುವುದೆ ಅಲ್ಲವೇ? ಆ ಹೆಮ್ಮೆರದ ಆಕರೆ ಮಾತ್ರ ಬೇಕು. ಗಂಡಿಸಿನಷ್ಟು ಗಂಡಿದೆ ನಮಗೆ ಇರಬಲ್ಲುದೆ? ಅದಿಲ್ಲದಾಗ ಸ್ವಾತಂತ್ರ್ಯದ ಹಂಬಲೀಕೆ? ಕೈಹಿಡಿಯುವರು ಎಂದು ಹೇಳುವಾಗ. ಕೈಹಿಡಿದವರು ಬಾಳದಾರಿಯಲ್ಲಿ ತನ್ನ ಹಣ್ಣ ಎಡವದಂತೆ ಸೋಡಿಕೊಳ್ಳುವುದಷ್ಟೇ, ಅದಿಲ್ಲದೆ ಹೋದರೆ ಒಬ್ಬಳೇ ಎದೆಗೊಟ್ಟು ನಿಲ್ಲಿವ ಸಾಮಾಜಿಕ ನನಗಿದೆಯೆ.’

ಸುರೇಶನ ಕಡೆಗೆ ಇನ್ನೊಮ್ಮೆ ಸೋಡಿದೆ ಹೊಟ್ಟಿಕೆಚ್ಚು ಹೆಚ್ಚಾಗಿ ಬಂದಿತು. ‘ನನ್ನ ಕೈಹಿಡಿಯುವವನು ಅಂತಹ ಸಮಾಜನಾಗಿರುವವನಿರಬೇಕು. ಪ್ರಭಾವಶಾಲಿ ವ್ಯಕ್ತಿತ್ವವುಳ್ಳ ಹಾಗು ಪ್ರೇಮಲ ಸ್ವಭಾವದವನು ನನ್ನನ್ನು ತನ್ನ ವಳಣ್ಣುಗಿ ಮಾಡಿಕೊಂಡರೆ ಸಾಕು. ನನಗೆ ಸ್ವಚ್ಛಂದತೆ ಬೇಡ. ಅಂತಹಂಗೆ ನನ್ನ ಸರ್ವಸ್ವವನ್ನೆಲ್ಲ ಒಪ್ಪಿಸಿ, ನಿತ್ಯಂತೆಳಾಗುವದರ

ಲ್ಲಿದೆ ನನ್ನ ಮುಖವಿದೆಯಲ್ಲವೇ?.....ಈಗ ಸುರೀಶನು ಅವರ ಹೊಡಿಯು ಮೇಲೆ ಎನ್ನು ಹಾಯಾಗಿ ಮಳಗಿದ್ದಾನೆ. ಅಂತಹ ನೆನ್ನುದಿ ನನಗೆ ಬೇಕು. ಶಾಂತಿ ಬೇಕು.’

ಅವರು ವೇರರನ್ನು ಸರಿಸುವ ಹಾಗೆ ಕಂಡುದರಿಂದ ನಾ ಕೂಡಲೀ ಕಣ್ಣುಮುಚ್ಚಿದೆ.....ಕಡ್ಡಿ ಕೊರೆದ ಸಹ್ಯಾವಾಯಿತು. ಮತ್ತೆ ಸಿಗರೀಟು ಹೊತ್ತಿಸಿದರು. ‘ಅಯ್ಯೋ, ಎನ್ನರೆ ಸೇಮೋದು? ಹೋಗಿ ಕಸಿದು ಒಗೆಯಲೇ? ದೇಹಬಲ ಕುಗ್ಗಿನದೆಂಬ ಕಲ್ಪನೆಯಿರಬಾರದೆ? ಧುತ್ತಾ’ ಎಂದು ಸೊಂದೆ. ವಿಚಿತ್ರ! ಅದೇ ಮಾತನ್ನು ಕೆಲವರ್ಷಗಳ ನಂತರ ಮಾಡುವೆಯಾದ ನನ್ನ ಯಜಮಾನರಿಗೆ ನಾ ಹೇಳಿದಂತೆಯೂ, ಅವರು ನನ್ನ ಗಳಿ ವನ್ನು ಹಿಂಡಿ, ‘ಹುಚ್ಚು, ಚಟ್ಟಾ ಅದು ಹೋಗೂದಿಲ್ಲ’ ಎಂದಂತೆಯೂ ಕಲ್ಪನೆಯೊಂದು ಚಿಗುರಿತು!

ಒಂದು ಕ್ಷಣಿ ಅದರ ರಸಾಸ್ವಾದನೆ ಮಾಡುತ್ತಿರುವಾಗ, ಕಾಲಿಗೆ ಒಂದು ಗುಂಗಾಡು ಕಡಿಯಿತು. ಒಮ್ಮೆಲೆ ಬಲವಾಗಿ ಕಡಿದುದರಿಂದ ಒಡನೆಯೆ ಕಾಲು ಸರಿಸಬೇಕಾಯಿತು. ಅದು, ಇದುರಿಗೇ ಕುಳಿತ್ತಿದ್ದ ಅವರ ಕಾಲಿಗೆ ತಾಕಿತು. ಅಚಾತುಯರ್ವಾಯಿತಲ್ಲ ಎಂದು ಮಾಡುಕಿಡೆ. ಏಕೊ ಮತ್ತೂ ಕಣ್ಣುತೆರಿಯಬಾರದು ಎಂದೆನ್ನಿಸಿತು. ಅದರೆ ಕಡಿದ ಜಾಗ ತುರಿಸಿಕೊಳ್ಳಿದೆ ನಡೆಯುವಂತಿರಲಿಲ್ಲ! ಕಣ್ಣನ್ನು ತೆರಿದೆ.

ಎದುರಿಗೇ ಅವರು. ಸಿಗರೀಟೆಸಿಂದ ಹೋಗೆ ಹಾಯುತ್ತಿದೆ. ನಿಭಾವ ದಿಂದ ಒಂದು ಕಡೆ ಸೋಡುತ್ತಿದ್ದಾರೆ. ಸಿಗರೀಟನ್ನು ಸೇದುವವರೆಲ್ಲಿಗೂ ಈ ಬಗೆಯ ಗುಂಗೊ ಏನೋ.

ಅವರಿಗೆ ಹೊಂದಿದ ನನ್ನ ಕಾಲನ್ನು ಸರಿಸಿ ಬಾಗಿ ತುರಿಸಿಕೊಂಡೆ ನಾನು ಮುಖವನ್ನುತ್ತಿ ಆ ಮೇಲೆ ಅವರ ಕಡೆಗೊಮ್ಮೆ ಸೋಡಿದಾಗ ಮುಖದ ಕೂರುವ ಏಕೊ ಅವ್ಯಾ ಅನಿಸಲಿಲ್ಲ. ಅದರೆ ಅವರು ನನ್ನ ದೃಷ್ಟಿಯನ್ನು ಎದುರಿಸಿದ್ದರೆ, ಇದೇ ಬಗೆಯ ಸ್ವಿಗ್ಧಭಾವ ಆಗ ನನ್ನಲ್ಲಿ ಉಳಿಯುತ್ತಿತ್ತೂ ಇಲ್ಲವೋ ಹೇಳಲಾರೆ.

ಸುರೀಶನಿಂದ ಅವರಿಗೆ ತೊಂದರೆಯಾಗುತ್ತದೆಂದು ನನಗನಿಸಿತು. ಈ ನೆವದಿಂದ ಅವರನ್ನು ಮಾತಾಡಿಸಲೆಂದು ಮನಸ್ಸಿನಲ್ಲಿ ಹೇಳಬೇಕೆಂದಿರುವ

ವಾಕ್ಯವನ್ನು ರೂಹಿಸಿಕೊಂಡು, ನನ್ನ ಕಡೆ ನೋಡುವುದನ್ನೇ ಕಾಯುತ್ತಿದ್ದೀ ಹಾಗೆ ನೋಡಿದ ಕೂಡಲೇ ನಾ ಹೇಳಿದೆ. “ಎಷ್ಟುತ್ತದು ಹಂಗೇ ನುಲ್ ಗೋದು. ಮೊದ್ದುಜಾಗಾ ಇಲ್ಲ. ಎಬ್ಬಂತೆ ಅವನ್ನು, ನಿಮಗೆ ಸುಳ್ಳೇ ತ್ರಾಸು ಮಣಿಗೆ ಹೋದಮ್ಮಾಲೆ ಮಲಗೇ ಮಲಗಾನ.”

“ಮಲಗಲಿ ಪಾನ! ನನಗೇನು ತ್ರಾಸು ಆಗಬೇಕಾಗೇದ? ಟ್ರಂಕಿನ ಮ್ಮಾಲೆ ಕಾತಾನ. ಇಲ್ಲಿ ತಲಿ ಇಟ್ಟಿನ ಅಪ್ಪೆ” ಎಂದರು. ತುಸು ತಡೆದು ಸಂಕೋಚವಿಲ್ಲದ ದನಿಯಲ್ಲಿ ಕೇಳಿದರು. “ನಿಮಗೆ ಈಗ ನಿದಿದ್ದ ಹತ್ತಿರಲಿಕ್ಕಿಲ್ಲ.”

“ತುಸು ಜಂಪು ಹತ್ತಿತ್ತು ಯಾರಿಗೆ ಬೇಕಾಗೇದ ನಿದಿ? ಕೂಡ ಲಿಕ್ಕೆ ಇವ್ವು ಜಾಗಾಸಿಕ್ಕುದ, ರಗಡಾತು. ಖರೀ ಅಂದ್ರ ಇವತ್ತ ನನ್ನ ಕೈಕಾಲೇ ಹೋಗಿದ್ದು. ದೇವರ್ಯ ಪಾರುಮಾಡಿದಾ ಅನಬೇಕು” ನಾನಾಡಿದ ಮಾತಿಗೇ ಲಜ್ಜೆ ಒವ್ವೆಲ್ಲೇ ಅಡರಿತು. ಅದನ್ನು ಮರೆಮಾಡಲು ಕಿಟಕಿಯ ಕಡೆ ನುಖಿರುವಿದೆ.

‘ನೀರಾ’ ಸ್ವೀಶನ್ನು ಬಂದಿತು. ಇಲಿಯಾವವರು ತಮ್ಮ ಸಾಮಾನನ್ನು ಸಾರಿಸಿಕೊಳ್ಳತ್ತಿಂದಿದರು. ಇವರು ಸುರೀಶನ ತಲೆಯನ್ನು ನನ್ನ ತೊಡಿಯ ಮೇಲಿರಿಸಿಕೊಳ್ಳಲು ಸೂಚಿಸಿ, ತಟ್ಟನೆ ಎದ್ದು ಜಾಗವನ್ನು ಮಾಡಲು ಅಣಿ ಯಾದರು. ಪುಣಿಯಿಂದ ಬಂದು, ಇದುವರೆಗೆ ನಿಂತಿದ್ದವರಿಗೆ ಕೂಡ್ರುವ ವಿಷಯದಲ್ಲಿ ಜಾಗ ತೋರಿಸಿಕೊಟ್ಟರು. ಜನ ಶೃಂಢೆಯಿಂದ ಅವರ ಮಾತನ್ನು ಕೇಳುತ್ತಿತ್ತು.

ಮೊದಲಿಗೆ ಸಾಮಾನನ್ನಿಡುವ ಮೇಲಿನ ಜಾಗ ತೀರವುಮಾಡಿಸಿದರು. ಸುರೀಶನನ್ನು ಎಬ್ಬಿಸ ಹೇಳಿದರು. ‘ಯಾವ ಸ್ವೀಶನ್ನು’ ಎಂದು ಕೇಳುತ್ತ ಸುರೀಶನು ಕಣ್ಣ ತೀರಿದನು. ಅವರ ತೊಡಿಯ ಮೇಲೆ ಮಲಗಿದ್ದಿನಲ್ಲ ಎಂಬು ದರ ಧ್ವಾಸ ಅವರೆ ಹುಟ್ಟಿ, ‘ಅವರೆಲ್ಲಿ?’ ಎಂದು ಕೂಡಲೇ ಕೇಳಿದನು. ‘ಅಮೋ’ ಎಂದು ಸ್ವಲ್ಪ ಉಲ್ಲಿಸಿತವ್ಯತ್ತಿಯಲ್ಲಿ, ಅವರ ಕಡೆ ತೋರಿಸಿದೆ. ಸಾಮಾನನ್ನು ಹೊಂದಿಸುವದಾದಮೇಲೆ ಸುರೀಶನ ಕಡೆ ಶಿರಾಗ, ‘ಯಾಕವಾ ನಿದಿ ಆತ್ತ? ಮ್ಮಾಲ ಜಾಗಮಾಡಿ ಇಟ್ಟುದ ರಾಯಾರಿಗೆ. ಮಲಗೀರಿ ಹೋದಲ್ಲಿ ಮಲಗಿ ರೂಢಾ ಅದನ್ತ? ’ ಎಂದು ಕೇಳಿದರು.

ಸುರೇಶನು ‘ಹೊಳೆ’ ಎಂದು ಮರುಕ್ಕಣವೇ “ನೀವು ಮಲಗಿಂ. ನಾ ಇಷ್ಟೋತ್ತಮಕಾ ಮಲಗೇನಿ, ಲಗೂ ನಿದ್ದಿ ಹತ್ತುವದಿಲ್ಲ ನನಗಿನ್ನು” ಎಂದು ಹೇಳಿದ.

“ಹೂಂ. ಲಗುಲಗು....ನಿನ್ನ ಕಾಳಜಿ ನಾ ನೋಡಿಕೊಂತೇನವಾ. ಈಗನಕಾ ಮ್ಯಾಲೆ ಹತ್ತು, ಮಂದಿ ಬರತಾರ” ಎಂದು ಅವನನ್ನು ಹತ್ತಿಸಿಯೇ ಬಿಟ್ಟರು.

ಇಳಿಯಬೇಕಾದವರಲ್ಲಿ ಅಧ್ಯ ಜನ ಇಳಿಯುತ್ತುಲೂ, ಅವರು ಕೂತ ಸಿರಿಟಿನ ತುದಿಯ ಮುಂದೆ ಒಂದು ಟ್ರಿಂಕು, ಡಾಸಿಗೆ ಮರಳಿಯನ್ನು ಇಸಿ, ಉದ್ದೇಶ್ಯ ಜಾಗವಾಗುವಂತೆ ಮಾಡಿದರು. ಮುಗಿದ ಕೂಡಲೇ ನನ್ನ ಕಡೆ ಶಿರುಗಿ “ನೀವು ಇಲ್ಲಿ ಮಲಗಬರಿ” ಎಂದರು. ಅವರ ಆಶಯ ಇಳಿಯಲ್ಲಿ. ತಾವು ಮಲಗುವ ಯೋಚನೆಯೇ ಇಲ್ಲವೇ ಎಂದುಕೊಂಡು “ನಾ ಬಲ್ಲಿ. ನಿಮಗು ಇಲ್ಲ ಆ ಜಾಗ” ಎಂದೆನು. ಇವ್ವಾಗಿ ಅದು ಹೇಗೆ ಮಲಗುವದು, ಇನ್ನು ಜನ ನಿಂತಾರೆ ಮೇಲಾಗಿ ಅವರಿಗೆ ಪ್ರಶ್ನೆ ಸ್ಥಳಬೇಡವೇ ಎಂದು ವಿಚಾರಿಸುತ್ತಿರುವಾಗಲೇ, ಅವರು ‘ಇಲ್ಲಿ ಬರಬಾರದೆ ಸುನ್ನು. ಹಿಂದಾಗಡಿ ಉರಳತನಕಾ ಹಿಂಗ್‌ ಕುತಗೊಂಡೇ ಹೋಗಬೇಕಾದಿತ್ತ....ಇಂಥಾದೇನರೆ ಗದ್ದಲಾ ಹಾಕಿದರೂ ಜಾಗಾ ಆಗ್ತರದ’’ ಎಂದು ನಾ ಹೊರಡುವದನ್ನೇ ಕಾಯುತ್ತ ನ್ನಿತರು.

ಅಗೂ ನನಗೆ ಮಲಗಬಾರದು ಎನಿಸಿತು. ಆದರೆ ಮರುಮಾತ್ರಿಲ್ಲದೆ ಅಲ್ಲಿಗೆ ಮುದುಡಿಕೊಂಡು ಮಲಗಿದೆ ಆ ಮೇಲೆ ಹೇಳಿದರು. “ನೀವಿಗ ಜಡ್ಡಿನವರು. ಯಾರು ಬಂದರೂ ಏಳುವಹಾಗಿಲ್ಲ”....ಬಹುಶಃ ನನ್ನ ಹೆಸರಲ್ಲಿ ಜಾಗ ಹಿಡಿದು ನಂತರ ತಾವು ಮಲಗುತ್ತಿರಬೇಕು ಎಂದು ಸಮಾಧಾನ ಮಾಡಿಕೊಂಡೆ.

“ನಾ ಏನು ಹೇಳಿದೆ? ಕಣ್ಣ ಮುಚ್ಚಿರಿ. ಕಾಲು ಇನ್ನು ನ್ನು ಚಾಚರಿ” ಎಂದರು....ಎಷ್ಟು ಅಧಿಕಾರ ನಡಿಸುವದು!

ಜನ ಇಂದಿತ್ತು. ಹತ್ತುವವರು ಆಭಿಪ್ರಯಸುತ್ತ ಮುನ್ನು ಗ್ರಹಿಸ್ತಿದ್ದರು. ಹಿಂದೆ ಇನ್ನೂ ಸಂಖ್ಯೆ ದೊಡ್ಡದಿದ್ದಂತೆ ಕಂಡಿತು. ಇಷ್ಟೇಲ್ಲರನ್ನೂ ಜಪ್ಪಿಸಿ

ನಾ ಹಾಗೇ ವುಲಗಿಕೊಳ್ಳಬಹುದೆ? ನನ್ನ ಎದೆ ದವಡವ ಹಾರುತ್ತಿತ್ತು. ನನ್ನ ದೋಬರ್ಲುವನ್ನು ಉಹಿಸಿದರು ಎನ್ನುವ ಹಾಗೆ ‘ಯಾರು ಎಬ್ಬಿಸಿದರೂ ಏಳಬೇಡಿರಿ’ ಎಂದು ಬಾಗಿಲಕಡಿಗೆ ನಡಿದರು.

ಕಣ್ಣಮುಚ್ಚಿ ವುಲಗಿದ್ದೆ. ಹತ್ತಿರವೆ ಹೊಸದಾಗಿ ಹತ್ತಿದ್ದ ಪ್ರಯಾ ಟೀಕರು ಬಹುಸಂಜ್ಯೆಯಲ್ಲಿ ನೀಂತಂತೆ ಅನಿಸಿತು. ಬಾಗಿಲನ್ನು ಇಕ್ಕೆದ ಸಪ್ಪಳ ವಾಯಿತು. ಅವರು ದೊಡ್ಡ ದನಿಯಲ್ಲಿ, ಇನ್ನೂ ಹತ್ತಿಲೆಂದಿದ್ದವರಿಗೆ, ‘ಜಾಗಾ ಇಲ್ಲ’ ಎಂದು ಹೇಳುತ್ತಿದ್ದರು. ಅದರೂ ಬಾಗಿಲು ಮುಂದೂಕಿ, ಎದುರು ವಾದಿಸಿ ಬರಲು ಹವಣಿಸಿದವರೂ ಇದ್ದರು. ಅದರೆ ಅವರ ಮುಂದೆ ಈಡಾಗಲಿಲ್ಲ. ಗದ್ದಲ ಕ್ರಮವಾಗಿ ಕಡಿಮೆಯಾಯಿತು.

ಮುಚ್ಚಿದ ಕಣ್ಣನ್ನು ಮುಚ್ಚಿಯೆ ಇದ್ದೆ. ನನ್ನ ಕಾಲುದೆಸೆಯಲ್ಲಿ ಯಾರೊ ಕುಂತಂತಾಯಿತು. ಕಣ್ಣಮೇಲಿಟ್ಟ ಕೈಯಮರೆಯಿಂದ, ನನು ನೋಡಿದೆ. ಅವರೇ! ಧಟ್ಟನೆ ತುಸು ಕಾಲು ಸರಿಸಿದೆ. ಮತ್ತೆ ಕಡ್ಡಿಯನ್ನು ಕೊರೆದ ಸಪ್ಪಳ. ಸುರೇಶ ಏನು ಮಾಡುತ್ತಿದ್ದಾನೋ ನೋಡುವ ಹಾಗಾಯಿತು. ಅಲ್ಲಿಂದಲೇ ನೋಟ ತಿರುಗಿಸಿದೆ. ಮೇಲೆ ನೀಳವಾಗಿ ವುಲಗಿ, ಅವರ ಕಡ್ಡನನುನಗೆಯಿಂದ ನೋಡುತ್ತಿದ್ದೆ.

ಒಬ್ಬನು ಅವರ ಬಳಿ ಬಂದು ವುರಾರಿಯಲ್ಲಿ ಕೇಳಿದ. “ನಿಮ್ಮ ಪೈಕಿಯೇನು ಈ ಹೆಣ್ಣುಮಕ್ಕಳು?”

“ ರೂಂ !”

“ ಎಬ್ಬಿಸರೆಲ? ನಿಂದರಲಕ್ಕೆ ಕೂಡಾ ಜಾಗ ಇಲ್ಲ. ಮಲಕೊಂಡ್ರಹಂಗ?”

“ ಶಕ್ಕೆ ಇಲ್ಲ. ಇಷ್ಟೊತ್ತ ನಿಂತಕೊಂಡೇ ಬಂದೇವಿ. ಅವರು ಏಳೋಹಂಗಿಲ್ಲ.”

“ ಏನೋ ಎಂತೊ, ಅವರ ದನಿಯಲ್ಲೇ ಅನ್ನ ಪ್ರಭಾವಿತೊ ಏನೋ. ಇಂತಹ ಪ್ರಸಂಗಗಳಲ್ಲಿ ಎಲ್ಲರೂ ಹಿನ್ನಸರಿಯುವರೇ ಆಗುತ್ತಿದ್ದರು. ಎಲ್ಲಿಯೂ ಇಂತಹರನ್ನು ನಾ ಕಾಣಲಿಲ್ಲ.

ನೀರಾ ಇದು ನೀರಿನ ಸೈತನ ಆದುದರಿಂದ ಗಾಡಿ ಇನ್ನೂ ನಿಂತ್ತು. ಹತ್ತುವರ ಕಟ್ಟಕಟ್ಟಿ ಇರಲಿಲ್ಲ. ಈಗ ಮಾತನಾಡಿಸಿ ಹೋದವನೂ ಕುಳಿತಿರಬೇಕು ಎನಿಸಿತು.

ನನ್ನೇ ಮಲಗಲು ಎಷ್ಟು ಮನಸ್ಸಾಗಲಿಲ್ಲ. ಏಳೆಚೇಡವೇ ಎದ್ದರೆ ಮತ್ತಿಲ್ಲ ಏನನ್ನು ನರೋ ಎಂಬ ಎದೆವಡಿಕೆಯಿಂದ ಅಂತೂ ಒಮ್ಮೆ ಎದ್ದು ಕುಳಿತೆ. ಒಮ್ಮೆಲೆ ಅವರು “ಯಾಕೆ?” ಎಂದರು.

ಬೇಗ ಉತ್ತರಿಸಲು ನನಗೆ ಸಾಧ್ಯವಾಗಲಿಲ್ಲ. ತುಸು ತಡೆದು ಹೇಳಿದೆ. “ಜನದ ಗದ್ದಲ ಕಡಿಮೆ ಆತಲ್ಲ. ನೀವು ಮಲಗರಿ” ‘ತ್ನು’ ಎಂದರು. ಅಷ್ಟಂದಾಗಲೇ ಇನ್ನೇನೆನ್ನು ವರೊ ಎಂದುಕೊಂಡಿದ್ದೆ. ಆದರೆ ಕೂಡಲೇ ಅವರು ದನಿಯನ್ನು ಸೌಮ್ಯಗೊಳಿಸಿ, “ನನಗ ಇಷ್ಟು ಲಗು ಮಲಗಿ ರೂಢಾ ಇಲ್ಲ. ನಿಮ್ಮಿಬ್ಬಿರಿಗೂ ಮಲಗಲಿಕ್ಕೆ ಜಾಗಾಮಾಡಿ ನಾ ಹಂಗೇ ಕೊಡೋ ಅವ್ಯಾ ನಿಸ್ಪಾತಿ ಅಲ್ಲಿ ನಾನು. ನನ್ನ ಸಲುವಾಗೇ ಈ ಜಾಗಾ ಮಾಡಿಕೊಂಡೇನಿ. ನನಗ ನಿದ್ದಿಬಂತುದ್ರ, ಸುರೇಶನ್ನರೆ, ನಿಮ್ಮನ್ನರೆ ಎಬ್ಬಿಸಿ ನಾ ಮಲಗತೇನಿ.” ಎಂದರು. ಸುರೇಶನ ಕಡೆ ತಿರುಗಿ “ಯಾಕ, ಏಳ್ಳೇ ಹೊಡಲೆಗ್ಗೇ? ” ಎಂದು ನಗುತ್ತ ಕೇಳಿದರು.

“ಈಗೇ ಬಂದು ಬಿಡ್ರಿ. ನಾ ಕೇಳಗ ಕೂಡತೇನಿ” ಎಂದು ಸುರೇಶನು ಪಳುವ ಆತುರ ತೋರಿದ.

ಕೂಡಲೇ ಅವರು “ಶ್ರೀ, ಅಸ್ತು. ಸುಮ್ಮನೇ ವಲಗು” ಎಂದು ಕೈ ಮಾಡಿದರು.

ಗಾಡಿ ಬಿಟ್ಟೆತು.

ಮಲಗಿಯಾದರೂ ಬಿಡುವ, ಎಂದು ಕಣ್ಣ ಮುಚ್ಚಿದೆ. ನಿದೆ ಹತ್ತಿಬಾರದೆ? ಇಲ್ಲ. ಇದುವರೆಗಿನ ಫಟನೆಗಳೇ ಅಲ್ಲಿಲ್ಲಂದಿಷ್ಟು ಇಲ್ಲಿಲ್ಲಂದಿಷ್ಟು ಸುಳಿಯುತ್ತಿದ್ದವು. ಅದೆಲ್ಲ ಮರೆಯಾಗಿ, ಸರಸಕ್ಕನ ನೇನಪಾಯಿತು. ದಿನವೂ ಈ ವೇಳೆಗೆ ಸ್ವಲ್ಪ ಮುಂಚೆ ಕೂಸಿಗೆ ಹಾಲು ಕುಡಿಸುತ್ತಿದ್ದೆ. ಈಗ ಅವಳೇ ಹಾರಿಕೊಳ್ಳಬೇಕು. ಅದರ ಮೇಲಿನ ಮುಂಗಡಿ ಕೂಸು ರೇಖಾ, ಈಗ ಮಲಗಿರಬೇಕು. ನಾನು ಚುಕ್ಕು ಬಡಿದು ಹತ್ತಿರ ಮಲಗದ

ಹೊರತು ರೇಖಾ ಮಲಗುತ್ತಿರಲಿಲ್ಲ. ಆಗ ಎಂತಹ ಕೆಲಸ ಇದ್ದರೂ ಬಿಟ್ಟು ಬಂದು ಮಲಗಿಸುತ್ತಿದ್ದೆ....ನಾನು ಬರುವಾಗ ಎಷ್ಟು ಅತ್ಯಿತ್ತು! ಮಾಮಾ ಸ್ಪೇಶನ್‌ನವರಿಗೂ ಕರೆದುಕೊಂಡು ಬಂದು, ನಮ್ಮನ್ನು ಗಾಡಿಗೆ ಕೂಡಿಸಿ ಹೋಗುತ್ತಿದ್ದರಾಗುತ್ತಿರಲಿಲ್ಲವೆ? ಮಾಮಾ ಇವತ್ತೀನು ಅವನಿಗೆ ಸರಸಕ್ಕು ನೊಡನೆ ಚಕ್ಕಂದವಾಡಲು ಸಿಕ್ಕಂತಾಯಿತು. ಅವತ್ತು....ಒಮ್ಮೆ ನಡುವೆ ನಾ ಬಂದುಬಿಟ್ಟೆ....ಗೊತ್ತಾಗಲಿಲ್ಲ. ಇವರು ಹೀಗೆ ತಮ್ಮ ಹೆಂಡಕಿಯಾಡನೆ ಸರಸವಾಡಬಹುದೆ? ಆದದೆ ಏನು?"

ಅವರ ಕಡೆ ಒಮ್ಮೆ ನೋಡುವ ಮನಸ್ಸುಯಿತು. ನೋಡಿದೆ. ಹೊಡಾಗಿ ಸಿಗರೀಟನ್ನು ಹಚ್ಚಿದಂತೆ ಕಂಡಿತು. ಇವರ ಜನ್ಮಕ್ಕೆ ನಾಚಿಕೆಯಿಲ್ಲ ಎಂದು ಬಾಯೋಳಿಗೆ ಬೈದೆ.

ಅವರನ್ನು ಯಾವನೊ—ಯಾವನೊ ಏಕೆ, ನನ್ನನ್ನು ಎಬ್ಬಿಸಬಂದ ಆ ಮಧ್ಯಮ ವಯಸ್ಸಿನವನು ಮಾರಾತ್ಯಾಲ್‌ಕೇಳುತ್ತಿದ್ದನು. "ಈಗ ನೀವು ಮುಂಬೈಯಿಂದ ಬಂದ್ರೇನು?"

"ಹೌದು."

"ಏನು ಮುಂಬೈ ಒಳಗ ನೊಕರಿ ಮಾಡಿಕೊಂತ ಇದ್ದೀರಿ?"

"ಏ, ಇಲ್ಲ."

"ಬಿಸ್‌ನೆಸ್ ಮ್ಯಾಲೆ ಹೋಗಿದ್ದಿ?"

"ಣಿ ಅಲ್ಲ; ರೆಡಿಯೋದೊಳಗ ನನ್ನ ಗಾಯನ ಇತ್ತು. ಹೋಗಿದ್ದೆ"

"ಹಿಂಗ್‌. ನಮ್ಮ ಪ್ರೇರಿನೂ ಒಬ್ಬ ಗವಯಿ ಇದ್ದಾನ. ಅವಂದು ಗುರ್ತದ ಏನು? ಅಂವಾ ಇರೋದು ನೋಡಿ...."

ಇದೇನು ಹೊಸ ಸಂಗತಿ! ಇವರು ಉತ್ತಮವಾಗಿ ರಾಡಬಲ್ಲರೆ? ರೆಡಿಯೋದಲ್ಲಿ ಹೇಳುವಷ್ಟು ಇರಬೇಕಾದರೆ! ಇಂತಹ ಕುರೂಪವಿರುವಲ್ಲಿಯೂ ಎಂತಹ ಶಾರೀರ! ನನ್ನ ಮನಸ್ಸು ಬಲವಾಗಿ ಹೊಯ್ದಾಡಿತು. ಮುಂದು ವರಿದ ಅವನ ಸಂಭಾವನೆಯ ಕಡೆ ಮತ್ತೆ ಲಕ್ಷ್ಯಗೊಟ್ಟಿ.

“ನನಗೇನು ಯಾರೂ ಗುರು ಅಂತ ಹೇಳಿಲ್ಲ. ನಂಗೇ ಬಂದ್ದುಂಗ ಧಾಟಿಹಚ್ಚಿ ಹಾಡತಿರತೆನಿ. ಶಾಸ್ತ್ರೀಕ್ತ ಸಂಗೀತ ನಾ ಕಲೀಲಿಲ್ಲ. ಈಗೊಂದು ಇಲ್ಲ ತಿಂಗಳ ಹಿಂದ ಮುಂಬ್ಯಿ ಒಳಗ ಇದ್ದಾಗ, ರೆಡಿಯೋಕ್ಕೆ ಸಹಜ ಟ್ರಾಯಲ ಕೊಟ್ಟಿದ್ದೆ. ಅಷ್ಟರಮ್ಮಾಲಿಂದ ವೇನ್ನೆ ಒಂದು ಚಾನ್ಯ ಸಿಕ್ಕಿತ್ತು.”

“ಮತ್ತ ನಿವ್ಯಾನಿಯವರ್ದು, ಹಾಡಿನ ಸಲುವಾಗೇ ಅಂತ ಕರಕೊಂಡು ಹೋಗಿದ್ದೀರ್ಘ? ಏನು ಅವರು ಮುಂಬ್ಯಿಯಾಗ ಇರುತ್ತಿದ್ದೋ? ”

ಆಂ! ವಿಚಿತ್ರ ಪ್ರಶ್ನೆ. ನನ್ನ ಮೇಲೆ ತಿರಂಗಿತು. ನಾನು ಇವರ ಮನೀಯವಳಿ? ಮತ್ತೆ ಎದೆಯಲ್ಲಿ ರುಲ್ಲೆಂದಿತು. ಈ ಮನುಷ್ಯ ತುಂಬ ವಾಚಾಳಿಯೆಂದೆಂದುಕೊಂಡೆ. ಅವರು ಉತ್ತರ ಹೇಳುತ್ತಿದ್ದಾರೆ.

“ಇವರು. ಆಗಳೆ ನಿಮ್ಮದ್ದಿರೆ ಸುವ್ಯಾತ ಹೇಳಿದೆ. ನಮ್ಮ ಹೈಕೆ ಯೇನಲ್ಲ. ಇಲ್ಲೇ ಪ್ರಾಣಿದೊಳಗ ಭೀಟ್ಟಿ, ಆತು. ಈನ್ನಡ ಮಂದಿ ಅಂದ್ರ ತಾನಾಗಿ ಗುರು ಆಗತ್ತದ ನೋಡಿ. ಅವರ ಹೈಕೆ ದೊಡ್ಡವರು ಯಾರೂ ಬಂದಿಲ್ಲ. ತಮ್ಮ ತಮ್ಮನ್ನು - ಅದೂ ಮಾತ್ರಲೇ ನಾಲಗಾಜನಲ್ಲಿ ಅವನ್ನು ಕರ ಕೊಂಡು ಬಂದಾರ. ಅಷ್ಟೇ”..... ಇಷ್ಟೇನೇ.

ನಾನು ತೋಳಿವರೆಯಿಂದ ಸಿಳಿಸಿಲೆ ನೋಡುತ್ತೇಲೆ ಇದೆ. ಇನ್ನೊಂದು ಯಾವುದೂ ಸ್ವೇಶನ್ನಿಗೆ ಗಾಡಿ ನಿಂತಿತು. ನಿಂತ ಧಡಿಕಗೆ ಸುರೇಶನು ಅಲುಗಾಡಿದುದು ಕಾಣಿಸಿತು ಎಡಗಾಲನ್ನು ಜಾಗಬಿಟ್ಟು ಹೊರ ಚಾಚಿದ್ದೆ. ಅವರು ತೇಳಿಗೆ ಮುಖಮಾಡುವಂತಿದ್ದರೂ ಸುರೇಶನು ಬೀಳು ವಂತಾಗಿರುವನೆಂದು ಧಟ್ಟನೆ ಎನಿಸಿ ನೋಡಿದರು. ಆಗಲೆ ಮೇಲಕ್ಕೆದ್ದು, ಅವನನ್ನು ಸಮವಾಗಿ ಮಲಗಿಸಿ, ಅವನ ಮುಖದ ಮೇಲೆ ವ್ಯಸ್ತವಾಗಿ ಹರಿದ ಕೂದಲನ್ನು ಹಿಂದೆ ಸರಿಸಿ, ಒಮ್ಮೆ ಅವನ ಭುಜವನ್ನು ಅಳ್ಳಿಯಿಂದ ಅಲುಗಿಸಿ, ಬಂದು ಕುಳಿತರು.

ನಾನು ನೋಡಿದೆ ಇದ್ದರೇ ನೆಟ್ಟಿಗಿತ್ತು ಎನ್ನಿಸುವನ್ನು ಅಶಿ ಸಂಕಟ ವಾಯಿತು. ಸುರೇಶನು ಅವರ ತೋಡಿಯ ಮೇಲೆ ಮಲಗಿದಾಗ ಯಾವ ಬಗೆಯ ಪರಿತಾಪದಿಂದ ಹುರುಪಳಿಸಿದನ್ನೂ, ಇದೂ ಅದೇ ಬಗೆಯಾಗಿತ್ತು. ಯಾಕೆ ಹೀಗಾಗಬೇಕು ಎಂದು ಮತ್ತೆ ಹೇಳಿಕೊಂಡೆ.

ವಿಹಾರ ಮುತ್ತಿ ಮುತ್ತಿ ತಲೆ ಕೇಸರಿಟ್ಟು ಹೋದಂತಾಗಿತ್ತು. ಮೇಲಾಗಿ ಹೃದಯದ ಕಳವಳವೈಂದು. ಇನ್ನು ಮಲಗಿಯೆ ಬಿಡಬೇಕು ಎಂದು ಗೊತ್ತಮಾಡಿ, ಒಂದು ಮಗ್ಗಲಾದೆ. ಕಣ್ಣ ಕುಕುವ ದೀಪದ ಬೀಳಕೂ ಕಣ್ಣದಾರು ಇರಲಿಲ್ಲವೆನೇನೂ, ತುಸುಹೋತ್ತಿನಲ್ಲಿ ನಿಡ್ದೆಹತ್ತಿ ಬಿಟ್ಟುತ್ತು.

ನಾನು ಆಗ ಅಸ್ವಪ್ಣವಾದ ಕನಸನ್ನು ಕಾಣತ್ತಿದ್ದೆ. ಕನಸಿನಲ್ಲಿ ನಾನೇ ಯಾರನ್ನೋ “ಹೂಂ, ಏಕ್ಕು” ಎಂದು ಎಬ್ಬಿಸುತ್ತಿದ್ದೆ. ಮರುಕ್ಕಣ, “ಹೂಂ, ಏಕ್ಕುನ್ನು” ಎಂದು ಗಟ್ಟಿಯಾಗಿ ಅಂದ ಹಾಗೆ ಭಾಸವಾಯಿತು. ಎಚ್ಚರವಾಯಿತು. ಮಬ್ಬ ನನಗೆ. ಅವರೇ ಸಿಜವಾಗಿ ‘ಏಕ್ಕು’ ಎನ್ನುತ್ತಿದ್ದಾರೆ.

ಈ ಮಾತನ್ನು ಕೇಳಿ ನಾನು ನಾಚಿಕೆಯಿಂದ ಸತ್ತು ರತ್ತು ಉಳಿದೆ. ಚಟ್ಟನೆ ಎದ್ದು ಕುಳಿತೆ. “ಖೋಡಿ ನಿದಿ. ನನಗ ಎಚ್ಚಾನೇ ಇಲ್ಲ. ಯಾಕಿನ್ನು ವೈಪು ಮರಿನ್ನೋ ಏನೂ. ನಿಮ್ಮನ್ನು ಇಷ್ಟ್ವಾತ್ಮನಕಾ ಹಂಗೇ ನಿಲ್ಲಸಬೀಕಾತು.”

“ ಏನಿಲ್ಲ. ಈಗ ಮಲಗತೇನಲ್ಲ. ನನಗ ನಿದಿ ಬಂತಂದ್ರ ಎಬ್ಬಿಸತೇನಿ ಅಂತ ಹೇಳೇ ಇದ್ದೆ.”

“ ಇದಕ್ಕೂ ಮೋದಲು ಎಬ್ಬಿಸಬಾರದೇನು? ಬೀಳಗು ಆಗೋಹಂಗ ಕಾಣ್ತುದ. ಮಿರಜ ಸ್ಟೇಶನ್ನೇನು ಇದು ಅಲ್ಲ?..... ಸುಕ್ಕೇ ನಿಮ್ಮನ್ನು ಎಬ್ಬಿಸಿ ಕೂಡಿಸಿದ್ದುಂಗ ಆತು.” ನಾನು ನೋಂದುಕೊಂಡುದೆಲ್ಲ ಮರಳ ಮರಳಿ ಬಂದು ಬಿಟ್ಟುತ್ತು.

ಈ ಮಾತನ್ನು ಕೇಳಿಯೂ ಅವರು ಕೇಳಿದಂತಿದ್ದರು. ಸಿಗರೇಟನ್ನು ಬಾಯಲ್ಲಿ ಕಚ್ಚಿಕೊಂಡು, ಸುರೀಶನ ಕಡೆ ಒಮ್ಮೆ ನೋಡಿದರು. “ ಮಗಾ ನನಗೇನು ನಿದಿ ಹತ್ತೂದುಲ್ಲ ಅಂದಾವಾ, ನೀರಾಸ್ಟೇಶನ್ನು ಬಿಟ್ಟಕದ್ದೋ ಇಲ್ಲೋ, ಗೌರಕೆ ಹೋಡಿಯಲಿಕ್ಕೆ ಹತ್ತಾನ್ನ” ಎಂದು ವಾತ್ತಲ್ಲದ ನಗೆನಕ್ಕು ತಮ್ಮ ಬೂಟನ್ನು ತೀಗಿಯು ತೊಡಗಿದರು. ತಲೆಗೆ ಕರವಸ್ತುವನ್ನು ಬಿಗಿದು, ಯಾವ ಯೋಚನೆಯಿಲ್ಲದೆ ಮಲಗಿದ್ದರು. ಬಲುಬೇಗ ಅವರಿಗೆ ನಿಡ್ದೆ ಹತ್ತಿದ ಹಾಗೆ ಕಂಡಿತು.

“ ಎಷ್ಟೂತ್ತು ನನಗಾಗಿ ನಿಡ್ದೆಗೆಟ್ಟಿರೂ ಏನೂ. ತಾವಾಗಿಯೇ ನನ್ನನ್ನು

ಎಬ್ಬಿನಚೇಕಾದರೆ, ಸಾರಕ್ಕು, ನಿದ್ದೆ ತಡೆದು ಬೇಸತ್ತು ಏಳಿಸಿರಬೇಕಲ್ಲವೇ? ಧೂ, ಮಲಗಿದ ಮೇಲೆ ಒಂದು ತಾಸಾದರೂ ನಿದ್ದೆರತ್ತುದ ನನಗೆ, ಕೊನೆಕೊನೆಗೆ ಒಹಳಷ್ಟು ನಿದ್ದೆ ಒಂದುಬಿಡಬೇಕೇ?.... ಹಾಗಾಗಬಾರದಿತ್ತು....” ಹೀಗೆಯೇ ಮಿಡುಕಿದೆ.

ಹೊರಗೆ ಕೆಟಿಕಿಯಿಂದ ತಂಗಾಳಿ ನುಣ್ಣಿಗೆ ಶೀಡುತ್ತಿತ್ತು. ಇನ್ನೂ ನಿದ್ದೆಯ ಅವಶೇಷ ಉಳಿದಂತಾಗಿ, ಕಣ್ಣಿ ತೀರಿಯ ಬೇಕೆನಿಸಲಿಲ್ಲ. ಏಕೊಂದರ ಕಡೆ ನೋಡಬೇಕೆಂದಿತು ಮನಸ್ಸು. ನೋಡಿದೆ. ಅದೇ ಕವ್ಯಮುಖ. ಕಣ್ಣನ್ನು ಮುಚ್ಚಿದುದರಿಂದ ಅವರ ವಿದ್ರೂಪ ಎದ್ದು ಕಾಣುತ್ತಿತ್ತು. ಆದರೆ ಅದರ ಹಿಂದೆ ಪೂಜನೀಯವಾದ ಸುಂದರ ವ್ಯಕ್ತಿತ್ವದ ಸ್ವರೂಪನ್ನೇಂದು ಅರಳಿ, ಮತ್ತೆ ಮನಸ್ಸು ಗಾಸಿಗೊಂಡಿತು.

ಅದನ್ನು ಸಹಿಸುವದಕ್ಕಾಗಿದೆ, ಏನಾದರೂ ಓದಬೇಕೆಂದು ಸುರೀಳನ ಕ್ಕೆಚೇಲದಲ್ಲಿದ್ದ ‘ಕಾರಣ ಪುರುಷ’ ವನ್ನು ಹೊರತಿಗೆದೆ.

ಈ ಮುನ್ನ ಇದೇ ಜಾಗದಲ್ಲಿ ಅವರು ಕುಳಿತ್ತಿದ್ದರು. ನಾನು ಮಲಿಗ್ನಿಸಲ್ಪಿ. ನಿದ್ದೆಯಲ್ಲಿ ಎಷ್ಟುಸಲ ಅವರಿಗೆ ನನ್ನ ಕಾಲನ್ನು ತಾಕಿಸಿರ ಬೇಕು. ಧು, ಎಂತಹ ತಪ್ಪಿ ಮಾಡಿದೆ. ಅವರು ಏನೆಂದು ಶಿಳಿದಿರಬೇಕು. ನಯವಿಲ್ಲದವರಳು ಎಂಬ ಭಾವನೆ ಮೂಡಿತೋ ಏನೋ. ಒಂದು ವಿಚಾರ ಹೊಳೆಯಿತು— ಅವರ ಕಾಲು ನನಗೇನು ಹೊಂದಿಕೊಂಡಿರಲಿಲ್ಲ. ಆದರೂ ಆ ತನಕ ಸರಿಯಬೇಕು ಎಂದುಕೊಂಡೆ. ಆದರೆ ಏಕೊಂಡಾಗಿ ಮಾಡಲಾಗಲಿಲ್ಲ. ಮತ್ತೆ ಮಾಡ. ದಿಕೊಂಡೇ ಕುಳಿತೆ.

ಪುಸ್ತಕವನ್ನು ಓದಬೇಕೆಂದು ಪಾನು ತೆರೆದಿನೊ ಇಲ್ಲವೋ ಇನ್ನೊಮೈ ನೋಡಬೇಕು ಎನಿಸಿತು. ಮೊದಲ ಸಲ ಪ್ರತಿ ಪಾಠ್ಯಟಿಪಾರ್ಯಾನ ಮೇಲೆ ಯಾವ ಒಂದು ಕೇಳು ದೃಷ್ಟಿಯಿಂದ ನೋಡಿದ್ದೇನೋ, ಅದಿಗೆ ಇರಲಿಲ್ಲ. ಅದಕ್ಕೆ ವಿರುದ್ಧವಾಗಿ ಒಂದು ಬಗೆಯ ಆದರ ನನ್ನಲ್ಲಿ ಮೂಡಿದೆ ಎನಿಸಿತು. ‘ಏನಿದು ಯಂತ್ರ್ಯಾ—ಯಾರೋ ಅಕಸ್ಮಾತ್ ಭಿಟ್ಟಿಯಾಗಿ ತುಸು ನೀರವಾದ ಒಬ್ಬ ವಗಾಗಿ ಇಷ್ಟೇಕೆ ಶೈಕ್ಷಣಿಕೆ’ ಎಂದು ಒಂದು ವಿಚಾರಸುಳಿ ಮನಸ್ಸನ್ನಿಂದ ಮಾಡಲೆಇಸಿತು.

ಇಲ್ಲ, ಅದು ಬರಿ ಒಂದು ವಿಚಾರ ಅಪ್ಪೇ. ಸ್ವಸ್ವವಾಗಿ ನನಗೆ ಶಿಳಿ

ಯಿತು, ಅರಿತೊ ಅರಿಯಾದೆಯೋ ಅವರ ಸ್ವತ್ತಿತ್ವಕ್ಕೆ ವಾನಸೋತ್ತವಳಾಗಿದ್ದೀನೆ. ಎಂದು ಇದುವರೆಗೆ ನಡೆದುದೆಲ್ಲ ಒಂದಕ್ಕೊಂದು ಸೋಣಕ್ಕಾಗಿ ಏರಿಂದು ಬಿಟ್ಟಿವೆ. ಇನ್ನು ಆ ಭಾವನೆಯಿಂದ ಹಿಂದೆ ಹೋಗಲಾರದವಳಾಗಿದ್ದೀನೆ ಎಂಬುದೂ ಖಚಿತವಾಯಿತು.... ನನ್ನ ವಿವರಾದಲ್ಲಿ ಅವರು ವಿಶೇಷ ಆಷ್ಟು ತೋರಿರಲಿಲ್ಲ. ಆದರೆ ನನಗಿಂತ ಆ ಹಾಲುಗಲ್ಲದ ರೂರೀಳನ ಮೇಲೆ ಹೆಚ್ಚು ಮನುತ್ತಿಯಿದ್ದಂತೆ ಕಂಡುಕೊಂಡೆ. ಅವನನ್ನು ತಮ್ಮ ತೊಡೆಯಾವೇಲೆ ಮಲಗಿಸಿಕೊಂಡುದೂ ಅವನೊಡನೆ ಆಡಿದ ನಾಲ್ಕು ಸವಿಮಾತೂ ಎಲ್ಲವೂ ಕಣ್ಣ ಕಟ್ಟಿದುವು. ‘ಸ್ತ್ರೀದಾಷ್ಟಣ್ಣ’ ಕ್ಯಾಗಿ ಅವರು ಇದೆಲ್ಲ ನಾಡಿದರೆ? ಎಂದು ಕೇಳಿಕೊಂಡೆ. ಎಷ್ಟು ಇಲ್ಲ ಎಂದು ಆಗೇ ತಿಳಿಯಬಂದಿತು....

ನನ್ನ ಕೈಹಿಡಿಯುವವರು ಕುರೂಪಿಯಾಗಿದ್ದಿದ್ದರೆ ಎಂಬ ವಿಚಾರ ಆಗಬಂತು. ನಮ್ಮ ಪರಂಚಯಾಸ್ತುರಲ್ಲಿಲ್ಲ ನಾನೋಬ್ಬ ಚೆಲುವೆಯೆಂದಿನಿಸಿಕೊಂಡಿದ್ದೀನೆ. ಕುರೂಪಿಗಂಡನೊಂದಿಗೆ ಹೊರಹೊರಬೂಗ ಗೇಳತಿಯರು, ಉಳಿದವರು ಹೀಗಳಿಯಾದೆ ಇರುವರೆ? ಚಾಷ್ಟಿ ಮಾಡಲಿಕ್ಕೆಲ್ಲವೇ? ಮಾಡಿದರೆ ಮಾಡಲ. ನನಗೆ ಬರಿ ರೂಪ ಚೇಡ, ಇಂತಹ ಎದೆಗಾರಿಕೆಯಾಳ್ಳ ಹಾಗು ನಯಿನಾದ ವೃತ್ತತ್ವಪ್ರಭ್ರಾವರು ಇರಬೇಕು.

ಇನ್ನೂ ಒಮ್ಮೆ ಆವರ ಕಡೆ ನೋಡಿದೆ.

ಕಟ್ಟಿ ವಿಧಿಯೆ, ಇವರು ಎಷ್ಟೊಂದು ಕುರೂಪಿಯಾಗಿದ್ದಾರೆ! ಸ್ವಲ್ಪದರೂ ನೆಟ್ಟಿಗಿರಬಾರದೆ? ಕಷ್ಟು ಬಣ್ಣವೆಲ್ಲ ಇವರಿಗೇ ಅಂಟಿಕೊಂಡಂತಿದಯಲ್ಲ.... ಸರಿ, ಕಷ್ಟು ಬಣ್ಣ ಒಂದು ವೇಳಿ ಸಹ್ಯವಾದೀತೀನೋ. ಆದರೆ ಈ ಮೂಗು ಹೀಗೆ ಚಪ್ಪಟಿಯಾಗಿರಬಾರದಿತ್ತು. ಕೊನೆಯ ಪಕ್ಕ, ಹಣಿಯಾದರೂ ಹೀಗೆ ಚೌಕಾಗಿ ತಲಿಚಾಗಿರದೆ, ದುಂಡಗಿದ್ದರೆ.... ಇದ್ದರೆ, ಈಗ ಇಲ್ಲ.ಇನ್ನೊಂದು ಆಗಲಾರದಲ್ಲ.... ಸ್ವಲ್ಪದರೂ ಸಲಕ್ಷಣತೆ ಇರಬೇಕು ಗಂಡಿಸಿಗೆ....

ಹೊಟ್ಟಿಯಲ್ಲಿ ತಾಳಲಾರದಪ್ಪು ದಾಕ ಉಕ್ಕೇರಿತು. ನಮಗೇನೋ ಕಣ್ಣೀರು ಸುಲಭಸಾಧ್ಯವಂತಿ. ಅತ್ಯಾದರೂ ಅದನ್ನು ಹೊರಗೆ ಹಾಕಿಯೇ ನೆಂದರೆ, ಒಂದು ಹನಿ ಕೂಡ ನಿರು ಬರಲಿಲ್ಲ. ಆಗರೂ ಸಂಕಟ ತಪ್ಪಲಿಲ್ಲ.

ಈ ಪಟ್ಟಿ ಮನಸ್ಸನ್ನು ಅಳಿಗೊಳಿಸಿ, ಕೈಯಲ್ಲಿದ್ದ ಪುಸ್ತಕವನ್ನು

ಓದಲಿಕ್ಕೇ ಸುರುವ ಮಾಡಿದೆ. ಹಾನು ತೀಗೆದೊಡನೆ ಅದರಲ್ಲಿ ಮದುವೆಯು ಮಾತೇ! ವಧೂವರರ ಮೇರವಣಿಗೆ ರೋರಟಿಡೆ. ಬೆಳ್ಳಿದಿಂಗಳ ಸೊಂಪಿ ನಲ್ಲಿ ವರನಿಗೆ ನಿದ್ದೆ ರಶ್ಮಿಬಿಟ್ಟಿದೆ. ಮುಂದೆ ಬ್ಯಾಂಡಿನವರು ಇಂಘಾಗಿ ಭಾರಿಸುತ್ತಿದ್ದಾರೆ.....

ಮತ್ತೆ ಮನಸ್ಸು ಪುಸ್ತಕವನ್ನು ಬಿಟ್ಟೊಡಿತು. ‘ಹಾಂ ಇವರು ಇಂಘಾಗಿ ಹಾಡಬಲ್ಲರಲ್ಲವೇ? ನನ್ನ ಯಜಮಾನರು ಹಾಡಲು ಬರುತ್ತಿದ್ದ ರಸಿಕರಾಗಿದ್ದರೆ ಎನ್ನುಂಟ್ತೇನ್ನು! ಅಷ್ಟುದ ಬಾಲ್ಯನಿಯಲ್ಲಿ, ಸೊಂಪಾದ ಬೆಳ್ಳಿದಿಂಗಳ ದಿವಸ, ಎದೆಗೆ ಆತು ಕೂತು, ನನ್ನವನ ಹೃದಯ ವೀಕ್ಷಣೆಯನ್ನು ಮಾಟುತ್ತಿದ್ದೇನೇ! ಇಂಘಾಗಿ ಎಳೆಯಾಗಿ, ಅವರು ಹಾಡುತ್ತಿದ್ದಾರೆ. ಸ್ವಂತಃ ಬೆಳ್ಳಿಂಗಳೇ ಹಿನ್ನೆಲೆಯಲ್ಲಿ ಲಾಸ್ಯವಾಡುತ್ತಿದೆ. ನಾನು ಹಾಗೇ ನಿದ್ರೆಹೋಗುತ್ತಿದ್ದೇನೇ. ಅನ್ನಾ!

ಥೂ, ಮತ್ತೆ ಅವರ ಕಡೆ ನೋಡುವ..... ಈ ಪ್ರವೃತ್ತಿ ಬೇಡವೆಂದು, ಎದುರಿಗನ ಜಾಗದಲ್ಲಿ ಕೂಡ್ರಿಬೇಕೆಂದು ಮಾಡಿದೆ. ಸುಜ್ಯೇವದಿಂದ ಅಲ್ಲಿಯೊಬ್ಬ ಹಳ್ಳಿಯಾಕೆ ಕುಳಿತ್ತಿದ್ದಳು. ಆಕೆ ಕೂಸಿನ ತಾಯಿ ಕಿಟ್ಟಿಕೆಯಾಗಾಳ ಕೂಸಿಗೆ ಬಡಿಯ ವುದೆಂದು, ಆಕೆ ನಾ ಕೇಳಿದ ಕೂಡಲೇ ಆ ಜಾಗ ಬಿಟ್ಟಿದ್ದಳು. ಅಲ್ಲಿ ಕುಳಿತಮೇಲೇ ಈ ಪಟ್ಟು, ನೇರವಾಗಿ ಅವರ ಮುಖ ಕಾಣುವದಿಲ್ಲವಲ್ಲ ಎಂದು ಖಚಿತ ಮಾಡಿಕೊಂಡು ಪುಸ್ತಕದಲ್ಲಿ ಮನಸ್ಸು ರಾಕಿದೆ. ಓದಿದಂತೆ ಕಾದಂ ಬರಿ ನನ್ನ ಮನಸ್ಸನ್ನು ಹಿಡಿಯಿತು.

ಅರುಣೋದಯವಾಗಿತ್ತೊಡಗಿದಾಗ, ಗಾಡಿಯು ಕುಡಚಿಯನ್ನು ಬಿಡಲಿತ್ತು.

ಸುರೀಶನು ಎದ್ದು ಕೆಳಗಿಳಿದು ಬಂದಾಗಲೇ ನಾನು ಪುಸ್ತಕಬಿಟ್ಟು ಮನಸ್ಸನ್ನು ಹೊರತೆಗೆದೆ. ಅವನು ಎದ್ದವನೇ ನನ್ನ ಹಶ್ಮಿರ ಬಂದು ಕುಂತು ಅವರ ವಿಷಯವಾಗಿ ಪಿನರಗಳನ್ನು ಕೇಳಿದನು. “ಮಾಲಿಗಿ ಎನ್ನೋತ್ತಾತ್ತು?” ಎಂದನು. ಸೀರಜದಿಂದ ಮಲಗಿದ್ದಾರೆಂದು ಹೇಳಿದೆ. ಕಾದಂಬರಿಯ ಕಡೆಗೇ ಲಕ್ಷ್ಯವಿದ್ದುದರಿಂದ, ನಾನು ಹೆಚ್ಚು ಅವನೊಡನೆ ಮಾತನಾಡಲಿಲ್ಲ.

ಬಹಳವ್ಯಾಪ್ತಿ ಜನ ಇಂದ್ಯನ ಶಯಾರಿಯಲ್ಲಿದ್ದಾರು ಕಂಡು ಬಂತು. ಸುರೀಶನು ‘ಅಕ್ಷಾ, ಬೆಳಗಾಂವಿ ಬಂತು’ ಎಂದನು. ಆ ಮೇಲೆ ಬಂದೆರಡು

ನಿಮಿಷ ತಡೆದು, “ಸೈಶನ್ ಬಂತಂದ್ರ ಅವರ್ದು ಎಬ್ಬಿಸೋಣಂತ. ಚಹಾ ಕುಡಿಯೋಣ ಮೂರೂ ಮಂದಿ ಕೂಡಿ ? ” ಎಂದು ಹೇಳಿದ. ಹೂಂ ಎಂದೆ. ಮತ್ತೆ ಕೆಲ ನಿಮಿಷ ತಡೆದು ಸುರೇಶನು “ ಅವರ ಹೆಸರು ಕೇಳಿಕ್ಕೆ ಮರೀಶು ಸೋಂಡು ನನಗ, ನೀ ಏನರೆ ಕೇಳಿದೆನು ? ” ಎಂದನು.

ಅವನ ಮಾತಿಗೆ ನಗೆ ಬಂತು. “ ನಾ ಏನ ಕೇಳೊಂಧ್ಯೇ ಅವರ ಹೆಸರು ? ” ಎಂದೆ.

ಬೇಳಗಾಂವಿ ಬಂತು. ಪುಣೆಯಷ್ಟೇ ಗದ್ದಲವಿದೆಯೆಂದೆನಿಸಿತು. ಅವರಿಗೆ ಶೂರ್ಪು ನಿದ್ದೆ ಹತ್ತಿತ್ತು. ಜನದ ಗದ್ದಲಕ್ಕೆ ಅವರೀನು ಏಳಲಿಲ್ಲ. ಸುರೇಶನು ಕಿಟಕಿಯಿಂದ ಇಳಿಯಲು ತಯಾರಾಗಿ “ ಅಕ್ಕು, ನೀ ಅವರ್ದು ಎಬ್ಬಿಸು. ನಾ ಮಾರಿ ತೊಳಕೊಂಡು ಮೂರು ಚಹಾ ತಗೊಂಡು ಬರ್ತೀನಿ ” ಎಂದು, ನನ್ನ ಮಾತಿಗೆ ಉತ್ತರ ಕಾಯದ ಕೆಳಗೆ ಜಿಗಿದನು.... ಶೀರ ಹುಚ್ಚು ಹುಡುಗ. ಏನೇನೂ ಗೊತ್ತಿಲ್ಲ. ನಾನು ಹೇಗೆ ಎಬ್ಬಿಸುವುದು ಎಂಬ ಕಲ್ಪನೆಯಿರಬೇಡವೇ ?

ಅವರ ಕಡೆಗೊಮ್ಮೆ ಸೋಡಿದೆ. ಸುಖಮಾಗಿ ನಿದ್ರೆಮಾಡುತ್ತಿದ್ದರು ನಾನು ಎಬ್ಬಿಸಬೇಕು ಅವರನ್ನು ಎಂದು ಈಗ ಮನಸ್ಸಾಯಿತು. ಹಿಂಜರಿ ಯುವ ನಾಲಿಗೆಯನ್ನು ಯಾವದೋ ಶಕ್ತಿ ಮಾತನಾಡಿಸಲು ಎಳಿಯುತ್ತಿತ್ತು. ಕೊನೆಗೆ ಎಡಬಲಕ್ಕೆ ಒಮ್ಮೆ ಸೋಡಿ, ಅವರ ತೋಳನ್ನು ತುಸುವೆ ಅಂದರೆ ಅಷ್ಟು ತುಸುವೆ ಅಲಾಗಿಸಿ “ ಏಲ್ಲಿರೇನು ” ಎಂದೆ. ಎಷ್ಟುತ್ತಿದ್ದವರಿಗೂ ನಷ್ಟ ಮಾತು ಕೇಳಿಸಿತ್ತೊ ಇಲ್ಲವ್ವೊ ಎನ್ನುವಷ್ಟು ಹೂರಿತ್ತು ನನ್ನ ದನಿ.

“ ಬೇಳಗಾಂವಿ ಬಂತು. ಏತ್ತಿಂತೇನು ? ” ಎನ್ನ ಸ್ವಲ್ಪ ಗಟ್ಟಿಯಾಗಿ ಕೂಡಲೇ ನುಡಿದೆ. ನಿದ್ದೆಯಲ್ಲೇ ‘ಹೂ’ ಕಾರ; ಬೇಡ ಮಾತಿಲ್ಲ. ಅಷ್ಟು ನಿದ್ದೆ.

ಇಳಿಯುವವರು ಹೆಚ್ಚುಗಿ ಇಳಿದಿದ್ದರು. ಹತ್ತಿವವರ ಏರಾಟ ಜೋರಾಗಿತ್ತು. ಹತ್ತಿದ ಜನ ಸಾಮಾನನ್ನಿಡುವುದರಲ್ಲಾ ತನಗೆ ಈ ಜಾಗ ಸೋಡಿಕೊಳ್ಳುವದರಲ್ಲಾ ತೊಡಗಿದ್ದಿತು. ಅಷ್ಟರಲ್ಲಿ ಸುರೇಶನು ಬಂದನು. ಅವನ ಹಿಂದೆ, ಒಬ್ಬ ಮಾಣಿಯು ತಂಡ ಟ್ರೇಯಲ್ಲಿ ಮೂರು ಚಹ, ಬಂದು ಗಾಳಿಸು ನೀರು.

“ ಎಬ್ಬಿಸಲಿಲ್ಲ ಹೂದಲ್ಲಿಲ್ಲ. ಬರೇ ನಿಂದೊಂದು ನೀ ಸೋಡಿಕೊಂತಿ ” ಎಂದು ಮುಂತಾಗಿ ನನ್ನ ಮೇಲೆ ಅವನ ಹರಿದಾಟ !

ಅವನು ನನಗಿಂತ ಜೋರಿನಲ್ಲಿ ಹೇಳಿದ ದಸ್ತಾ ಅವರು ಎದ್ದರು. ಅಲ್ಲಿ ಇಲ್ಲಿ ನೋಡಿದರು. ನೀರು ಕೊಡಹೇಳಿದರು. ಬಾಯಲ್ಲಿ ಅಪ್ಪು ಗುಳು ಗುಳು ಮಾಡಿ ಚಕ ಕುಡಿಯಿತ್ತೊಡಗಿದರು. ನಮ್ಮೆದು ಕುಡಿಯುವದು ಮುಗಿದಿತ್ತು. ಕಪ್ಪುಬಸಿ ಕೊಡಲೆಂದು ಅವರು ಕೈಚಾಚಿದಾಗ ಅದರ ಎದುರೇ ನಾಸಿದ್ದೆ. ಇನ್ನೇನು—ಎಂದು ನಾ ಇಸಕೊಳ್ಳಲು ಕೈಮುಂದೆ ಮಾಡಿದೆ. ‘ಸರ’ ಎಂದವರೆ, ತಾವೇ ಆ ಹುಡುಗನ ಕೈಯಲ್ಲಿತ್ತು. ಅವರು ಪಾಕೀಟನ್ನು ತೆಗೆಯಹೋಗಲು ಸುರೇಶನು ‘ಕೊಟ್ಟಿನ್ನಿ’ ಎಂದನು.

ಅವರ ಸಿದ್ದ ಮುಗಿದಿಲ್ಲವೆಂದು ನನಗನಿಸಿತ್ತ. ಬೆಳಗಾಗುವ ವರೆಗೂ ಅವರಿಗೆ ಮಲಗನೊಡಲಿಲ್ಲ. ಅಲ್ಲದೆ ಈಗ ಸುಮ್ಮನೆ ಎಬ್ಬಿಸಿ ಚಹಕುಡಿಸಿ ಇನ್ನು ಅವರ ನಿದ್ದೆ ಹಾಳುಮಾಡಿದಹಾಂಗಾಯಿತಲ್ಲ ಎಂದು ಮರುಗಿದೆ. ಇನ್ನೇನಾದರೂ ಅವರಿಗೆ ಹೇಳಬೇಕು ಎಂದುಕೊಂಡು, ಯೋಚಿಸುತ್ತಿರು ವಾಗಲೇ ಸುರೇಶನು ಮಲಗಿದ ಜಾಗನನ್ನು ತೆರವುಮಾಡಿಕೊಂಡು ಮೇಲೆ ಹತ್ತಿದರು. ಅಂತಹ ಸಿದ್ದಿಗಣ್ಣಿನಲ್ಲಿಯೂ ಸಿಗರೀಟನ್ನು ಮರೆತಿರಲಿಲ್ಲ.

ಲೋಂಡಾ ಬಂದಿತು. ಈಗ ಆವರನ್ನು ಎಬ್ಬಿಸಕೊಡದು ನಿದ್ದಿ ಮಾಡಲಿ ಎಂದು ನಿಶ್ಚಯಿಸಿಕೊಂಡೆ. ಸುರೇಶನು ಅವರನ್ನು ಏಳಸುವ ಆಶಯ ವ್ಯಕ್ತಮಾಡಿದಾಗ ನಾನು ತಡೆದೆನು. ನಮ್ಮ ಹೊಟ್ಟಿ ಹಸಿದಿತ್ತಾ ದ್ವರಿಂದ, ಒಂದಿಷ್ಟು ತಿಂದೆನು. ಅವರಿಗಾಗಿ ನಾಲ್ಕು ಬಾಳಿಕಣ್ಣ ತಂದೆನು.

ಅವರಾಗಿ ಎದ್ದುದು ಅಳಣಾವರಕ್ಕೆ ಹೋಗಿ ಮುಖತೊಳೆದು ಬಂದು, ಬಾಳಿಕಣ್ಣ ಶಿಂಡಾಯಿತು.

“ಅಕ್ಕಾ ನೋಡಿ, ಆರಾಮ ಜಾಗಾ ಮಾಡಿಕೊಟ್ಟಿ ಮಲಗಿಬಿಟ್ಟಿಳು. ಮಂದಿ ನಿದ್ದಿಗೆಡತಾರ ಅನ್ನೂ ಕಾಳಜಿ ಇದ್ದ ಸ್ಥಿ ಆಕಿಗೆ” ಎಂದು ಸುರೇಶನು ನುಡಿದೆನು.

“ಮಗನೇ, ಇನ್ನು ಅಷಿ ತಾಸು ನನಗ ನಿದ್ದಿನೇ ಹತ್ತಾದುಲ್ಲ ಅಂದಾವಾ, ನೀರಾ ಸ್ವೇಶನ್ನು ಬಿಡಬಿಡತನ್ತ ಗುರಕೆ ಹೊಡದೆಪಾ ನೀ ಯಾಕ ಏಳಿಲ್ಲಿ. ಇನ್ನೂ ಅವರು ಮಿರಜಕ್ಕರೆ ಎದ್ದರು. ನೀ ಎಲ್ಲೆ, ಬೆಳಗನಕ ನಿದ್ದಿಮಾಡಿದ್ದಿ” ಎಂದರು. ಸುರೇಶನು ಮಾತ್ರಿಲ್ಲದೆ ಸುಮ್ಮನಾಗಬೇಕಾ ಯಿತು. ಅದನ್ನು ಕಂಡು, ಅವನನ್ನು ನಗಿಸುವ ಆಶಯದಿಂದಲೊ ಏನೂ

“ ಅದಕ್ಕೆ ಆದ ತಪ್ಪಿ ಮುಚಿಕೋಳಿಕ್ಕೆಂದು, ಬೆಳಗಾಂವ್ಯಾಗ ಚಹಾ, ಇಲ್ಲಿ ಬಾಳಹಣ್ಣು ಕೊಟ್ಟಿಯಲ್ಲ ! ” ಎಂದರು ಸುರೀಶನ ಜೊತಿಗೆ ನಾನೂ ನಕ್ಕೆವು.

ಹೀಗೆಯೇ ಆ ನೂತು ಆಡುತ್ತಿರುವಾಗ ಸುರೀಶನು, ನನಗೆ ಬೈದ್ಯದವ ತಾನು ಅವರ ಹೇಸರನ್ನೇ ಕೇ ಕೇಳಲೇಬಳ್ಳ ಎನಿಸಿತು. ಅವರಿಗೆ ಗೊತ್ತಾಗದಂತಿ ಸುರೀಶನಿಗೆ ತಿಳಿಸಬೇಕೆಂದು, ಆ ಸಮಯ ಕಾಯುವದರಲ್ಲಿ ನಾನು ಅವರ ಮಾತಿನಲ್ಲಿ ತೊಡಗಲಿಲ್ಲ. ಕೊನೆಗೊನ್ನೆ ಅವನ ಕಿವಿಯಲ್ಲಿ “ ಹೇಸರು ” ಎಂದೆನು.

“ ಅಂದ್ದಂಗ ನಿಮ್ಮ ಹೇಸರಕ ಕೇಳಿಕ್ಕೆ ಮರತುಹೋಗಿತ್ತು. ನಿಮ್ಮ ನೀನಿಂದ ಇರಲಿಲ್ಲ ” ಎಂದನು.

ನಾನು ಸುರೀಶನ ಕಿವಿಯಲ್ಲಿ ಹೇಳಿದುದರ ಸುಳವು ಅವರಿಗೆ ಇತ್ತಿರ ಬೇಕು ಎಂದು ಎನಿಸಿತ್ತು. ಈಗ ನಾನಂದ ಕೂಡಲೇ ಸುರೀಶನು ಕೇಳಿದು ದರ ಫಲವಾಗಿ, ಅವರಿಗೆ ನಾನೇ ಹೇಸರು ಕೇಳಲಿಕ್ಕೆ ಹೇಳಿಕೊಟ್ಟಿ ಎಂಬ ಕಲ್ಪನೆ ಬಂದು ನನಗೆ ಬಹಳಪ್ಪು ಸಂಕೋಚನಾಯಿತು. ಹೀಗಾಗ ಬಾರ ದಿತ್ತು ಎಂದು ಪರಿಸ್ಥಿತಿಯ ಮೇಲೆ ಬೇಸರಗೊಂಡಿನು.

“ ನನ್ನ ಹೇಸರಕ ? ವರದರಾಜ ”

ಧಾರವಾಡ ಸಮೀಕ್ಷಿಸ ಹತ್ತಿದುದರಿಂದ ಸಾಮಾನನ್ನು ಸವರಿಸುವಲ್ಲಿ ತೊಡಗಬೇಕಾಯಿತು. ಸುರೀಶನು ಹೇಳಿದ “ ನಮ್ಮ ಅಪ್ಪ ಬಂದಿರತಾರ ಸ್ವೀಶನಕ್ಕೆ. ನಿಮ್ಮ ಗುತ್ತಾ ಮಾಡಿಕೊಡತೇನಿ ” “ ಆಗಲಿ ” ಎಂದರವರು.

ಇನ್ನು ಬಿಟ್ಟುಹೋಗಬೇಕಾದ ಪ್ರಸಂಗವನ್ನು ನೀನೆಂದು ಇರಬಹುದೇ ಮನಸ್ಸು ಈಗ ಬಹಳಷ್ಟು ಉದ್ದಿಗ್ನವಾಯಿತು. ಯಾಕಾಗಬೇಕು? ಅವರೇನು ಸಮಾಪದ ಸಂಬಂಧಿಕರೇ? ವಿಶೇಷ ವರಿಜಯದವರೇ? ಇನ್ನು ಮುಂದಕ್ಕೆ ನಮ್ಮವರಾಗುವವರಿ? ಏನೂ ಇಲ್ಲ. ಯಾಕ ಬೇಗುದಿಗೊಳ್ಳತ್ತಿದೆ ಈ ಮನಸ್ಸು ಎಂದುಕೊಂಡಿ. ನಿನ್ನೆಯ ಅವರ ಎದೆಗಾರಿಕೆಯನ್ನು ನೀನಿಸಿಕೊಳ್ಳತ್ತಿದ್ದೆ. ಅವರ ಸ್ವಭಾವದಲ್ಲಿರುವ ಮಾರ್ಫತೆಯನ್ನು ಆಗಾಗ ಧೀರಿಸಿ ಕೊಳ್ಳತ್ತಿದ್ದೆ. ಇದು ಒಂದು ಕ್ಷುಣಿದಲ್ಲೇ, ಅವರು ಎನ್ನು ಕುರಾಸಿಯಾಗಿ ದ್ವಾರೆ ಎಂಬ ವಿಚಾರ ಬಂದು, ಚಾಟಿಯಿಂದ ಹೇರಿದಂತಾಯಿತು. ‘ ಅವರು

ರೂಪವಂತಿರಬಾರದಿತ್ತೆ? ಇದ್ದಿದ್ದರಿ....? ಅವರು ಎಷ್ಟು ದೊಡ್ಡ ನರು! ಎಷ್ಟು ಒಳ್ಳೆಯವರು!....ಆದರೆ ಕುರೂಪ! ' ಕರುಳನ್ನು ನಿರ್ನಿರ್ಯಾಗಿ ಹಿಂಡಿದಷ್ಟು ವೇದನೆ ಹೆಚ್ಚಾಯಿತು. ' ಏನು ಮಾಡಲಿ? ಏನು ಮಾಡಲಿ'? ಎಂದು ಕೊಳ್ಳುವೇ.

" ಏ, ಎತ್ತಾಗ ನೋಡಣಿ? ಧಾರವಾಡ ಬಂತು " ಎಂದನು. ಸುರೇಶ ತಾನು ಕಿಟ್ಟಿಕೆಯಿಂದ ಒಮ್ಮೆ ಜೀದು ತಂಡೆಯನ್ನು ಹುಡುಕಹೋದನು. ಜನರೊಂದಿಗೆ ನಾನೂ ಇಳಿದೆ. ನಮ್ಮ ಸಾಮಾನನ್ನು ತಾವೇ ಇಳಿಸಿಕೊಡ ಲೆಂದಿದ್ದರು. ಅಷ್ಟರಲ್ಲಿ ಒಬ್ಬ ಕೂಲಿಯವನು ಕಾಣಲು ಅವನನ್ನು ಕೈಮಾಡಿ ಕರೆದು ಸಾಮಾನನ್ನು ಇಳಿಸಿದರು. ಆದರೆ ಈ ಕೊನೆಯ ನೆರವು ಏಕೊಬೇಡವಾಗಿತ್ತು.

ಸುರೇಶನು ತಂಡೆಯನ್ನು ಕರತರಲ್ಲ, ಬಂದಿಲ್ಲವೇಂದು ಹೇಳಿದನು. ಅದಕಾಗಿ ತನ್ನ ವ್ಯಾಸನವನ್ನು ವ್ಯಕ್ತಪಡಿಸಿದನು. ಹೋಗಿ ಬರುತ್ತೇವೇಂದು ಇಬ್ಬರೂ ಕ್ಯಾನುಗಿದೆನು. ಸುರೇಶನು ಮತ್ತೆ ತನ್ನ ತುಂಬು ಹೊಗಳಕೆ ಯನ್ನು ತೋರಿದನು. ' ನೀವಿರದಿದ್ದರೆ ನಾವಿಷ್ಟು ಸುಲಭವಾಗಿ ಉರು ಮಂಟ್ಪತ್ತಿಲ್ಲಿ ಇರಲಿಲ್ಲ ' ಎಂದೂ ನಾನೂ ಹೇಳಬೇಕು ಎಂದುಕೊಂಡು ' ನೀವಿರದಿದ್ದರೆ.....ಮುಂದೆ ನಾಚಿಕೆಯಿಂದಲೇ ಬಿಗುವಾನದಿಂದಲೊ ಮಾತು ಬರಲಿಲ್ಲ. " ನಿಮಗ ಬಹಳ ತಾಸಕೊಟ್ಟಂಗ ಆತು " ಎಂದು ಅಂದೆ. " ಸುವ್ನು ಹೋಗ್ನಿನ್ನು " ಎಂದರು.

ಕೂಲಿಯವನು ಮುಂದೆ ನಡೆದೇ ಬಿಟ್ಟುದುದರಿಂದ, ನಾವು ಜೊರಟಿವು. ಮತ್ತೊಮ್ಮೆ ಅವರ ಕಡೆ ನೋಡಿ, ಹೋಗಿಬರುತ್ತೇನೇ ಎಂದೆನು. ಪ್ರೀತಿಯು ಕೊಟ್ಟು ಹೋಗುವಲ್ಲಿಗೆ ಬಂದೆನು ಗಾಡನ ಸೀಟಿಯಾಯಿತು. ಸುರೇಶನು ಅಷ್ಟರಲ್ಲಿ "ಮರ್ತೀಹೋತು ಆಕ್ಷಾ, ಅವರ ಪತ್ತಿ ತೊಗೊಂಡು ಬಿತ್ತೇನಿ. " ಎಂದು ಓಡಿದ. ಗಾಡಿ ಬಿಡುವದರಲ್ಲಿತ್ತು. ನಾನು ಸಾಮಾನಿನ ಹತ್ತಿರವೇ ಇದ್ದೆ. ತಮ್ಮ ಕಿಸೆಗಳನ್ನು ನೋಡಿಕೊಂಡರು. ಬೇಕಾದುದುಸಿಗಲಿಲ್ಲ ಸುರೇಶನು ಅವರಿಗೆ ನಮ್ಮ ಮನೆಯ ವಿಳಾಸ ಹೇಳುವಂತೆ ಕಂಡಿತು. ಗಾಡಿ ಬಿಟ್ಟುತ್ತು. ಸುರೇಶನು ಉತ್ತಾಪದಿಂದ ಕರವಸ್ತುವನ್ನು ಎತ್ತಿ ಹಿಡಿದ್ದ ಅವರೂ ಕಣ್ಣರೆಯಾಗುವ ವರಿಗೆ ಸುರೇಶನ ಕಡೆ ಕ್ಯಾಮಾಡುತ್ತಿದ್ದರು.

ಅಯ್ಯೆ ನನಗೆ ಅವರ ಹತ್ತಿರ ನಿಂತು ಈ ರೀತಿ ಅವರನ್ನು ಬೀಳಿಟ್ಟಿದ್ದುನ್ನಿ
ದಾಗಲಿಲ್ಲ ಎಂದು ಒಡ್ಡಾಡಿದೆ. ಸುರೇಶನವೇಲೆ ಮನಸ್ಸನಲ್ಲಿ ಬೀಸರಗಿಲಂಡಿ.

ನಾವು ಟಂಗಾದಲ್ಲಿ ಸಾಮಾನನ್ನು ಹಾಕಿಸುವುದಕ್ಕೂ ತಂದೆಯು
ಕೇಳುತ್ತು ಬರುವುದಕ್ಕೂ ಸಮಾಯಿತು. ಮನೆಯಲ್ಲಿ ಉಂಟ ತಡವಾಯಿತಂತೆ.
ಎಷ್ಟುದ್ದರೂ ಅದು ಪೂರ್ವ ನನ್ನ ಮನೆಯಲ್ಲವಲ್ಲ. ಕ್ರಿಷ್ಯ ಯಾವಾಗ ಉಂಟಕ್ಕೆ
ಹಾಕಿ ಕಳಸುತ್ತಾಳಿಯೋ ಆಗ ಅನನು ಬರಬೇಕಷ್ಟೆ. ಅನ್ನೆ ಇಡ್ಡಿದ್ದರೆ
ಹೀಗಾಗುತ್ತಿತ್ತಿ? ಮಕ್ಕಳು ಬರುತ್ತಾವೆಂದು ಅವಳು ದಾರಿ ಕಾಯಿದೆ
ಇರುತ್ತಿದ್ದಳಿ?

ಅವನ ಮಾತಿನಿಂದ ನನಗೆ ಇದೇನೇನೊ ನೇನಪಾಯಿತು. ಮೂವರೂ
ಟಂಗಿಯಲ್ಲಿ ಕುಳಿತು ನಡಿದೆವು. ‘ಗಾಡಿಯಲ್ಲಿ ಪ್ರವಾಸ ಆರಾಮ ಆತಿ?’
ಎಂದು ಆತನು ಕೇಳುವುದೊಂದೆ ತಡ, ಇವರ ಶಾಯಿದ ಕಥನಕ್ಕೆ ಪ್ರಾರಂಭ
ಪಾಯಿತು. ತಂದೆಯು ಬೆರಗುವದೆದು ಕೇಳುತ್ತಿದ್ದನು.

“ಅವರಿಗೆ ನಿನ್ನ ಭಿಟ್ಟೆ ಮಾಡಿಸಬೇಕು ಅಂತ, ನಿನ್ನ ಸೈರನ್ನ ಮಾಡು
ಬಹಳ ಹುಡುಕಿದೆ. ನೀ ಲಗು ಬರಲೇ ಇಲ್ಲ. ಏನು ಮಾಡೋದು?”
ಎಂದು ಸುರೇಶನು ಹಳಹಳಿಸಿದನು.

“ಯಾವರವರು? ಹೆಸರಾದರೂ ಏನು? ಯಾವೂರವರಂತೆ?”

“ಹೆಸರು ವರದರಾಜನಂತಿ. ಹುಬ್ಬಿಳ್ಳಿಯವರು ಅಂತ ಶಾಣಿದ.
ಅವರ ಪೂರ್ವ ಹತ್ತಿ ಕೇಳುಕ್ಕೆ ಹೋಗಿದ್ದೆ. ‘ನನಗ ಮನಿನೇ ಇಲ್ಲಿ’ ಅಂತ
ಹಾರಿಸಿಕೊಂಡು ಬಿಟ್ಟು. ಗಾಡಿ ಬಿಡಲಕ್ಕೆ ಹತ್ತಿತು. ಕೊನೆಗೆ ನನ್ನ ಮನಿ
ಪತ್ತಿ ಹೇಳಿದೆ. ನನ್ನ ಹೆಸಲೆ ಪತ್ತ ಹಾಕತಾರಂತೆ.”

ನಡುವೆ ನಿಂತಿದ್ದ ನಿನ್ನ ಕಥೆ ಮತ್ತೆ ಸುರೇಶನಿಂದ ಮುಂದುವರಿಯಿತು.
ನಾನೂ ಹುರುಪುಗೊಂಡು ಒಂದೆರಡು ಮಾತು ಸೇರಿಸುತ್ತಿದ್ದೆ. ಅವರಿಗೆ
ನಿದ್ದೆ ಮಾಡಲೂ ಕೊಡಲಿಲ್ಲವೆಂದು ನನ್ನ ಮೇಲೆ ಸುರೇಶನ ಭಾಡಿಯಾಯಿತು.
‘ನಾಯೇನು ಮಾಡಲಿ. ನಿದ್ದೆಹತ್ತಿ ಬಿಟ್ಟು.’ ಏನ್ನುತ್ತ ಅವರು ಈ ಬಗೆ
ಸುರೇಶನಿಗೆ ಹೇಳಿದ ಉತ್ತರವನ್ನು ಹೇಳಿಹೋದೆ. ಅದೇಕೋರೆ ಸುರುವಿಗೆ
ಕೇಳುತ್ತಿದ್ದ ಆತನ ಆಸ್ತಿ ಬರಬರುತ್ತ ಕಡಿಮೆಯಾಗಿ, ನನ್ನ ಕೊನೆಮಾತು
ಅವರಿಗೆ ಸರಿಬರಲಿಲ್ಲವೆಂಬುದನ್ನು ಕಂಡುಕೊಂಡು ನಾನು ಸುಮ್ಮನಾಡೆ.

ಮನೆಯ ಮುಂದೆ ಟಾಂಗಾ ನಿಂತತು. ನಂದೆಯು “ಅಕ್ಕು ಬಂದ್ದು, ಅಣ್ಣು ಬಂದಾ” ಎನ್ನು ತ್ವತ್ ಕೈತಟಿ, ನಮ್ಮೆಡಿಗೆ ಬಂದಳು. ಅವಳ ಕೈಹಿಡಿದು ಕೊಂಡೇ ಒಳಕ್ಕೆ ಹೋದೆನು. ಕಕ್ಕೆಗೆ ನಮುನಾರ ಮಾಡಿಯಾಯಿತು. “ಉಟ್ಟಿಕ್ಕು ಬರ್ಪ ಲಗ್ನನ, ಹೊತ್ತು ಬಹಳ ಆಗೇದ” ಎಂದಳು. ಬಟ್ಟಿ ಬದಲಿಸಲು ಕೋರ್ಕಿಗೆ ಹೋದೆ.

ನಂದೆಗೆ ಸರಸಕ್ಕನ ಸುದ್ದಿ ಹೇಳಿದೆ. ‘ನಿನ್ನೆ ಬರಬೇಕಾರ ಭಾಳ ಭಾಳ ಘಟೀತಿ ಅತವಾ’ ಎಂದು ನನ್ನ ಮಾತು ಮುಂದರಿಸಲಿದ್ದೆ. ನಂದೆ ನಡುವೆಯೇ ಬಾಯಿ ಹಾಕಿ “ಅಕ್ಕು ಇವಾಟ್ಯಿಕೆ ಕೆಂಪಗಾಗೇದ ಸಿನ್ನ ಮಾರಿ?” ಎಂದು ಸರಳವಾಗಿ ಕೇಳಿದಳು. ಅಂ ಎಂದೆ, ಕನ್ನಡ ಸೋಡಿದೆ. ಹೊದು ನನಗೂ ವಿಸಿನಿತು. ಗಲ್ಲಗಳಿರದೂ ಕಿತ್ತಲ್ ಹಿಯ ಹಣ್ಣಿನಂತೆ ತಿಳಿಗೆಂಪಾಗಿವೆ. ಹೊದೊದು ಎಂದು ಉಲ್ಲಿಸಿತ ಮನಸ್ಸು ತಾಳ ಹಾಕಿತು. ಅಪ್ಪರಲ್ಲಿ ಸುರೀಶನೂ, ಅಪ್ಪನೂ ಒಳಕ್ಕೆ ಬಂದರು. ನಂದೆಯು ಅಪ್ಪನ ಎದರೂ ಆ ಮಾತನ್ನು ಹೇಳಿದಳು.

“ಹೊದ ? ಆಗಿರಬೇಕು. ಈಗ ಉರಿಳಿರ ಬಿಸಲಾಗಿಂದ ಬಂದಾರ” ಎಂದನಾತೆ. ಎಂಟು ವರ್ಷದ ಮಂಗು—ಅವಳಿಗೆ ಈ ಉತ್ತರಗಿಂದ ಸಮಾಧಾನ ವಾಗಿರಬೇಕು. ಸುರೀಶನ ಮುಖವನ್ನು ಸೋಡಿ, “ಹೊದು. ಅವನ ಮಾರಿನೂ ಕೆಂಪಾಗೇದ” ಎಂದು ಮಾತನ್ನು ಅಲ್ಲಿಗೇ ಮುಗಿಸಿದಳು.

ಕಕ್ಕೆಯು ಹೇಳುತ್ತಿದ್ದಳು. “ಇವತ್ತೀನು ತೋರಿಸಲಿಕ್ಕೆ ಕರಕೊಂಡು ಹೋಗೋದು ಬ್ಯಾಡಾ. ದಣಕೊಂಡು ಬಂದಾಳ. ಸಿದ್ದಿ ಬ್ಯಾರೇ ಇಲ್ಲ.”

ಅಪ್ಪನು ದನಿಯಳಿದನು. “ಮತ್ತೀನಿಲ್ಲ. ಅವರು ವತ್ತ ನೊಕರೀ ಮ್ಯಾಲಿ ಹೋಗೋವರಂತ ಆದಕ್ಕೆ ಅಲ್ಲ ಮತ್ತ ವಾಯರು ಕೊಟ್ಟು ಕರಿಸಿ ಕೊಂಡದ್ದು.” ಆಮೇಲಿ ನನ್ನ ಕಡೆ ತಿರುಗಿ, “ಹಂಗವಾ ಮತ್ತ, ನೀ ನಾಳೆ ಮುಂಜಾನೆ ಹೋಗೋಣ ಅಂತಂದ್ರ, ಅವರಿಗೆ ಏನಂಬುದು ಕೇಳಿಕೊಂಡು ಬರತೇನಿ” ಎಂದನು. ನಾಯೀನು ಹೇಳಲಿ? “ಇವತ್ತೀ ಮುಗಿದು ಬಿಡಲಿ” ಎಂದೆ.

ಆಯಿತು ಉಟ, ಮಾತುಕತೆ ಮುಗಿಯುತ್ತಲೇ ನಾಲ್ಕು ಹೋಡೆಯು ಬಂದಿತು. ಸುರೀಶನಾಚರೂ ವಿಶ್ವಾಂಶಿ ತೆಗೆದುಕೊಂಡಾನೆಂದರೆ ಇಲ್ಲ.

ಒಮ್ಮೆ ನಮ್ಮೆ ಮನೆಯ ಪುರೋಹಿತರಲ್ಲಿಗೆ ಹೋಗಿ, ಅವರಿಗೆ ಬರಲು ಹೇಳಿ ಬಂದ. ಇನ್ನೊಮ್ಮೆಗೆ ಟಾಂಗಾ ಮಾಡಿಕೊಂಡು ಬರಲು ಓದಾಡಿದ.

ಆಗ ಏದು ಗಂಟಿಯಾಗಿರಬೇಕು. ನಾವು ಪ್ರವೇಶಿಸಿದ್ದು ಒಂದು ದೊಡ್ಡ ಹಳೆಯಕಾಲದ ಮಹಡಿಯಮನೆ. ಈ ಬಗೆಯಾಗಿ ನಾನು ಕಾಲಿರಿಸಿದ ಮನೆಗಳಲ್ಲಿ ಇದು ಇಷ್ಟನೆಯದೋ ಎಂದು ಹೇಳಬರುವಂತಿಲ್ಲ. ಬಾಗಿಲಲ್ಲಿ ನನ್ನ ಕಣ್ಣಿಗೆ ಬಿದ್ದವರು ಸುಮಾರು ಇಷ್ಟತ್ತೆದು ವರ್ಷದ ಒಬ್ಬಳು, ಮತ್ತು ನಂದಿಗಂತ ತುಸು ದೊಡ್ಡವಳಾದ ಓರ್ವ ಹುಡಿಗೆ. ನಾವು ಬಂದು ಕೂಡುತ್ತು ಲೂ ಒಬ್ಬ ಅಮ್ಮೆ ಬಂದು ಮಾತನಾಡಿಸಿದರು. ನಮ್ಮನ್ನು ಬರಮಾಡಿಕೊಂಡ ವಳ್ಳ ಒಳಗೆ ಹೋದುದರಿಂದ, ನಾನು ಮೆಲ್ಲಿಗೆ ಇವರಾರೆಂದು ಕಕ್ಷಿಯನ್ನು ಕೇಳಿದೆ.

“ ಈರಿನರಂ ? ವರನ ಅಕ್ಕೆ ಇರಬೇಕವಾ. ತೌರುವನಿಗೆಂತ ಬಂದಿ ದಾಳಿ ಈಗ ಅಮ್ಮೆ ಬಂದಿದ್ದಲ್ಲಾ. ವರನ ತಾಯಿ ಆಕಿ. ಗುಡಿ ಒಳಗ ಯಾವಾಗರೆ ಭಿಟ್ಟಿಯಾಗಿರತಾರ ”

“ ಮನ್ನಿ ಮಾತ್ರ ದೊಡ್ಡವಾಡಿ ಇಡ್ಡಂಗದ ಸೋಡು ” ಎಂದೆ ನಾನು.

“ ಹೌದು ಇವರಕ್ಕೆ ಭಾರೀ ಶ್ರೀಮಂತ ಇಡ್ಡರಂತ. ಅವರು ಸ್ವತಃ ಕಟ್ಟಿಸಿದ್ದು. ಅವರು ಸಾಯೋತೆ, ಮಾಕ್ಕೆಳಿಲ್ಲಾ ಹಾಳುಮಾಡಲಿಕ್ಕೆ ಹತ್ತಾವೆ ವಂತ ಸುದ್ದ್ಯಿವಾ. ಹಿರೇಮಂಗಾ ಏನೋ ಒಬ್ಬವ ಇದ್ದಾನಂತ. ಅವನು ಎಲ್ಲಾ ಹಾಳುಮಾಡಿದವಾ ಅಂತ ಹೇಳಿದ್ದು ”

“ ಮತ್ತು, ಅವರ ಹೇಣ್ಣಿ ಕಾಣಸೂದುಲ್ಲಲ್ಲ ? ”

“ ಎಲ್ಲೀ ಹೇಣ್ಣಿ, ಮದುವಿನೇ ಆಗಿಲ್ಲ. ನಾ ಇನ್ನೊ ಬ್ರಹ್ಮಚಾರಿ ಆಗಿ ಇರತೆನಿ ಅಂತ ಹೇಳಿ ಬಿಟ್ಟಿಬಿಟ್ಟಾನ. ಮೂವತ್ತು ವರ್ಷದ ಮ್ಯಾಲೆ ಆಗ್ಯಾವಂತ, ಮೊನ್ನೆ ಮೊನ್ನೆ ಗದುಗಿನ್ನಾಗ ಏನೋ ಸೋಕರಿ ಹಿಡಿದಾನಂತ. ಇಷ್ಟದಿನಾ ಅಣ್ಣಿನ ಮದುವಿ ಬಿಟ್ಟಿ ತಮ್ಮಂದು ಹೆಂಗ ಮಾಡೋದು ಅಂತ ಬಿಟ್ಟಿದ್ದು. ಈಗ ಅವನ ದಾರಿನೇ ಬಿಟ್ಟಂಗಾಗೇದಂತ ಹೇಳಿ, ಇವರೂ ಈಗೇಗ ಕನ್ನಾಬರಲಿಕ್ಕೆ ಹತ್ತಾವ....”

ನಮ್ಮ ಕೆವಿಮಾತು ಸಿಳಬೇಕಾಯಿತು. ಸಭಾಮಂಟಪಕ್ಕೆ ನನಗೆ ಬರಲು ಅಪ್ಪಣಿಯಾಯಿತು.

ಇಂದಿನ ಸಾಲೀಯ ಮೆಟ್ಟಿಲು ಹೆಚ್ಚಿದರೇನಾಯಿತು. ತತ್ತ ಹೀಗೆ ಕೊಂಡೇ ಹಾಸಿದೆ ಒಮ್ಮೆಪಾನೆಯ ಪಟ್ಟಿಗಳನ್ನು ನೋಡುತ್ತ ಕುಳತೆ. ಹೆರೀ ದೈಗೆ ವೀದಲ್ಕಾಯಿತು. ನನ್ನ ಕೈಗಿಡಿಯಂಬಹುದಾದೆನನ್ನು ನೊಡಿ ಚೇಯಿಕೆ ಒಮ್ಮೆ ನೋಡಿ.

ನನೆಗೆ ಅಳ್ಳಿರಿಯೂ ಅಯಿತು. ಹೇದವೂ ಅಯಿತು. ಅವನು ನೋಡು ಷಾಂಕೆ ಬೆಳ್ಳಿಗಿರಲ್ಲ. ಅಕ್ಕಣವೇ ಗಾಡಿಯಲ್ಲಿ ಕಂಡ, ಅವರ ಮೂರ್ತಿ ಕಟ್ಟಿ ಮುಂದೆ ಸುಳಿಯಿತು. ಇವನೂ ಕುರೂಪಿ, ಅವರೂ ಕುರೂಪಿ! ಆದರೆ ಅವರದು ಸಶಕ್ತಿ ಮೈಕಟ್ಟು, ಇವನದು ತುಸು ಬಡಕಲು. ಒಂದು ಮಾತ್ರ, ಈತನು ಅವರಪ್ಪು ಕಷ್ಟವ್ಯ.

ನನ್ನ ಮನಸ್ಸಿನಲ್ಲಿಂದು ವಿಚಾರ ತೇಲಿತು. ಅವರೇ ಕನ್ನಾಪರೀ ದೈಗೆ ಕುಳತಂತೆಯೂ, ಅವರ ಕಡೆ ಹೀಗೇ ಒಮ್ಮೆ ನೋಡಿದಾಗ, ಗಾಡಿಯು ಲ್ಲಾದ ಪರಿಚಯದ ನಿಮಿತ್ತ, ಇಬ್ಬರೂ ಕಣ್ಣಲ್ಲಿ ನಕ್ಷೆಂತೆಯೂ ಭಾಸವಾಯಿತು! ಈ ವಿಚಾರ ಬಂತೋ ಇಲ್ಲವೇ ಮನಸ್ಸಿನ ಕಳವಳ ಹೆಚ್ಚುಗೆ ತೊಡಗಿತು. ಅವರಪ್ಪು ಒಳ್ಳೆಯವರೂ, ಕತ್ತುತ್ತಾಲಿಗಳೂ, ರಸಿಕರೂ ಇವರಿರಬಹುದೆ? ಇಲ್ಲ, ಇಲ್ಲ. ಅದು ಯಾರಿಗೂ ಸಾಧ್ಯವಾಗಲಾರದ ಮಾತಿಂಬುದರಲ್ಲಿ ಸಂಶಯವೇ ಇಲ್ಲ.

ಪುಸ್ತಕವಾಚನ, ಹೆಸರುದೇಸೆ ತುಸು ನಡೆದ ಮೇಲೆ, ಎಲ್ಲರೂ ಮುಂದೇನು ಮಾತಾಡಬೇಕು ಎಂಬುದನ್ನು ನೇನೆಸುತ್ತಾ ಸುಮ್ಮನಿದ್ದರು. ಕಡೆಗೆ ನಮ್ಮ ಕಾಕಾ ವರನನ್ನು ಕೇಳಿದರು. “ನೀವು ಇವತ್ತು ರಾತ್ರಿ ಶಿಗ್ಗಾವಿಗೆ ಹೋಗಲಿಕ್ಕೇಬೇಕೇನು? ಟೊರಿಂಗ ವರ್ಕ ಬಹಳ ಇರತ್ತುದು ಕಾಣುತ್ತದ ನಿಮಗ್”

“ಹಂಗೇನಿಲ್ಲ. ನಾಳೆ ಅಲ್ಲಿಂದು ಕನಾಟಿಕ ಸಂಘ ಸ್ಥಾಪನಾ ಮಾಡಬೇಕಂತ. ಹೋಡಸಲ ಹೋಡಾಗ ವೀರಿಟಿಂಗ ಕರದು ಬಂದಿದ್ದೆ. ಅದಕ್ಕ ಹೋಗೋಡದ ಆತ್ಮ ಕಚೇರಿ ಕೆಲಸನೂ ಅದ ನುತ್ತು”

ಮತ್ತೆ ಒಂದು ಕ್ಕೆಣ ಎಲ್ಲರೂ ಸುಮ್ಮನಿದ್ದರೂ ಈ ಪಟ್ಟು ನಮ್ಮ ಪುರೋಹಿತರ ದಸಿ ಕೇಳಿತು. “ಹಂಗ ತಲಿ ತಗ್ಗಿಸಿಕೊಂಡು ಕೂಡಬ್ಬಾಡವಾ,

ಹಂಗಿ. ಕ್ಷಮಿಸ ಕಾಬ್ಲಕ್ಕೆ ಕಣ್ಣಾನ್ನೇ ವರ್ತಾ ಶಾಸನವಾಕ್ಯದಿಂದು ಅವಶ್ಯಕ ಆಗೀದ ”

ನನಗೆ ಸಿಟ್ಟಿಬಂತು. ನಮ್ಮ ಪ್ರಯೋಧಿತರ ಕಡೆಗೆ ಒಮ್ಮೆ ಹೊಡಿದೆ ಹಂಗೇ ವರನ ಕಡೆಗ್ಗೆ ಸೋಡಿದೆ. ಅವನ್ನೂ ಕಣ್ಣಿಗಲಿಸಿದ್ದುದು ಹಂಡು ಬಂತು, ಏಕೆಂದರೆ ಅವನು ನವಗಿಂತ ಕುಶಲಭಯಿರುವನೇಂದೇ ಪ್ರಯೋಧಿತರು ಸೂಚ್ಯವಾಗಿ ರೂಗೆ ಹೇಳಿದರಲ್ಲವೇ? ನೂತನ ಸ್ಥಳದಿಂದ ಕಟ್ಟಿಕೊಂಡು ಕೂಡಾ ಅದಕ್ಕೆ ಬೇರೊಂದು ಸ್ವದೂಪ ಹೊಷ್ಟು, “ನಮ್ಮ ಮುಖ್ಯಗಳಂಗೇ ವಿಲೀಲ್ತಿ” ಎಂದನು.

ಕೂಡಾವರನು ಪನಗೇ ಉದ್ದೇಶಿಸಿ ಹೇಳಿದಂತಾಯಿತು. ‘ಹಂಗೇ ಸಿಳಿ. ನಾ ನಿನಗೆ ಸುಖವನ್ನೇ ಕೊಡಬಲ್ಲಿ. ಸೋಡು, ನೀ ಗಾಡಿಯಲ್ಲಿ ಎಂತಹ ಗಂಡನು ಬೇಕು ಎಂದು ರೂಪಿಸಿಗೊಂಡಿದ್ದೆ? ರೂಪವನ್ನು ಗಣಿಸುವದಿಲ್ಲ ಎಂದಿಷ್ಟೇಯಲ್ಲ. ಆಲ್ಲವೇ?

‘ಹುತ್ತಿಂ’

‘ಸೋಡು ಮತ್ತಿ, ಗಾಡಿಯಲ್ಲಿ ನೀವು ಕಂಡ ಅವಗಿಂತಲೂ ನಾ ಸುರೂಪಿಯಾಗಿಲ್ಲವೇ?’

‘ಹೌದ್ದೋಡು, ಯಾಕೆರಬಾರದು. ರೂಪವಂತರು ಒಕ್ಕಿಯವರಿಲ್ಲ. ಒಕ್ಕಿಯವರಾದವರು ರೂಪವಂತರಾಗಿರಲಿಕ್ಕಿಲ್ಲ. ಜಲಿಲ್ಲದಲ್ಲಿ ಕಡಲಿ.... ಒಂದು ಇಳಿಲ್ಲಿ ಇನ್ನೊಂದು ಇಳಿದಿರುವದು ಜಗತ್ತಿನ. ಧರ್ಮ....ಇವರಿಗೂ ಅವರಂತೆ ಕನ್ನಡ ಪ್ರೇಮವಿದೆ. ಅವರಂತೆಯೇ ಇವನೇಕೆರಬಾರದು?

‘ನಾ ಒಪ್ಪಬೇಕೇ ಇವರನ್ನು?....ಇದೀನು, ಅವರೇ ಬಂದು ಕುಳಿತರು. ಆ ಜಾಗದಲ್ಲಿ! ‘ನೀ ಇವನನ್ನು ಮದುವೆ ಮಾಡಿಕೊಳ್ಳಲು ಒಪ್ಪಿಬಿಡು, ಎಂಡರಲ್ಲಿ....!’

ನನ್ನ ತಲಿ ಆಗ ಸಿಡಿದುಹೊಗುವಪ್ಪು ದಿಗ್ಭರಮೇಗೊಂಡಿತು. ಅರೆವನ್ನುವದು ಇರಲಿಲ್ಲ. ಉಡಿತುಂಬಲೆಂದು ಆ ಹೆಣ್ಣುಮಗಳು ಬಂದು ಶಿಂಥಿ, ‘ಹುಡಿ ತಂಡಿ’ ಎಂದಾಗಲೇ ಎಳ್ಳಿರ. ನಮಸ್ಕಾರದ ಕಾಸ್ತು ಮುಗಿದ ಮೇಲೆ ಹೊರಗೆ ಬಂದೆ.

ಮನೆಗೆ ಹೊರಟಿವು. ಅನ್ನ ಮತ್ತು ಕಾಕಾ ಕುಳಿತ ಟಾಂಗಾ ನನ್ನು ಹಿಂದೆ ಬರುತ್ತಿತ್ತು.

ಅವರ ಓಟಿಯನ್ನು ದಾಟಿಬರುತ್ತಲೂ ಕಕ್ಕೆ ಹೇಳಿದಳು. “ಹುಡುಗ ಏನೂ ಥಂದಿಲ್ಲವಾ. ಅದಕ್ಕೆ ಇನ್ನೂ ವರಿಗೆ ಲಗ್ಗು ಆಗಿಲ್ಲ. ನೋಡಿದರ ಆಸ್ತಿಯದ, ದೊಡ್ಡ ಪಗಾರದ. ಹಾಂ, ಈಗ ನೇನವಾಗತ್ತದ. ಆ ಕೌಚಲಿಗಿ ರಾವಣ್ಣನ ಮಗಳು, ‘ಇವನ್ನು ಏನಾದರೂ ಲಗ್ಗು ಆಗುದುಲ್ಲ’ ಅಂತ ಅವರ ಸ್ವರ್ವ ಮುಂದ ಹಟ್ಟಾ ಹಿಡಿದಳಂತ. ‘ತಾ ನೋಡಿದರ ಏನಂಥಾ ಜೀಲುವಿ, ಗಂಡರಾಮಿನ್ನು ತೆದು,’ ಅಂತ ನಾನ್ನ ಬೈದಿದ್ದೆ. ಇವನ್ನು ನೋಡಿದರ ಆಕಿ ಅನ್ನೊಂದು ಖರೀನೋಂದು, ಸುಳ್ಳಲ್ಲಿ...ಮಾರ್ಎಮ್ಮಾಲೆ ಕಳೆಂಬೋಡೆ ಇಲ್ಲ.”

ನಂದೆಯು ತನ್ನ ಮಾತನ್ನು ಹೇಳಿದಳು “ಅದೇನವಾ ಆ ಹುಡುಗಿ ಎಂತಾ ಮಬೀನ ಅದ. ಮಾತಾಡಿಸಿ ಗುತಾಮಾಡಿಕೊಬೇಕಂತ ನಾನು ಕರಿದೆ. ಒಂದು ಸ್ವಲ್ಪ ಬಂದಂಗ ಮಾಡಿ ಅವರವ್ವನ ಹತ್ತು ಓಡಿ ಹೋತು.... ಎಷ್ಟು ಟುಮ್ಮ ಟುಮ್ಮ ಇದ್ದಾ ಇಲ್ಲ! ಎಂದು ನೇನೆಡು ನಕ್ಕಳು. “ಸಾಕು ಬಿಡು ನೀ ಬಲು ಜೀಲುವಿ” ಎಂದು ತಡೆದೆ.

ಇನ್ನೊಂದು ಟಾಂಗಾದಿಂದ ಮಾತು ತೇಲಿ ಬರುತ್ತಿತ್ತು. “ಬ್ರಾಂಕಿ ಸೋಳಿಗ ಹತ್ತು ಸಾವಿರಿದ್ದದ್ದು ಖರೀ ಏನು?”

“ಇದ್ದಿತವಾ. ಬೇಕಾರ ನಾಕಿ ಅಲ್ಲಿ ಹೋಗಿ ಸಹಜ ಲೆಪ್ಪು ತಿಂಗಿ ನೋಡಿದರಾತು.”

“ಹರೀ ಮಗ್ಗಾ ಹಿಸೇಕೊಡಬೇಕಾದ್ದ, ಇವನ ಪಾಲಿಗೆ ಇದೇ ಸಾವಿರ ಉಳಿತು”

“ಹೂಂ. ಮತ್ತು ಕೊಡಬೇಕಾಗತ್ತದ. ಇಷ್ಟಾಗಿ ಈಗ ಅವರಾ ಅವರಾ ನೆಟ್ಟಿಗಳ್ಳ. ಈ ಉಂಟಾಗಿ ಇರೋದೇ ಇಲ್ಲಂತ ಅವಾ. ಬಂದ್ರು ತಾಯಿನ್ನು ಮಾತಾಡಿಸಲಿಕ್ಕೆ ಅಂತ ಯಾವಾಗರೆ ಬರತಿರತಾನಂತ”

“ಮತ್ತೇನಿಲ್ಲೋ ಹಿರೇಯವಂದು ಆಗದು, ಎರಡನೇಯವಗ ಕೊಟ್ಟಿ ಒಣಾಕಬ್ಬ ಬರಬಾರದು.”

ಕಕ್ಷೀಯೂ ಈ ಎಲ್ಲ ಮಾತುಗಳನ್ನು ಕೇಳುತ್ತಿದ್ದಾರು. “ಏನೇನರಿನೆವಾ ಮಾಡಿಕೊಂಡು ನಿವ್ಯಾಪ್ತಿ ಸುಳ್ಳೀ ಹೇದರತಾರ. ಅವರುಹಿರೇಯವಂದು ಬಿಟ್ಟು ಚಿಕ್ಕವರು ಮಾಡಿಕೊಳ್ಳುತ್ತೇ ತಯಾರಿದ್ದಾಗ, ಕೆನ್ನಾ ಕೊಡೋವರದೇನು? ಮೊನ್ನೆ ನೋಡು ತಿರಹಟ್ಟಿಯವರ ವನಾಗ್ಗು, ಹಿರೇ ಹುಡುಗಿ ಹಂಗೇ ಕೂತಳು. ಚಿಕ್ಕಾಕೆದು ಲಗ್ಗು ಆಗಹೋತು” ಎಂದು ಹೇಳಿದಳು.

“ಸುಳ್ಳು ಇದನ್ನೆಲ್ಲ ವಿಚಾರಮಾಡಿ ಏನು ಉಪಯೋಗಿ? ಮುಖ್ಯ ಹುಡುಗುಗ್ಗಿಲ್ಲ ಇದ್ದಾನ. ನಮ್ಮ ರಮಾ ಅವನ್ನು ಒಷ್ಟಲಕ್ಕು ಸಾಧ್ಯನ್ನು ಇಲ್ಲಾ” ಎಂದು ಕಾಕಾ ಹೇಳಿದನು. ತಾನಾಡಿದ ವರಾತು, ನನಗೆ ಕೇಳಿಸಿ ತೆಂಬ ಸಂಶಯ ಬಂದು ಮೇಲ್ಲಿಗೆ ಹಿಂದೆ ಹೊರಳಿದನು. ನಾನು ಸಟ್ಟನೇ ನಂದಿಯಾಡನೆ ನೂತನಲ್ಲಿ ತೊಡಗಿದವಳಂತೆ ನಟಿಸಿದೆ.

ಅಪ್ಪನು ಕಾಕಾನ ಈ ಮಾತಿನಿಂದ ಈ ವಿಷಯಕವಾದ ತನ್ನ ಮುಂದಿನ ವಿಚಾರಗಳನ್ನು ತಡೆಯುವನೇನೋ ಎಂದೆಸಿತ್ತು. ಅದರೆ ಹಾಗಾಗಲಿಿಲ್ಲ!

“ತುಗಿನ ಹುಡುಗರ ವನಸ್ಸಿನಾಗಿಂದು ಕಿಳಿಯೋದೇ ಇಲ್ಲ. ಅಂವ ಏನೋ ಬ್ರಹ್ಮಚಾರಿ ಆಗಿ ಇರತೇನಿ ಅಂತಾನ ಅಂತ ಇನೆಲ್ಲಾ ಹೇಳತಾರ. ಏನರೆ ವಿತೇನ ಇರಬೇಕೇನೋ ಅಂತ ಅನಸ್ತೃತದ.”

“ಅದೇನಿಲ್ಲ ಬಿದು, ಆ ಹುಡುಗ ಹಂಗೇ ಇದ್ದಾನ ಸ್ವಲ್ಪ ಇಲ್ಲಿದ್ದಾಗ ನೋಡಿದ್ದಿನಲ್ಲ, ಹುಣ್ಣೀ ಅದ. ಈಗೆಲ್ಲೊ ಗದಿನಾಗು ನೌಕರಿ ಹಿಡಿದು ಇದ್ದಾನಂತ. ನಮ್ಮ ಅವರ ಭೆಟ್ಟಿಯಾಗಿಲ್ಲ. ಯಾರರೆ ಕನ್ನಾ ತೋರಿಸಲಿಕ್ಕೆ ಬಂದುಂದ್ರ, ಅವನು ಹೇಳಿಬಿಡಿದ್ದ, ನಾ ಮಂದುವಿಂದೇ ಆಗೂದುಳ್ಳ ಅಂತ.”

“ಅವಂದು ಹೋಗಲಿ. ಇವರು ನೌಕರಿ ಇನ್ನೂ ಪರುಂನಂಟ ಆಗೇದೇನು? ನಿನಗೇನರಿ ಗೊತ್ತುದೆ ಏನು?”

“ಇಲ್ಲಪಾ, ಹೋಗಲಿ ಬಿಡೋ. ಸುಮ್ಮ ಒಣಾವಿಚಾರವಾಡಿ ಯಾರ ತಲಿ ಕೆಡಿಸಿಗೋತ್ತಿದಿ? ನಾವರೆ ಕಾಣಾ ಕಾಣಾ ಅಂಥಾ ವರಗ, ಹೆಂಗ ಕನ್ನಾ ಕೊಡೋದು?”

ಅಪ್ಪನು ತುಗಿನಿಡಿಯುಸಿರನ್ನೆ ಹಿಡು “ಖರೀನ್ತ ಅದ. ರಮಾ ಒಪ್ಪು ದುಳ್ಳ. ಆಕಿ ಆರೆ ಹೆಂಗ ಒಪ್ಪಬೇಕು” ಎಂದನು.

ಅವನ ಮಾತಿನ ೧೬ ನನ್ನ ಹೃದಯವನ್ನು ಅಲುಗಿಸಿತು. ನನಗಾಗಿ

ಅವನು ವರಕೋಧನೆಯಲ್ಲಿ ಇಷ್ಟೆಂದು ತೊಳಳಾಡಿಯೇ ಅಲ್ಲವೇ, ಈಗ ಅವನು ಇಟ್ಟಿಸಿರನ್ನು ಬಿಂದುವುದ್ದೀ? ಆದೆಂತಹ ಕಲ್ಲುಬಂಡಿಯಾಗಿ ನಾನು ಅವನ ಹೆಗಲನ್ನು ಅರಂದಂತಾಗಿದೆ. ಇಂದಿಯ ವಯಸ್ಸಿನಲ್ಲಿ ಅವನು ನ್ನೆಂದು ಎಂತಹ ಚಂತೆಗಳಾಗಬೇಕಾಯಿತು ಎಂದು ಕಣಕ್ಕಿನೀರು ತುರಬಿತು.

ಮನೆಯಲ್ಲಿ ಈ ವರನ ಬಗ್ಗೆ ಏನು ಮಾತಾಗುವಧ್ಯೋ, ನಾನು ಏನು ಉತ್ತರ ಹೇಳುವೇದೂ ಎಂದು ಇಡೀ ಸಂಜೀಯಲ್ಲ ನಾನು ಹೊಯ್ದಿಟ್ಟಲ್ಲಿದ್ದೆ. ಆದರೆ ನನ್ನ ಅಶ್ವ ಯಾರ್ಕ್ ಕ್ಲೈ, ಮನೆಯಲ್ಲಿ ರಾತ್ರಿ ಈ ಬಗ್ಗೆ ಯಾವರೀ ಯಿಂದಇಂದೂ ಮಾತು ಒರಿಲ್ಲ. ಆಪ್ಪನು ಮೌನಿಯಾಗಿದ್ದು. ಅಂತು ಎಲ್ಲಾ ಇಗ್ನೋ ಗ್ರಹಿಕೆಯಾಗಬಿಟ್ಟಿದೆ, ನಾನು ವರನನ್ನು ನಷ್ಟಾಸಮಾಧಿರುವೇನೆಂದು? ಸರಿ, ಅಡಿಗೆಯಾಗಿತು. ಹುಡುಗರು ಮತ್ತು ಕಾಕಾ ಉಳಿಟಕ್ಕೆ ಕುಳಿತರು. ತಡವಾಗಿ ಉಳಿಟವಾದ ಮೂಲಕ ಹಸಿವೆಯಿಲ್ಲವೆಂದೂ, ನಿದ್ದೆ ಬಹ ಇನ್ನು ಒಂದಿದೆಯಂದೂ ನಾನು ಹೇಳಿದೆ. ಆಪ್ಪನಧಂತೂ ರಾತ್ರಿ ಉಳಿಟಿಲ್ಲವಷ್ಟೇ.

ಹೊರಗೆ ಪಡ್ಡಸಾಲೆಯಲ್ಲಿ ಹಾಸಿಗೆ ಸುರುಳಿಗೆ ಅತು. ಆಪ್ಪನು ಕೆಳಕೇ ರಿಯ ಶಾಗದಗಳನ್ನು ಕರವಿಕೊಂಡು ಕುಳಿತಿದ್ದನು. ಅವನ ಕಡೆ ಸೋಡಿದೆ. ಈ ಆರುತ್ತಿಂಗಳಲ್ಲಿ ಮಾತ್ರ ನಾ ಸೋಡಿದೆ ಇದೆ. ಇಪ್ಪ ಅಲ್ಲ ಅವಧಿಯಲ್ಲೇ ಆತನು ಮೇಡಲಿಗೆ ಇಂದು ಹೋಗಿರುವುದನ್ನು ಕುಂಡೆ.

ಉಳಿಧವರ ಹಾಸಿಗೆಯನ್ನು ಹಾಸಿಟ್ಟು, ಪಡ್ಡಸಾಲೆಗೆ ಬಂಧಿ. ಆಖ ಹಿಗೆ ನೀಳಲು ಹೇಳಿದೆ. “ ಇಲ್ಲಿ ಬಿಡು, ನಾಯಿಲ್ಲ ಹಾಸಿಗೋಽತ್ತಿನಿ. ನೀ ನೂಲನು ಹೋಗು, ನೀನೇ ರಾತ್ರಿ ನಿದಿ ಅಗಿಲ್ ” ಎಂದ್ದನು. ನಾ ಹಾಸಿಯೇ ಕೊಗುವನಳಿ— ಎಂದು ಘಿಂತಿ. ನಿವಾಹವಿಲ್ಲದೆ ಸಂದನು. ಅವನೇ ಹಾಗಿಗೆಯೆಲ್ಲ ತುಂಬ ಧೂತಿವಾಯ. ಅವನ್ನು ಶೀಂದ ಮೇಲೆ ಯಾರು ತಾನೇ ಅವನ ಹಾಕ್ಕಿರಿ ಹ್ಯಾಡುವವರು? ನಾನ್ನಲ್ಲಿ ಇಂದ್ರಾಗಿ ಇದು ನ್ನೆ ಕೆಲಸ... ಈ ಆರುತ್ತಿಂಗಳು ಯಾಡೂ ಇವರಿಗೆ ಹಾಸಿಯೆ ಕೂಟಿಲ್ಲವೇನೂ ಎನಿಸಿತು.

ನಾ ಅದರಲ್ಲಿ ತೊಡಗಿರುವಾಗ “ ಧೂಕ ಅಶ್ವಮಾರ್ತ್ಯ, ಉಳಿಟಾಮಾಡೂ ದಿಲ್ಲ ಅಂಡಿಯಾ? ಒಂದು ತುಕ್ಕ ಮರ್ಗರು ಅನ್ನ, ಆಧ್ಯಾತ್ಮಾಚೈಕೆಟ್ಟು ” ಎಂದು ನಾಷ್ಟಲ್ಪಡಲ್ಲಿ ಹೇಳಿದನು. “ ಹಸಿವಿ ಇಲ್ಲ ” ಎಂದ್ದೆ. ಹೂಸುವದು

సునీద మేలి “బందిష్టు శుద్ధియును వీరు తండ్రిష్టు, ఆతు” అచ్చును.

నీరు తర్వాతింధు ఒళగే క్షోభువాగు, శక్తియు అరణష్టిష్టుగి ఐష్టున్న రాకుత్తిరువదు కండితు. ఆ తినిసు రాత్రి బంధువులుడ అచ్చునిగప్పే. నీరు హిష్టున్న శరుదు స్వాగె సంతూష్టవాయితు. ఒంభిష్టు వూలిగూ ఆవను భాగియల్లనే? ఇలవయిస్తిన్న ఆవగే ఇదు శక్తియు ఆత్మదీ? తన్న గంధనిగే కైఫేయు వేచసరు బుడిసువదశ్శే బంతు, ఐంధు తుసు రాత్రి జుట్టిరభూరధే? ఆప్యవు ఏనన్న కానే ఇష్టిగి శక్తినేమాడిచ్చానే? బంధువులు ఇవరపురుల్లి కూరుక్కునే.... నన్న తలే కాయితు.

నూ ఒళగే బంధువన్ను శండక్షోడలీ శక్తియు, “రమా, బంధు శక్తి లుండు మలగల్ల” ఎవ్వాలు. ఒల్లీనేందే. సురేశను శైయంసి శక్తిచ్ఛత్త అల్లి నింతుధన్నొ కండు, “కంయపా నివ్వపున్న, ఘణాధ్యక్ష” ఎవ్వాలు.

శాకా నన్నన్న ఒదరి, అడికి కోడలు కేళిదను. తందుకేంటి. శక్తి ఆవన కడికుట్టిన శాసు లూటి మాదువాగు, అంగియువేల్ల కాద్దెమాడిచోండు ఆచుత్తిత్తు. చేరే అంగియున్న రాథుడే. ఆధన్ను శక్తిప్రాలల్లి మలగిసిదే. ఎంజలు గేలేను మూడలీందు మత్తె ఇంద్రియు శుశ్రేణిగే నడిదే. లూటిక్కే బుడిసిచోళ్ళత్తిద్ద కష్టి, “అయ్యో బిధు. ఇంట్లోందిఱి, హోది మలగభూరద? లూయిల్లా మాడుతేఐ” ఐష్టువులు. ఆ శాఢలీ ర్మోరగే ఓదుత్తిద్ద తన్న ముగ అరవింధుసిగి “కృయో నివ్వు శాకాన్న. హంగా ఎష్టుత్తు శాఢల్లి, చెర్చు వేఁగత్తద హిష్టు. కిందు బందు కేలసా మాడిదధ ఆగూదిల్లి?” ఎవ్వాలు. ఇధువరగే కుదియుత్తిద్దుదు తడియులూగడే “నినగేను అద్ద ఆగేద బిధు, అవన్నిందా? లూటిక్కే శాకాలా. ఇష్టుగి ఎఁఁఁలగ ఇప్పిద్ద హిష్టు. చీరటు ర్మోగల్కీ అధక్కేను రాత్రు కాకేఁడి?” శాఢన్నెను.

ಕರ್ಕಿಯ ಮನಸ್ಸಿಗೆ ನಾ ಉಂಟಿಸಿದಂತೆಯೇ ಆಯಿತು. “ಹೋಂ, ಹಿಂಗೇನು? ಹಾಲುಹಾಕಿದರ ಮಾತ್ರ ಹಿಟ್ಟು ಬೆರಿತ್ತುದ? ನನಗೊಗ್ಗಿತ್ತಿದ್ದಿಲ್ಲ ಬಿಡು. ಪುಕ್ಕೇದಿಂದ ಬರ್ತ ಕಲಕೊಂಡು ಬಂದಿ ಕಾಣಸ್ತುದ?.... ಎಷ್ಟು ನಿನ್ನ ಮಾತು! ಕೊಸಿಗೆ ಹಾಕೇನು ಅಂದ್ರ ಬಂದ ಹನಿ ಹಾಲಿಲ್ಲ ಮನ್ಯಾಗೆ ಇಟಿಗೊಂಡು ಭೇದ ಮಾಡತೇನಿ ಅನ್ನುವರ್ಣಂಗ ಮಾಡತೀಯಲ್ಲ?” ಎಂದು ದನಿಯೇರಿಸತ್ತೊಡಗಿದಳು.

‘ ಏನು, ಏನದು’ ಎನ್ನುತ್ತ ಕಾಕಾ ಒಳಗೆ ಬಂದನು. ಕರ್ಕಿಯು ಮಾತೊಂದಲ್ಲದೆ, ಕಣ್ಣೇರಿನ ಅಸ್ತ್ರದಿಂದಲೂ ಪರಿಸ್ಥಿತಿಯನ್ನು ಎದುರಿಮುತ್ತಿದ್ದಳು. ಅಪ್ಪುನು ಆಗ ಬಂದನು. “ಹೋಗಲಿಬಿಡು, ಆ ಹುಡುಗಿ ಸಂಗತಿ ಏನು?” ಎಂದಂದು ನನ್ನ ಕಡೆ ತಿರುಗಿ, “ನಡಿ ಹೋಗು, ಸುಮ್ಮು ಕುಳಿ ಲಕ್ಕೆ ಬರುದುಲ್ಲ? ” ಎನ್ನುತ್ತ ಕಾಲುಕೊಂಡು ಜೋಡನು.

ಹಾಸಿಗಿಯ ಮೇಲಿ ಹೋಗಿ ಮುಲಗಿಕೊಂಡಿ. ದೇಹ ಮನಸ್ಸು ಎರಡೆ ಸಾಕಷ್ಟು ತ್ರಾಸಗೊಂಡದ್ದರಿಂದ, ಸುರುವಿಗೆ ಬೇಗ ನಿಡ್ದೆ ಹತ್ತಿತೇನೊ ನಿಜ ಅದರಿ ಮುಂದೆ ತಗಳಿಗಳ ಕಾಟಕ್ಕೆ ನಡುರಾತ್ಮಿಯಲ್ಲಿ ಯಾವಾಗಲೇಹ್ಯ ಎಚ್ಚರವಾಯಿತು. ಕಣ್ಣು ತೆರಿದೆ, ಎಲ್ಲ ಕಡೆಗೂ ನಿಶ್ಚಯ. ಸಣ್ಣಮಾಡಿದ ಚಿಮುಣಿಯ ದೀಪನ್ನೊಂದು ಉರಿಯುತ್ತಿದೆ. ಮಗ್ಗಲು ಕೋಣೆಯಲ್ಲಿ ಸಂಧ ಸೊಡನೆ ಕರ್ಕಿಯ ಒಳಮಾತು ನಡೆದಿತ್ತು. ಆಕೆ ಹೇಳುವುದು ಸ್ವರ್ವಾಗಿ ಕೇಳುತ್ತಿರಲಿಲ್ಲ, ಹೆಚ್ಚು ಲಕ್ಷ್ಯಗೊಟ್ಟಿ. “ಈ ಆರು ಕಿಂಗಳು....ಎಂಬೀಂಡಿ ರಡು ಶಬ್ದ ಕೇಳಿಸಿದವು....” “ಭಂದ ಇದ್ದೇನಿ ಅಂತ ಗನ್ ಭಾಳದ್ದೆ” ಎಲ್ಲವೂ ನನಗೆ ಸಂಬಂಧಿಸಿದುವೇ ಎಂದು ಗೊತ್ತಾಯಿತು. ಕೆಲಹೊಕ್ಕು ಮಾತು ಕೇಳಬರಲಿಲ್ಲ. ಆ ಮೇಲಿ “ ನಾಳೆ ರಾಲು ಮನರು ಹೆಚ್ಚೆ ಹೇಳಬೇಕಾತು”ಹಾಳಾಗಲಿ ಎಂದು ಈ ಕಡೆ ತಿರುಗಿದೆ. ಮಾತ್ರ ಲೆಂದೆ, ನಿದ್ದೆ ಬರಲಿಲ್ಲ.

‘ ನಮಗೆ ಮನಿಯೆಂಬುದಿಲ್ಲದ್ದಿಕ್ಕೆ ಎಪ್ಪು ಕಷ್ಟಪಡಬೇಕು? ಸರ್ಕ ಸ್ವಭಾವದ ಅಪ್ಪನ ಕಷ್ಟ ನೋಡಲಾರೆ. ಇಲ್ಲ, ಇಲ್ಲ..... ಭಾವನೀಂದು ಅವಗೆ ಸ್ವಲ್ಪಾದರೂ ಕರ್ಕಿ ಬೆಲೆ ಕೊಡಬೇವೆ? ಅನನ ಮುಸ್ತಿನ ಕಾಲದ ಸಂರಕ್ಷಣೆಯನ್ನು ಹಿರಿಯವಳಾದ ನಾನು ಮಾಡಬೇಕು. ಬೇಗ ಮದುವೆಯಾಗಿ ಇಲ್ಲಿಂದ

ಪಾರು ಮಾಡುವೆ' ಎನ್ನು ನುಡರ ಉತ್ತರಟತೆ ಬಲಿಯಿತು. 'ನಂದಿನಾನಿಖಿಳಿದಾಗ ಎಪ್ಪು ಕಷ್ಟಪಟ್ಟಿಳೊ. ಇನ್ನೂ ಇಬ್ಬರದೇ ಭಿಟ್ಟಿಯಾಗಿಲ್ಲ. ಅಗ ಅದೆಪ್ಪು ಕಣ್ಣೀರನ್ನು ಕರೆಯುವಳೊ! ಅಪ್ಪನಿಗೆ ಬೇರೆ ಮನೆ ಮಾಡು ಎಂದು ಹೇಳಲೇ? ಹಿಂದೆಯೇ ಈ ಮಾತು ಹೇಳಿದ್ದೆ. ಅಗ ನೀ ಮದುವೆಯಾಗಿ ಹೋಗುವವರಳು. ಆ ಮೇಲೆ ನಾನೆಲ್ಲಿ ಒದ್ದಾಡಲಿ ಎಂದಿದ್ದೆ.ಇವತ್ತು ಹೋಗಿದ್ದ ಮನೆ ಅದೆಪ್ಪು ದೊಡ್ಡಿದಾಗದೆ, ಭಂದಾಗಿದೆ. ನಾ....ಅಲ್ಲಿ ಹೋದರೆ, ನಂದೆಗೆ ಆಡಲು ಗೇಳತ್ತಿ ಸಿಕ್ಕುತ್ತಾಳಿ. ಅಪ್ಪನೂ ಅಲ್ಲಿಯಿ....'

ಆದರೆ ಆ ಮನೆಯ ಯಜಮಾನ ಅವರಪ್ಪು ಸುಗುಣಿ ಇರಬಹುದೆ? ಅವರಪ್ಪು ಧಿರನಿರಬಹುದೆ? ಸುರೂಪಿಯಿಲ್ಲ ಎಂದು, ಸದ್ಗುಣಗಳು ಇರಲೇ ಬೇಕೆಂಬ ಆಶಯನ್ನು ಅದೇಕೆ ತಾನೆ ಮನಸ್ಸು ಎತ್ತಿ ಎತ್ತಿ ಹೇಳತ್ತಿದೆ? ದೃವದ ಮೇಲೆ ಒಕ್ಕೀಯದಕ್ಕಾಗಿ ವಿಶ್ವಾಸವಿಡಲೆ? ನನ್ನ ಆತ್ಮ-ಆಕಾಂಕ್ಷೆಗಳನ್ನು ದೇವರು ಮಣ್ಣ ಗೂಡಿಸಲಿಕ್ಕೆ ನಾನೇನು ಯಾರಿಗೆ ಕೆಷ್ಟು ಮಾಡೆಸ್ತೇನೆ? ತಾಯಿ ಕೈಬಿಟ್ಟಿಂದಿನಿಂದ ಸಾಕಷ್ಟು ತೊಳಿಲಿದುದನ್ನು ಅವನು ಕಾಣನೆ? ಇನ್ನು ನಮಗೆ ಸುಖದ ದಿನಗಳೇ ಬರಬೇಕು.... ಅವರ ಮನೆಗೇ ಹೋಗುವ ದಕ್ಕೆ ಮನಸ್ಸು ಇಷ್ಟಾಗಿ ಅವೇಕ್ಕೆಪಡೆತ್ತಿದೆಯೆಂದ ಮೇಲೆ ಅದು ಒಕ್ಕೀಯದಕ್ಕೇ ಇರಬಹುದು! ಭಗವಂತ, ನನ್ನನ್ನು ಕಾಯು. ಅವ್ಯ, ನೀನಿಗೆ ಇರಬೇಕಿತ್ತು. ಇದ್ದರೆ ನಾನಿಪ್ಪು ನಿಸ್ತುಕಾಯಾಗುತ್ತಿದ್ದನೆ?.....ಏಕೆ ನಮ್ಮನ್ನು ಬಿಟ್ಟುಹೋದೆ? ಇವಕ್ಕೊಂದು ದಿನವಾದರೂ ನನ್ನ ಕಡೆ ಬಂದು ಸಂತ್ತುಸುವದಿಲ್ಲವೇ?

ನೀರವವಾಗಿ ಬಹಳಪ್ಪು ಅತ್ತಿನು. ಹತ್ತಿರದಲ್ಲಿ ನುವೆಸುತ್ತೀ ನನ್ನು ತಾಯಿಯನ್ನು ಕಂಡೆನೇನೊ ಎನ್ನುವಂತೆ, ಅವಳ ಕೊರಳನ್ನಿಸ್ತಿ ಬಲುವೀಗ ನಿಷ್ಠೆಹೋದೆ.

ಮರುದಿನ ಬೆಳಗಿನಲ್ಲಿ ನಾನು ನಳದಿಂದ ನೀರು ತುಂಬಾತ್ತಿದ್ದೆ. ಕೊಡುವನ್ನು ಸುರುವಲು ಅಡಿಗಿಯು ಮನೆಗೆ ಬಂದಾಗ ಎಳ್ಳರೂ ಶತ್ರುಗಳಿನಿನ್ನರು. ನಿನ್ನೆ ನಾವು ಹೋದ ಮನೆಯಿಂದ ನಮ್ಮ ಪುರೋಹಿತರು ಬಂದು, ಕಸ್ಯಿಯನ್ನು ವರನು ಪಾಮ ಮಾಡಿರುವನೆಂದೂ, ಮುಂದಿನ ಮಾತುಕತಿಗೆ ಬರಬೇಕೆಂದೂ ಸುದ್ದಿಯನ್ನು ತಂದಿದ್ದುದು ಶಿಳಯಿತು. ಕಾಕಾನಿಗೆ

ಪುರೋಹಿತರು ಹೇಳುತ್ತಿದ್ದಾರು. “ಶಾಸ್ತ್ರಾಳ್ವಾ, ಸಂಗತಿ ನಿಷ್ಠೆ. ಬಂಥು ಭಿನ್ನ ಸ್ವಾಗತ್ಯವ. ಶಾಸ್ತ್ರ ಎಷ್ಟಂದೂ ಹೇಳಿಗಿಂತವರಾಗತ್ತಿದೆ.”

“ಅಧ್ಯೋತ್ಸ ಅಭಿರ್ತ, ಶಾಸ್ತ್ರ ವರನ್ನ ನಾನು ಮಾಡೇಬಿ ಅಂತ ಹೇಳಲಿಳ್ವಾ ನಾವು ಹೀಗೆ ಒಳಬೆಳ್ಳು? ಮತ್ತು ಇಂಥಾದರೊಳಗೆ ನಾವು ಇಂದಿನ್ವರ್ತ ನೆಡ್ಡಿಗೆ”

ಅಪ್ಪಣ ಕಡೆಗೊಳ್ಳು ಹೊಡಿ, ಹೈಯು ಹಂದುಕೊಂಡು ನಾ ವಿಂತಲ್ಲಿಯೆ ತುಸು ಗಟ್ಟಿಯಾಗಿ ಹೇಳಿದೆ. “ಹಂಗೇನು ಹೇಳಿ ಕಳಿಸಬ್ಬಾಡಿ.”

ಕೆಲವರಂಗೆ ಇತ್ತು ಉತ್ಸ್ವರಿತಕ್ಕು, ಕೆಲವರಿಗಿರಲಿಲ್ಲ. ಅಪ್ಪಣ ‘ನನು?’ ರಿಂದ. ಕ್ಷಮಿಯು ‘ಹಂಗಂದ್ರೇಷ?’ ಎಂದು ಕೇಳಿದಳು.

ಹಂಗೋಳಿ ಬಿಟ್ಟು ನಾ ಹೇಳಲೇಂದ್ರಿಕಾಯಿತು. “ನಿಕ್ಕಯದ ಬಗ್ಗೆ ಘೂರ್ಣಾದಲ್ಲಿ ಬಡಕೇವಿ ಅಂತ್ಯ ಪುರೋಹಿತರು ಹೇಳಲಿ” ಎಂದೆ.

ಅಪ್ಪಣ ಮುಖದ ಮೇಲೂ ಅಷ್ಟು. ವರನನ್ನ ನಾನು ಕಾಸು ಮಾಡಿ ದುಷ್ಪರೋದು ಸ್ವಾಸ್ಥೀಕರಣ ಕೀರ್ತನೆಕೊಂಡರು. ವಾತಾವರಣವೇ ಬದಲಿಸಿತು. ಒಂದು ಕ್ಷಾತ್ರ ಇಲ್ಲರೂ ಸುವ್ಯಾಸಿಸ್ತಿದ್ದರು.

ಆದ್ದೋ! ಅಪ್ಪಣ ಕಳ್ಳಿಲ್ಲ ನೀರಾಳಾದುತ್ತಿದೆ. ಆ ಮುಖದಲ್ಲಿ ಎಷ್ಟುಂದು ನೀರುವಿದೆ! ನನ್ನ ಘಾತಿನ ಪರಿಂಭುನ್ನು ಅತ ಏನೆಂದು ಕಳಿದನೋ! ಇಂತ್ತು ವರ ಹುಡುಕುವ ದುರ್ದರ್ಶನ್ಯ ಪರಿಷಾಫ ಬೀಂದಪೆಂದು ನಾ ಒಪ್ಪಿದುಥಾರಿ, ಅತನಿಗೆ ಅನಿಸಿರಬೇಕು. ಹೌದ್ದು, ಬಿಟ್ಟು ಇಣ್ಣಾವುದಿರಬೇಕು ಅವನ ದೃಷ್ಟಿಯಲ್ಲ? ಆದರೆ ಅದೇ ಅಲ್ಲ, ಅಲ್ಲ ಎಂಬುದನ್ನು ಅಷ್ಟನಿಗೆ ನಾ ಹೇಗೆ ಶಾಸ್ತ್ರೇ ಹೇಳೇಬಿಲಿ? ನನ್ನ ಸಮೃದ್ಧಿಯ ಅರ್ಥವನ್ನು ಸುಮುಕ್ಷಿ ಬೇರೆಯಾಗಿ ತಿಳಿದುಬಿಟ್ಟು.ಇದಕ್ಕೆ ಬೇರೆ ಕಾರಣ ಯೊವುದಿಂಬುದನ್ನು ನಾನಾದರೂ ಸ್ವಷ್ಟವಾಗಿ ಗುರುತಿಸಬ್ಲೇನೇ?.... ಹೇಗೊ ಒಪ್ಪಿದೆ. ನನ್ನ ಹೆಚ್ಚಿಯಲ್ಲಿ ತಪ್ಪಿದೆನೇನು ಮತ್ತೆ ಆಂ....”

ಅವನ ಕಳ್ಳಿಕೆಳಿನ ತಗ್ಗನ್ನು ನೀರಿಕ್ಕಿ ತುಂಬಿತು. ಪುರೋಹಿತಿಗೆ ತೇಳಿವಾಗ ಅನಂತ ಧನಿ ಗದ್ದಿದವಾಯಿತು. ನನಗೆ ತಕೆಯಣಾಗಲಿಲ್ಲ. ಅಷ್ಟೇ ಇಂದು ಬೃಂದಾಳಾಗಿತ್ತು. ಹಿತ್ತು ಲಕಡಿಗೆ ಭರದಿಂದ ವಡೆದೆ. ತುಳಸೀ ದೃಷ್ಟಿಗೆ ಕುಳಿತು ವಣಿನದ ಉನ್ನು ಇವನ್ನು ಹೊರಿಕೊಮ್ಮೆಸಿದೆ.... ಆಗ ವಿಜಾರ

ಬಂದಿತು. ಅಂತೊ ಒಮ್ಮೆ ಅಪ್ಪನ ತ್ರಾಸ ಕೆಡು ಮಾಡಿದೆನಲ್ಲ, ಎಂದು ಸಮಾಧಾನಗೊಂಡಿ.

ಇಂದು ಮನೆಯಲ್ಲಿ ನಿಶ್ಚಯದ ಸಮಾರಂಭ. ಮನೆಯಲ್ಲಿ ಗೆದ್ದಲ್ಲ. ಪಡೆಸಾಲೆಯಲ್ಲಿ ಹೊರಗೆ ನಿಶ್ಚಯದ ಯಾದಿ ಸಿದ್ಧವಾಗುತ್ತಲ್ಲ. ನಾ ಅಡಗಿಯ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದೆ. ಮದುವೆಯಾಗುವವೆಳಾದ ರೀಸಾಯಿತು, ಇನ್ನೂ ಪೂರ್ಣ ಮದುಮನಗಳಾಗಿಲ್ಲವಲ್ಲ.

ಅಡಿಗಿಯವನಿಗೆ ಸಾಮಾನುಗಳನ್ನು ಒದಗಿಸಿ ಕೊಡುತ್ತಿದ್ದೆ. ಹೊಗೆ ಯಿಂದ ಕಣ್ಣಾಲೆಗಳು ಒದ್ದಾಡಿದುವು. ಒಂದು ಹೈಂ ರಸ್ತೆಗೆ ಹೊಂದಿರುವ ನಮ್ಮ ಕಟ್ಟಕೆಗೆ ಹೋಗಿ ನಿಂತೆ. ಸಂಜೀಯ ವಿಹಾರ ಶೀರಿಸಿಕೊಂಡೆ ಜನ ಮರಳುತ್ತಿರುವುದು ಕಂಡಿತು.

ಆ ದೀಪದ ಕಂಬದ ಹತ್ತಿರ ಯಾರೇ ಗುರುತಿನವರು ಬರುತ್ತಿರುವ ಹಾಗಿದೆಯಲ್ಲ, ಎನಿಸಿ ಕಣ್ಣಲ್ಲಿ ನೀರು ತುಂಬಿದ್ದರಿಂದ ನೆಟ್ಟಗೆ ಒರಸಿಕೊಂಡು ಆ ಕಡೆ ನೋಡಿದೆ.

‘ಅವರ ಹಾಗೆ ಕಾಣುತ್ತಾರಲ್ಲ! ನಡಿಗೆ ಅವರದೇ. ಅದೇ ಕಪ್ಪು ಬಣ್ಣಾ. ಬಿಳಿಯ ಅರಿವೆ ಧರಿಸಿದ್ದಾರೆ. ಗಾಡಿಯಲ್ಲಿ ನಾವು ಕಂಡಿದ್ದ ಅದೇ ನಗೆ ಮುಖದ ಮೇಲಿದೆ. ಹುಬ್ಬಳ್ಳಿಯಿಂದ ಯಾವಾಗ ಬಂದರು? ಯಾರದೂ ಮನೆ ಹುಡುಕುತ್ತಿರುವ ಹಾಗೆ, ಅಲ್ಲಲ್ಲಿ ನೋಡುತ್ತ ಬರುತ್ತಿದ್ದಾರೆ.... ಅದೇ ಗಾರಭಿರ್ದ್ಯದ ನಡಿಗೆ!’

ಮುಖವನ್ನು ಸೇರಿಗಿನಿಂದ ನೆಟ್ಟಗೆ ಒರಸಿಕೊಂಡೆ. ಇದುರಿಗೇ ಬಂದರು.

“ಇದೇ ಅಲ್ಲದ ನಿಮ್ಮ ಮನಿ? ಗುಣಾ ಅತು. ಮಂದಿನ್ನು ಕೇಳಿಕೊಂತ ಹೋಗೋಡು ತಪ್ಪಿತು. ಹ, ಏನು ವಿಚಿತ್ರ ಅದ ಮನಿ ಇದು. ಅಡಿಗೇಮನಿ ರಸ್ತೇಕ್ಕೆ ಅದ. ಪಡೆಸಾಲಿ ಬಾಗಿಲ ಒಳಮಗ್ಗಲು ಅದ” ಎಂದು ಮಾತ ನಾಡಿಸಿದರು.

“ಸುರೇಶನಿಗೆ ಮಾತು ಕೊಟ್ಟಿ ಪ್ರಕಾರ, ನಮ್ಮ ಭೆಟ್ಟಿಗೆಂದು ಈಗ ಬಂದರೆ? ಎಂತಹ ಅಡ್ಡ ದಿನದಲ್ಲಿ ಬಂದರು? ಸುರೇಶ ಎಲ್ಲಿ? ಅವರಿಗೆ ಮತ್ತಾರೂ ಇಲ್ಲಿ ಗುರುತಿನವರಿಲ್ಲ. ನಾಹೇಗೆ ಹೊರಗೆ ಹೋಗಿ ಮಾತನಾಡಿ ಸುವುದು ಎಂದು ಸುರೇಶನನ್ನು ಹುಡುಕಲೇಂದು ಬಾಗಿಲಿಗೆ ಬಂದೆ.

‘ಬರಿ,’ ಎಂದು ಅಪ್ಪನು ಅವರನ್ನು ಸ್ವಾಗತಿಸಿದನು. ‘ಯಾರು ಬೇಕಾಗಿತ್ತು’ ಎಂದು ಹೇಳಿದನು!

ಅಲ್ಲಿಯೇ ಇದ್ದ ಪುರೋಹಿತರು “ಇದೇನು ರಾಯರ್ಡ ಯಾರು ಬೇಕಾಗಿತ್ತು ಅಂತ ಹೇಳಿರಲ್ಲ ? ಇವರೇ ನಿಮ್ಮ ಅಳಿಯಂದಿರ ಅಣ್ಣಿಂದಿರು. ರಾಜಕ್ಷಣ್ಣ, ಮಾತ್ರಲೇ ಬರಿ. ಇಲ್ಲಿ ಬರಿ. ಇಷ್ಟೊತ್ತನಕಾ ನಿಮ್ಮದೇ ದಾರಿ ಕಾಯಿತ್ತಿದ್ದೀ. ಅಡಿಗಿ ಆಗಿ ಬಿಟ್ಟುಕದ್ದ” ಎಂದರು.

ನನ್ನ ಎಡೆ ಭೀಕರವಾಗಿ ಹೊಯ್ದಾಡಿತು. ಕಾಲುಗಳು ಗದಗದ ನಡುಗತ್ತಿರುತ್ತಿದ್ದವು. ಇವರು ನಾ ಕೈ ಹಿಡಿದವರ ಅಣ್ಣಿ !

ಸುರೇಶನು ಹೊರಿಗನಿಂದ ಬಂದವನೇ, ಅವರನ್ನು ಕಂಡು ಒಮ್ಮೆಲ್ಲಿ ಆನಂದದಿಂದ ಅವರ ಹತ್ತಿರವೇ ಕುಳತು, “ಯಾವಾಗ ಬಂದಿ. ಅಪ್ಪಾ, ಏ ಅಪ್ಪಾ, ಇವರ್ಡ ನೋಡು, ನಮ್ಮನ್ನು ಅವತ್ತ ಪ್ರಜೇ ಸ್ವೇಶನ್ನು ದೊಳಗ ಪಾರು ಮಾಡಿದ್ದು ಅಂತ ಹೇಳಿದ್ದೆಲ್ಲ ” ಎಂದು ಹುರುಷಿನಿಂದ ಹೇಳಿದನು. ಹುಡುಗನಾದ ಸುರೇಶನಿಗೆ ಅದಿನ್ನೂ ಅಚ್ಚೆ ಲಿಯಾದ ನೆನಪು. ಅಪ್ಪನು ಅವರಿಗೆ ಕೈಮುಗಿಯುತ್ತ, “ಮುಣಾನುಬಂಧ ಕೂಡೋದಿದ್ದು, ಧೈನ ಹೀಗ ಮುಂಚೇನಿಸುತ್ತಾನೆ ಸಹಾಯ ಆಗ್ನೇಯದ. ನೀವು ಬರೋವು ಇದ್ದೀರಿ ಅಂತ ನಿಮ್ಮ ತಾಯಿಯವರು ಹೇಳಿದ್ದು ” ಎಂದನು. ಪ್ರಜೆಯಲ್ಲಿ ನಡೆದ ಫಟನೆಯನ್ನು ಮನೆಯಲ್ಲಿ ಸುರೇಶನೂ ನಾನು ವಿಶೇಷ ಅಸ್ತೇಯಿಂದ ಹೇಳಿದ್ದೇವು. ಅವರೇ ಈಗ ಬಂದವರೆಂಬುದು ಹೆಣ್ಣು ಮಕ್ಕಳಲ್ಲಿ ಹಬ್ಬಿತು.

ನಾನು....ನಾನೆಲ್ಲಿದ್ದೆ ? ಹೊಯ್ದಾಟಿದಿಂದ ತತ್ತ್ವರಿಸುತ್ತಿದ್ದೇ. ಅವರ ಕಡೆಗೊಮ್ಮೆ ನೋಡಿದೆ. ಸುರೇಶ ಮತ್ತು ನನ್ನ ಅಪ್ಪತ್ತೆ ಉಂಟಾದುದಕ್ಕೆ ಅವರು ಹಾಡಿಕೊಂಡಿದ್ದರು.

ನಾನು ಒಮ್ಮೆಲ್ಲಿ ಕುಸಿದುಬಿಡ್ದೆ. ಮತ್ತೆ ಎದ್ದು ಕಂಬವನ್ನು ಹಿಡಿದು ನಿಂತೆ. ಕಕ್ಕೆ ನಾ ಅಲ್ಲಿ ನಿಂತುದನ್ನು ನೋಡಿ, ‘ಇಲಾಲ್ಯಿಕ ನಿಂತಿದಿ?’ ಎಂದಳು. ‘ಯಾಕೂ ಇಲ್ಲ’ ಎಂದೆ. ನನಗೆ ಯಾರೂ ಮಾತಾಡಿಸುವದು ಬೇಡವಾಗಿತ್ತು. ಕೋರಿಯ ಕೋಣಗೆ ನಡೆದಿನು.

ಎಂತಹ ಆಫಾತ ! ಅವರು ಇವರ ಖಾಸ ಅಣ್ಣನೇ ? ಅಯ್ಯೋ, ಶಿಳಿಯದೆ ಹೋದೆ. ವಿಧಿ ಮೋಸ ಮಾಡಿತು....ಅದರೆ ದುಃಖದಜವದೇಕೆ?

ಆದ ತಪ್ಪಾದರೂ ಏನು?....ತಪ್ಪಿ? ಏನು ಅದು, ನಿರ್ದಿಷ್ಟವಾಗಿ ಹೇಳಲು ಬಾರದು. ಹೃದಯಕ್ಕೆ ನೋವು ಮಾತ್ರ ಆಗಿದೆ. ಸಂಕಟಿ....ಸಂಕಟಿ—' ಕ್ಷಮ್ಮೆ ರು ಸಳಸಳನೆ ಸುರಿಯಿತು.

ನಂದೆಯು ನನ್ನ ಹುಡುಕುತ್ತ ಅಲ್ಲಿಗೇ ಬಂದು, “ನಿ ಇಲ್ಲಿ ಇದ್ದಿ? ಮೀನು? ಅಣ್ಣ ನಿನ್ನ ಕರೀತಿದ್ದಾ” ಎಂದಳು. ಮಾತ್ರಿಲ್ಲದೆ ನಾನು ಅಲ್ಲಿಯೆ ಶೋಧುತ್ತೇಗಳ ಮೇಲೆ ಕೈಯೂರಿ ಕುಳಿತ್ತಿದ್ದೆ. ನಂದೆಯು ಹತ್ತಿರ ಬಂದು ವಶ್ವ ಕೂಡಲನ್ನ ನೇರಿಸಿ, ‘ತಲೆ ನೋಯ್ತದೇನು’ ಎಂದು ಕೇಳಿದಳು. ಹೀಗೆ ಹಾಗೆ ಕೇಳಿದಳೋ ಎನಿಸಿತು. ಈ ಪಟ್ಟಿ ಬಿಕ್ಕುಗಳಲ್ಲಿ ದುಃಖ ಏರೆಗಿ ಬಂತು. ನಂದೆಗೆ ಶಿಳಿಯಲಿಲ್ಲ. ನನ್ನ ಹತ್ತಿರ ಸರಿದಳು. ಮುಖವನ್ನು ಆಚೆಗೊಡಿ ನಾನು ಅಳತೊಡಿಗಿದೆ. ನಂದೆ ತುಸು ಜೊತ್ತಿನ ಮೇಲೆ ಎದು ಹೊಡಳು.

‘ಅವರು ಇವರ ಅಣ್ಣ. ಎವ್ವ ಹತ್ತಿರ ಬಂದೆ, ಅದೆವ್ವ ಹತ್ತಿರ ಇಡಿನೆ. ನನ್ನ ಆರಿಂದಿರಿಕೆ ಯಲ್ಲಿ ನಾನು ತಪ್ಪಿದೆನಿಂದು ಈಗ ಅನಿಸುತ್ತದೆ ಹ್ಯಾಲ್! ತಪ್ಪಿದೆನೆ ನಾನು? ಇಡೀ ನನ್ನ ಆಯುಷ್ಯದಲ್ಲಿ ಇನ್ನು ಕೂನಿವರಿಗೆ ತ್ವಿಳಿಳಬೇಕಾಯಿತೆ? ಅವರ ಹಾಗೆ ಇವರ ಪರಿಚಯವೂ ಮೋದಲಿಗೆ ತುಸು ಆಗಿದ್ದರೆ ನೆಟ್ಟಿಗಿತ್ತೇನೋ! ಅವರನ್ನೇ ಆರಿಸಿದ್ದರಿ.... ಅದರೆ ಅವರ ಕುರೂಪ ಮುಖಿ. ಏನಿದ್ದರೂ ನನ್ನ ಭಾವನಾಗಿ, ಸಾನಿರುವ ಮನೆಯಲ್ಲೇ ಇರುವವ ಇಗಬಾರದಿತ್ತು. ಇವರ ಸಂಬಂಧವೇ ಇಲ್ಲವಾಗಿದ್ದರೆ ನಾನು ನೆಮ್ಮೆದಿಯಿಂದ ಇರಬಹುದಾಗಿತ್ತು....’

ಸುರೇಶನು ‘ಅಕ್ಕಾ, ಏ ಅಕ್ಕಾ’ ಎನ್ನುತ್ತ ಬಂದನು. ಅವರು ಬಂದು ಚನ್ನು ಶಿಳಿಸಲು ನನ್ನನ್ನ ಹುಡುಕುತ್ತಿದ್ದಾನೆ! ಕತ್ತಲೆಯಲ್ಲಿ ನಾನು ಮೆಲಗಿದ್ದ ಕಾಣಲಿಲ್ಲ. ನನಗೂ ಒಗೊಡುವ ಮನಸ್ಸಿರಲಿಲ್ಲ. ಹಾಗೇ ಹೊರಣು ಹೊಡಿಸು.

ನೋಕರಿ ಇಲ್ಲ ಎಂದು ಅವರಂದರು. ಉಳಿದವರು ಗದುಗಿದಲ್ಲಿ ನೊಕರಿ ಹ್ಯಾಕ್ಕಿದೆ ಎಂದರು. ಮನೆಯವರ ಭಿಡಿಗೆ ಹಾಗೆ ಹೇಳಿರಬಹುದೆ? ಮನೆಯಿದ್ದ್ವಾರವಾಡಕ್ಕೆ ಬರಲಿಲ್ಲವಲ್ಲ.... ಹೆಸರು ವರದರಾಜ, ಕರೆಯುವ ಹೆಸರು ಇಂಣಿ. ಇವೆಲ್ಲ ವಿಧಿಯ ದುರ್ವಿಲಾಸವಲ್ಲದೆ ಇನ್ನೇನು?

ಸಿಗರೇಟೆಸ್ಟು ಸೇದುತ್ತಿರುವ ಅವರೆ ನೀಲುವು ಸುಳಿಯತ್ತು. “ಈ ಜನ್ಮಕ್ಕೆ ನೀ ಕೆಕ್ಕೆಯೇಲ್ಲ” ಎಂದೆದ್ದು ಆ ಶ್ವಣವೇ ಯಶಾದ್ದೊ ಗಲ್ಲ ಚಿಪ್ಪಿ, ಹುಣ್ಣಿ ಚಟ್ಟಾ ಅದು, ಹೋಗೂದಿಲ್ಲ ಎಂಬ ನಾಶೂ ನೇನಷಿಗೆ ಬಂತು. ಆ ಹುಣ್ಣಿ ಜೀರ್ಣಾಗಿ ಅಳತೆಂಡಿದೆ.

ನನ್ನ ಇನ್ನೆಲ್ಲಾಳ್ಣಿ ಅಬಚಿಯು ನಂದೆಣೆಂದನೆ ಒಳಗೆ ಬಂದು, “ಹುಣ್ಣಿ ಮಲಗ್ಗಳು” ಎಂದು ನಾನು ಅಳುವ ಸ್ವರವನ್ನೇ ಹಿಡಿದುಕೊಂಡು ಬಿಂಬಿ ಹತ್ತಿರ ಕುಳಿತ್ತಳು. ಇನ್ನೂ ಬಬ್ಬಿ ತು ಬಂದು ವೆಲ್ಲಗೆ ನಾತಾಡಿತ್ತೆಂಬು. ಅಕೆ ನಮ್ಮ ಮನೆಯ ಒಕ್ಕಲುಗಿತ್ತಿ. “ಇಂತಾ ಸುಖದ ಕೆಲಸ ಅವರ ಮಾರ್ಪಾಯಿ ಸೋಡಿ ಸಂಕೊಷಪಡಬೇಕಿತ್ತು. ಅವ್ವನ್ನ ನೇನಿಗೊಂಡು ಆಳಾಕ ಹತ್ತಿರ್ಲು ಅತ್ತು” ಎಂದಳು. ‘ಹೋದು’ ಎಂದು ಅಬಚಿಯಾಗ ಗದ್ದಿತಳಿತ್ತೆಂಬು

ನನಗದು ನಿಜ ಎನ್ನಿಸಿತ್ತು. ‘ತಾಯಿ ಇರಬೇಕಿತ್ತು. ಇದಿದ್ದರೆತಕೆ ಎದುರು ಎಲ್ಲವನ್ನೂ ಹೇಳುತ್ತಿದ್ದೆ. ಹೀಗೆಲ್ಲ ಆಪತ್ತಿ ಬರುತ್ತಿರಲಿಲ್ಲ, ಅವ್ವನ್ನು’

ನನ್ನ ಅಳು ಈ ಪಟ್ಟು ಶೀರ ಹೆಚ್ಚಿಗಿರಬೇಕು. ಒಕ್ಕಲುಗಿತ್ತಿತ್ತು ಹೊರಗಿನವರಿಗೆ ಕೇಳಿಗೆಳಿತ್ತಿದು, ಜೆದರಿಬಾಗಿಲನ್ನು ಮುಂದೆ ನಾಡಿದ್ದು.

‘ಅವ್ವ ಇದ್ದಧ್ವಿಗಿದ್ದರೆ, ಆಕೆಗೆ ಅವರ ವ್ಯೇಯನ್ನು ತಟ್ಟಿ’ ಬೆಳಗಾಡುವ ಬಂತು, ಏತ್ತಿನ್ನು ಎಂದು ನಾ ಅಂದುದನ್ನು ಹೇಳುತ್ತಿದ್ದೆ. ತಾಯಿಯು ಎದುರು ಹೇಳುವುದಕ್ಕೆ ಸಂಕೊಷವೆಲ್ಲಿಯದು. ಸುರೇಶನು ತುಸು ಬ್ರಿಂಬಿವ ಹಾಗೆ ಕಂಡನಿಲ್ಲವೇ, ಚಟ್ಟಿನೆ ಅವರು ಎದ್ದು ಸರಿಯಾಗಿ ನುಲಿಗಿದ್ದು ಹೇಳುತ್ತಿದ್ದೆ, ಅವರು ಪುಕ್ಕಿಯಲ್ಲಿ ಹವಾಲನಿಂದ ನವ್ಯನ್ನು ಬಿಡುಗಡಿ ಮಾಡಿದಾಗ, ದೇವರ ಸಹಾನವಾಗಿ ಅವರನ್ನು ಶಿಳದುದಾಗಿ ಹೇಳುತ್ತಿದ್ದೆ. ಎಲ್ಲಕ್ಕೂ ಮೊದಲು ಅವರನ್ನು ಕಂಡಾಗ, ಅವರ ಕುರೂಪ ಮುಖ ನೈಟ್‌ಡ್ರಾಫ್ ಹೇಸಿಗೊಂಡುದನ್ನು ಹೇಳುತ್ತಿದ್ದೆ. ಅವ್ವ ಇಲ್ಲ’

ಅಬಚಿಯು ಈ ಸಲ ‘ಎವ್ವದು ಅಳುವದು’ ಎಂದು ತುಸು ಗಾಯಿಸಿದಳು. ಹೌದು, ‘ನಾನೇಕೆ ದುಃಖಿಸಬೇಕು? ಅವರು ಎ ದುಃಖಿನ್ನೇ ತಾನು ವದಿಲ್ಲ ಎಂದು ನಿಶ್ಚಯಿಸಿರುವದಾಗಿ ಕಾಕಾ ಅನಲಿಲ್ಲವೆ? ತಾವು ಕುರುಹಿ ಇರುವುದಾಗಿ ಕನ್ನೆಯರು ಬರುವದಿಲ್ಲವೆಂಬ ಅಭಾವ ವೈರಾಗ್ಯವೇ? ಹುಣ್ಣಿ ತಾವು ಕುರೂಸಿ ಇರುವುದಾಗಿ, ಬಂದಹೆಂಡಿಯ ಜೀವನದಲ್ಲಿ ವಿರಚನೆ

ನ್ನು ಅಂಟು ಮಾಡಬಾರದಾಗಿ ಅವರ ಆಶಯವೇ? ಇನ್ನು ಅವರನ್ನು ಮೇಚ್ಚಿಯೂ ನನಗೆ ಅವರನ್ನೇ ಮಂದುವೇಯಾಗಬೇಕೆಂದು ಆಸೆಯೇನೂ ಇರಲಿಲ್ಲ. ಏನು ಇತ್ತೀ....? ಏನಾದರೂ ಅವರು ಮಂದುವೇಯಾಗುವವರೇ ಅಲ್ಲವಲ್ಲ.

ಮೊದಲಿನ ಬಿಕ್ಕು ಕಡಿಮೆಯಾಗಲೈಡಿತು. ಒಂದುಕ್ಕಣ ಹೂನಿಯಾಗಿದ್ದೆ. ಒಕ್ಕಲುಗಿತ್ತಿಯು ಬಾಗಿಲನ್ನು ತೆರೆದುಕೊಂಡು ಹೊರಗಿಹೋದಳು

ಪಡಸಾಲೆಯಿಂದ ಶಾಕಾ ಮತ್ತು ಅವರ ನಡುವೆ ಮಾತು ನಡಿದುದು ಕೇಳಿಸುತ್ತಿತ್ತು. ನಡುವೆ ಶುರೂಹಿತರು ಹೇಳಿದರು.

“ಅದ್ಯಾರ್ಥ ಶಾಮಣ್ಣಾ, ಅವರು ಭಾಳ ಭೆಳೋ ಹಾಡು ಹಾಡತಾರ. ಆ ರೆಡಿಯೋದೊಳಗ ಹೇಳಿದ್ದು ತೊಗೊಂಡು ಏನು ಮಾಡಿರಿ? ಲಗ್ನ ದೊಳಗ ಅವರದೊಂದು ಬೆಂಕ ಆಗಿ ಬಿಡ್ಲಿ. ಯಾಕ್ಕಿ ರಾಜಣ್ಣಾ?”

‘ಆ ರಾಜನುಹಲು, ಭವ್ಯ ಬೆಳಿದಿಗಳು! ಅಟ್ಟದ ಹೇಲಿನ ಅಂಗಣದಲ್ಲಿ ನನ್ನವರ ಎದೆಗಿ ತಲೆ ಆನಿಸಿ, ಅವರ ಹೃದಯ ವೀಕ್ಷ ಮಿಟ್ಟುದ್ದೇನೇ! ಅವರು ಆಲಾವನೆಯಲ್ಲಿ ಮಗ್ನಾರಾಗಿದ್ದಾರೆ. ಆ ಇರುಳು ಚರಂತನವಾಗಿ ಉಳಿಯಲಿ ಎಂದು, ಅಂದು ಗಾಡಿಯಲ್ಲಿ ಕಲ್ಪನೆಯನ್ನು ಕುದುರಿಸಿದ್ದೆ ನಲ್ಲವೇ?....’ ಕಣ್ಣೀರು ಬರಲಿಲ್ಲ, ಅಳುವ ಶಕ್ತಿಯೇ ಉಡುಗಿ ಹೋಗಿತ್ತು.

ಸುರೇಶನು ಒಂದು “ಇಲ್ಲಿದ್ದೀರೇನು? ಏನು ಮಾಡಿರಿ? ಇಲ್ಲೆ ಹರಟೆ ಹೌದಲ್ಲಿ? ಎಷ್ಟು ಹುಡುಕಬೇಕು, ಅಕ್ಕಾ ನಿನ್ನ? ಅವರು ಹುಬ್ಬಿಯಿಂದ ಬಂದಾರ, ಬೆಟ್ಟಿ ಆಗ ಬಾ ನಿನ್ನ ಕರಕೊಂಡು ಬರ್ತೇನಿ ಅಂತ ಹೇಳಿ, ಪಡಸಾಲಾಗ್ಗ ಬಬ್ಬರ್ದೇ ಕೂಡಿಸಿ ಬಂದೇನಿ” ಅಂದನು.

“ನಾ ಒಲ್ಲಿ” ಎಂದು ಹೇಳಿದ.

“ಹೋಗು—ಹೋಗು. ಇನ್ನೇನು ಅವರು ನಿನಗ ಭಾವನೇ ಆಗ ಬೇಕಲ್ಲ. ಸಂಕೊಚಯಾಕ? ಏನು ಗುತ್ತಿಲ್ಲಾ ಅಂತಿಲ್ಲಾ” ಎಂದು ಅಬಚಿಯು ಹೇಳಿದಳು.

ಮುಖನೆನ್ನೊ ರಸಿಕೊಂಡು ಮುಂಗುರುಳನ್ನು ಸರಿಪಡಿಸಿಕೊಂಡು, ನಂದೆ ಸುರೇಶನೊಂದಿಗೆ ಅವರ ಮುಂದೆ ಹೋಗಿ ನಿಂತಿ. “ನನುಸ್ವಾರವಾ” ಎಂದರು. ನಾ ಮಾತೇನಾಡಲಿಲ್ಲ, ಕೈಮುಗಿದೆ ಮಾತ್ರ.

ದೇವಕ್ಕು

ಒಟ್ಟು

ಅ ಇಬ್ಬರು ನೆಗೆಣ್ಣೆಯರ ಜಗಳನೊಡಲು ನೀತಿದಿದ್ದ ಜನ, ಇವರ ಬಾಯಿಚೀತ್ವಾರ ಹಾಗೇ ಮುಂದುವರಿದುದನ್ನು ಕಂಡು ಬೇಸತ್ತು ತಂತಮ್ಮ ಮನಸೆಗಳಿಗೆ ಕೀರಳತೀರಿದ್ದಿಗಿರು. ಜನಹೋದುದನ್ನು ಕಂಡೋ ಏನೋ, ಇಬ್ಬರ ವಾಗ್ಣಿದ್ಧಿದಲ್ಲಿ ವೋದಲಿನ ಅಬ್ಬರ ಉಳಿಯಲ್ಲಿ. ದನಿಯೆಂಬಾದು ನಾದ ವಿಲ್ಲದ ಕಂಚಿನ ಕೋಳವೆಯೋಳಿಗಿಂದ ಹಾದು ಬರುವಂತಾಗಿತ್ತು ಕೆಲಸಲ ಉಸುರೇಹೋಗಿ ಬರಿಯೆ ಬಾಯಿ-ನಾಲಗಿಗಳ ಸುಳಿದಾಟ ಕಂಡುಬರುತ್ತಿತು.

ಇಬ್ಬರ ಮನೆಯ ಬಾಗಿಲು ಎದುರುಬದುರಸ್ತೇ. ಅನುಗಳ ನಡುವೆ ಎಂದರೆ ರಸ್ತೆಯ ಮಧ್ಯ ಸಿಂತು ಇಬ್ಬರೂ ಕೈಕೈ ಚಾಚಿ ವಾದಿಸುತ್ತಿದ್ದರೂ. ಎಷ್ಟಿದ್ದರೂ ದೇವಕ್ಕನ ಬಾಯಿಗೆ ಇನ್ನೊಬ್ಬಿಳು ಈಡಲ್ಲ. ಕೊನೆಗೆ ತಪ್ಪು ಇಂಗಿ ದೇವಕ್ಕನು ತನ್ನ ಮನೆಯ ಚಪ್ಪರದಿಂದ ಒಂದು ಕೋಲನ್ನೇ ಹಿರಿಯ ಹೋಗಲು, ಇನ್ನೊಬ್ಬಿಳು ತನ್ನ ಮನೆಯ ಹೋಸ್ತುಲಕ್ಷ್ಯ ಸರಿದಳು. ಮತ್ತೆ ಅವಾಚ್ಯ ಶಬ್ದಗಳು ಓಣಿಯು ತುಂಬಿಲ್ಲ ಸೂರಿಯಾದವು.

ಅಡುಗೆಯ ಮನೆಯಲ್ಲಿ ದೇವಕ್ಕನ ಹತ್ತುವರ್ಷದ ಮಾರೋಳಿ ಯೆದರಿ ಸುಮೃನೆ ಕೇಳುತ್ತಿದ್ದಳು. ಕೆಂಚಪ್ಪನು ಚೀರಿದಳು, “ನಿನಗ ಗಂಡ ಇಲ್ಲಾ. ನೀನೆ ಖಾರ ಹಾ--ಗಿತ್ತಿ” ಅದಕ್ಕೆ ದೇವಕ್ಕನು “ಅವ್ಯಾಳ ಹಂತಾ ಗಂಡ ಇದ್ದ ನೀ ಹಾ-ಗಿತ್ತಿ” ಎಂದು ಎದುರಿದಳು. ಈ ಹುರುಳಿಲ್ಲದ ವಾದಕ್ಕೆ ಮುಗಿತ ಇಲ್ಲವೆಂಬುದನ್ನು ಕಂಡು, ಕೆಂಚಪ್ಪನನ್ನು ಅವಳ ತಮ್ಮನು ಒಳಕೈ ಕರೆದೊಯ್ದನು.

ಅವಳು ಒಳಗೆಹೋದ ಸುಲೇ, ಇನ್ನೂ ಹತ್ತುನಿಮಿಷದ ವರಿಗೆ ದೇವಕ್ಕನು ಬೀರಾಡಿದಳು. ಆದರದು ಒಂಟಿಗ್ರೆಯಿಂದ ಕುಸ್ತಿಯಾಡಿದಂತಾಯಿತು. ಎದುರಾಳಿಯೂ ಇಲ್ಲ, ಕೇಳಲಕ್ಕೆ ಜನವೂ ಇಲ್ಲ. ದೇವಕ್ಕನ ಬಾಯಿ, ದೊಡ್ಡದೊಂದು ಮಳಿಬಂದು ನಿಂತಂತೆ, ಒಮ್ಮೆ ಶಾಂತವಾಯಿತು.

ಜಗತದ ಮೂಲ ಇಷ್ಟಿ. ದೇವಕ್ಯನು ಸ್ವತಃಬಡಿದು ಒಣಗಿಸಿದ ಕುಳ್ಳಿಗಳನ್ನು ತಂದು, ಅವಳ ಮಗಳು ಪಾರೋತೀ ತನ್ನ ಕಾಕಾನ್-ಎಂದರೆ ದೇವಕ್ಯನ ವೈದುನನ ಮನಿಗೆ, ಗೊತ್ತಾಗದೆ ಬಯ್ದು, ಉರಮಾಡಿ ಬಂದಿದ್ದಳು.

ದೇವಕ್ಯ ಒಳಗೆ ಬಂದಳು. ತಾಯಿಯ ರಾಖುಬಡಿದ ಮುಖನನ್ನು ಕಂಡು, ಪಾರೋತೀ ಗಾಬರಿಯಾಗಿ ಮೂಲಿಗೆ ಸಂರಥಳು. ಅವಳನ್ನೊಮ್ಮೆ ದುರು ದುರು ನೋಡುತ್ತ ದೇವಕ್ಯ ಒಲೆಯ ಕಡಿಗೆ ನಡಿದಳು. ಒಲೆಯೋ! ಹೊಗೆಯಾಡಿಸುತ್ತ ಹಾಯಾಗಿ ಸುಮ್ಮನೆ ಕುಳಿತಿದೆ. ಮಗಳಿಗೆ ಗೊತ್ತಾಯಿತು. ಅವಳಿಗೊಂದು ಚೂರು ಕಾಗದ, ಕಡ್ಡಿಯವೆಟ್ಟಿಗೆ ಬೇಕು ಎಂದು. ತಾಯಿ ಹೇಳಲಿಲ್ಲ; ಪಾರೋತೀ ತಂದಳು. ಪಾರೋತೀಯ ದುರ್ದೈವಕ್ಕೆ ಅದ ರಿಂದ ಉರಿಯಾಗಲೇ ಇಲ್ಲ. ಒಲೆಯಲ್ಲಿ ಈಗಾಗಲೇ ಒಟ್ಟಿದ್ದ ಹಸಿಕುಳಿನ ಮಹಿಮೆ ಎಂಬುದು ಸ್ವಪ್ನವಿತ್ತು. ದೇವಕ್ಯ ಒಮ್ಮೆ ಉದಿದಳು; ಕೈಯನ್ನು ಬಾಯಿಮರಿಗೆ ಹಿಡಿದು ಇನ್ನೊಮ್ಮೆ ಉದಿದಳು. ಈ ಸಾಪ್ತಗತದ ರೀತಿಯನ್ನು ಕಂಡು ಹೊಗೆ ಅವಳ ಕಣ್ಣ ಮೂಗನ್ನು ಅಪಿತು; ಬೂದಿ ತಲೆಯನ್ನು ತಟ್ಟಿತು.

ಆದರೆ ಈಗಾಗಲೇ ಉರಿ ಹತ್ತಿದ್ದ ಅವಳ ಮನಸ್ಸಿಗೆ ಹೊರಗಿನ ಹೊಗೆಯ ಪ್ರವೇಶ ಸಹಿಸಬಲ್ಲಿದೆ? ಹತ್ತಿರದಲ್ಲೇ ಇದ್ದ ತಂಬಿಗೆಯಿಂದ ಒಲೆಯಲ್ಲಿ ನೀರನ್ನು ಹೊಯ್ದು, ಗಾಡಷ್ಟನವರ ಹೊಲಕ್ಕೆ ಹತ್ತಿಕಟ್ಟಿಗೆ ಹಿಡಿಯಲು ಹೊರಟು ನಡಿದಳು.

ತಾಯಿಹೋದ ದಿಕ್ಕನ್ನೇ ನೋಡುತ್ತಿದ್ದ ಮಗಳಿಗೆ ಮುಂದೇನು ಮಾಡಬೇಕೊ ಶಿಳಯಲಿಲ್ಲ. ಅವಳು ತನ್ನ ಮೇಲಳ ಸಿಟ್ಟಿನಿಂದ ಒಲೆಯಲ್ಲಿ ನೀರನ್ನು ಸುರಿದು, ರೊಟ್ಟಿಬಡಿಯದೆ ಉಪವಾಸ ಹೋದ ವಿಚಾರ ಪಾರೋತೀ ಶಿಗೆ ಭಯಿವನ್ನು ಹೆಚ್ಚಿಸಿತು. ದೇವಕ್ಯ ಮನಿಯಲ್ಲಿರುತ್ತಿದ್ದರೆ, ತನ್ನ ಕಾಕಾನ ಮನಿಯ ಕಡಿಗೆ ನೋಡುವುದಕ್ಕೂ ಅವಳಿಗೆ ಆಸ್ತಿದವಿರುತ್ತಿರಲಿಲ್ಲ. ಅಂದು ದೇವಕ್ಯ ಹೊಳಿಯ ನೀರಿಗೆಂದು ನಡಿದಾಗ, ಒಳಗಿದ್ದ ತಾನು ತನ್ನ ಮನಿಯ ಕುಳ್ಳಿಗಳನ್ನು ಬಯ್ದುಕೊಡುವ ಸಾಜಸವನ್ನು ಆಕೆ ಎಂದೂ ಮಾಡುತ್ತಿರಲಿಲ್ಲ. ತನ್ನ ಮಸ್ತಿನ ಅಜ್ಞ ಮುಳ್ಳು, ಕಳ್ಳು ತುಳಿ

ಯುತ್ತ, ಕುಳ್ಳನ್ನು ತರುವುದನ್ನು ಕಂಡು, ಅಜ್ಞಿಯನ್ನು ನಿಲ್ಲಿಸಿ, ಒಣಿಸಿ ಬಿಟ್ಟಿದ್ದ ಕುಳ್ಳಗಳನ್ನು ತಂದುಕೊಟ್ಟುದೂ ತಪ್ಪೇ ಎಂದು ಕೇಳಿಕೊಂಡಳು. ಇಷ್ಟೇ, ತನ್ನ ತಾಯಿ ಕಷ್ಟಪಟ್ಟ ಒಣಿಸಿದ ಕುಳ್ಳನ್ನು ಕಾಕಾನ ಮನೆಗೆ ಕೊಡುವಂತಾಗಬಾರದಿತ್ತು. ‘ಅವು ಏನಿದ್ದರೂ ಸಿಟ್ಟಾಗುವಕ್ಕೆಂಬುದು ಶಿಳದೇ ಇದೆ. ಹಾಗೆ ನನಗೆ ಗೊತ್ತಿದ್ದರೆ, ನಾನೇಕೆ ಕೊಡುತ್ತಿದ್ದೇ? ಅದನ್ನೇ ತನ್ನ ತಾಯಿ ಎಬ್ಬಿಸಿ ಜಗಳವನ್ನೇ ಈಕೆ ಹೂಡಬೇಕು?’ ಎಂದೂ ಚಿಂತಿಸಿದಳು. ಅದರೆ ಅಗನ ಸ್ಥಿತಿಯಲ್ಲಿ ತನ್ನಲ್ಲಿ ಏನೂ ತಪ್ಪಿಲ್ಲವೆನ್ನುವದಕ್ಕೆಂತ, ಅವು ಸಿಟ್ಟಿಗೇಳುವಷ್ಟು ಭಯಂಕರ ತಪ್ಪು ಮಾಡಿದೆ ಎನ್ನುವ ಭಾವ ಹೆಚ್ಚು ಬಲವತ್ತರವಾಗಿತ್ತು.

ಪಾರೋತೀಯ ಕಣ್ಣಲ್ಲಿ ಎರಡು ಈನಿ ನೀರು ಉದುರಿತು. ಅವುನ ಸಿಟ್ಟ್ಯಾ, ಒದರಾಟವೂ ನಿತ್ಯದ ಬದುಕಾಗಿದ್ದರೂ ಪ್ರತಿ ಸಲ ಅಂತಹ ಪ್ರಸಂಗ ಬಂದಾಗ, ಆ ಕ್ವಾಳ ಹೆದರಿಕೆಯಿಂದ ಮುಗದೇನು ಗತಿ? ಎಂಬ ಉದ್ದೇಶ ಇದ್ದುದೆ. ಈ ಸಲವೂ ರಾಗೇ ಆಯಿತು. ಅವಳು ಉಪವಾಸ ಹೋದದ್ದೊಂದು ಬೇರೆ; ಇನ್ನು ಮನೆಗೆ ಬರುವುದು ಸಂಜೀವೇನೆ – ಎಂಬುದೂ ಸಮಸ್ಯೆ ಯಾಯಿತು.... ... ಆಗ ಧಟ್ಟನೆದಾರಿ ತೋಚಿತು ‘ರೊಟ್ಟಿ, ಗುಗ್ಗಿರಿಯಾನ್ನು ಅಣಿಗೊಳಿಸಿ, ಹೊಲಕ್ಕೆ ಹೊಗಿ ತಾಯಿಗೆ ಕೊಟ್ಟು ಬರಬೇಕು. ತನ್ನ ಹೊಟ್ಟಿ ಹಸಿದಿದೆ. ತಾನೂ ತಿನ್ನ ಬೇಕು’ ಎಂದು ಲೇಕ್ಕ ಹಾಕಿದಳು. ಈ ಸುಲಭ ರಾದಿಗೆ ತನ್ನ ತಾನೇ ಹೆಚ್ಚಿದಳು.

ಒಲೆಯುರಿಯ ಸ್ಥಿತಿ ಹೀಗಾಗಿತ್ತು. ಪಾರೋತೀ ಎಲ್ಲವನ್ನೂ ಹೊರ ತೆಗೆದು, ಅಂತಹವೇ ಅರ್ಥಮಾರ್ಥ ಒಣಿದ ಕುಳ್ಳನಿಂದ ಉರಿಮಾಡಿದಳು. ‘ಮನಷ್ಯನಿಗೆ ತಾಳ್ಳಿಬೇಕು’ ಎನ್ನು ನುದರ ಅಸ್ವಷ್ಟಾತ ಅವಳ ಎಳಿ ಮನ ಸ್ವಿಗೆ ನಾಟಿತು.

ರೊಟ್ಟಿ ದಿಪ್ಪವಾಗಿದ್ದರೂ, ಮಾಡಿ ಮುಗಿಸಿದಳು. ಮಾಡಿದಳು - ಅದೇ ಹೆಚ್ಚು. ಹೆಸರು ಕಾಳಿನ ಗುಗ್ಗಿರಿಯಾನ್ನು ಬೇಯಿಸಬೇಕೆಂದು ಬಡಬಡ ಬಂದು ನೋಡುತ್ತಾಳೆ, ‘ಗಡಿಗೆಯಲ್ಲಿ ಕಾಳೇ ಇಳ್ಳ! ಪಾರೋತೀ ಗಾಬರಿ ಗೊಂಡಳು. ಹಿಂದೆನ್ನೇ ವಾಡಿ ತನ್ನ ತಾಯಿ ತೀರಿಸಿರಬೇಕು ಎಂದು ಅಣಿಸಿತು. ಮೊದಲಿಗೆ ನೋಡಿದೆ ಎಂತಹ ತಪ್ಪು ಮಾಡಿದೆ ಎಂದು ಹೆದರಿದಳು.

ಬರಿರೊಟ್ಟಿಗೆ ಜೊತೆಯಾನ್ನು ಹೇಗೆ ಅಣಿಗೊಳಿಸಬೇಕೆಂದೂ ತಿಳಿಯಲಿಲ್ಲ. ಸ್ವೇಷ್ಟ ಕುಳಿತಳು. ಎಣ್ಣೆ ಕಾರಣ್ಣದಿಯಾನ್ನು ದರೂ ಕೂಡಿಸುವ ಎಂದರೆ ಒಳ್ಳೆಯ್ಲೇ ಯಿಲ್ಲ. ಅವಳಿಗೆ ಬದುಕೇ ಬೀಂಬಬಂದಿತು. ಆದರೆ ಹಸಿದ ಹೊಟ್ಟಿ ಕೇಳ ಲಿಲ್ಲ. ಮುಂಜಾನೆ ತಾಮು ದೋತ್ತೇರುತ್ತಲೇ, ತಾಯಿ ಸಂಗಡ ರೊಟ್ಟಿ ಶಿನ್ನವವಳು, ಹೊತ್ತು ನಡುಸೆತ್ತಿಯ ವರಿಗೇರಿದರೂ ಅದರ ಸುದ್ದಿ ಇಲ್ಲ.

ಇನ್ನು ತನಗೆ ತನ್ನ ಕಾಕಾನ ಮನೆಯೇ ಗತಿ ಎಂದು ತೋಽಚಿರಲಿಲ್ಲ. ಆದರೆ ಮುಂಜಾವಿನ ರಾಧಾಂತ ಮಾಸದೆ, ಸಂಪೂರ್ಣ ಕಣ್ಣಾಂದಿದ್ದುದ ರಿಂದ, ಮೊದಲು ಅಲ್ಲಿ ದೋಗುವುದಕ್ಕೇ ಹೆದರಿದಳು. ದೇವಕ್ಕಿನಿಗೆ ಗೊತ್ತಾದರೆ, ಎಂದೂ ಸುಮೃದ್ಧಿ ಬಿಡುವವಳಿಲ್ಲ. ಆದರೆ ಹಸಿವು ಹೆಚ್ಚಿ ಚ್ಚಾಗಲು ಬ್ಯಾಸಿಕೊಳ್ಳಬೇಕಾಗಿ ಇರುವ ರಂಜಿಕೆಯೂ ತೋಽಚಿತು. ಕಾಕಾನ ಮನೆಯಲ್ಲಿ, ತನಗಾಗಿ ಅವರು ಮಾಡಿದ ಪಲ್ಲೆ, ತಾಯಿಗಾಗಿ ಒಂದು ಮೂಲಂಗಿಗಡ್ಡೆ, ಕಾರಪುಡಿ, ತರಬೀಕು ಎಂದು ನಿರ್ಧರಿಸಿದಳು. ತನ್ನ ಕಾಕಾನ ಮನೆಯಲ್ಲಿ, ಯಾವಾಗಲೂ ತನ್ನ ಬೀಡಿಕೆಗೆ ಸ್ವಾಗತ ಎಂಬುದು ಪುರಾ ಗೊತ್ತಿತ್ತು ಅವಳಿಗೆ. ಅವರಿಯ ಗುಗ್ಗಿ, ಮೂಲಂಗಿಯನ್ನು ಕೊಡುತ್ತು ಅವಳ ಜಿಗವ್ವ “ ಈ ಹೊತ್ತು ರಗಳೇಮಾಡಿ ಹೋಗ್ಗಾಳು ನಿಮ್ಮಪ್ಪ, ಮತ್ತು ಹೊಸದಾಗಿ ಇದಕ್ಕೆಲ್ಲೆ ಅನ್ನಿಕೊಳ್ಳೋಣವಾ.” ಎಂದು ಮಾತು ಬಗೆದಳು. ಪಾರೋತೀಯು, ಪಲ್ಲೆ ತನಗಾಗಿಯೂ, ಮೂಲಂಗಿಯನ್ನು ಬೀರಿಯವರ ಮನೆಯಿಂದ ಶಂದಿಸೆಂದು ಹೇಳುವದಾಗಿಯೂ ತಿಳಿಸಿದಳು.

ಮುಧ್ಯಾಹ್ಯು ಇ ಘಂಟೆ ಅವಳು ಆಸ್ಥೆಯಿಂದ ಶಾಂತವಾಡುತ್ತಿರುವಾಗ, ನೀರಳು ಕಂಡಿತು. ಮುಖವೆತ್ತಿ ನೋಡಿದಳು; ಎದುರಿಗೇ ತನ್ನ ಅವ್ವ !

ಹೊಟ್ಟಿಯ ಏಸಾರ್ಡಿಗಾಗಿ, ಈಗ ಬರುವೆನೆಂದು ಹೊಲದಲ್ಲಿ ತಿಳಿಸಿ, ದೇವಕ್ಕೆನು ಮನೆಗೆ ಬಂದಿದ್ದ ಲು. ಇನ್ನೊಬ್ಬ ಕೂಲಿಯಾಳು, “ ಮತ್ತೆಲ್ಲ ಬಿಸಲಾಗ ಹೋಗಲೇ ? ಇದರಾಗ್ತ ಶಿನ್ನಾಣ ” ಎಂದು ತನ್ನ ಗಂಟನ್ನು ತೋರಿಸಿದಳು. ‘ ಪಾರೀನೂ ಉಪನಾಸ ಆದಾಳು ’ ಎಂದು ಕೂಡಲೇ ಹೇಳಿದ್ದ ಲು ದೇವಕ್ಕೆ.

“ಅಯ್ಯೆ ತಬಾರ; ಹೊಟ್ಟಿ ಮಾಡಾಕ ಬರತೀತಿಲ್ಲ ಆಕೆಗೆ. ಮಾಡಿ ಕೊಂಡು ತಿಂತಾಳು.”

“ಇಲ್ಲನ, ಮನ್ಯಾಗ ಅಕಡೀಕಾಳು ಏನೂ ಇಲ್ಲ; ಪಲ್ಲೀವಕ” ಎಂದು ನಿಜಸ್ವಿತೀಯನ್ನು ರುಹಿದಳು ದೇವಕ್ಕಾ.

“ನೀ ಈಗ ಹೊದಿ ಅಂದ್ರ, ವ್ಯಾಳೇ ಬಾಳಾಕ್ಕೆಪ್ಪತ್ತಿ, ಮನಿಗೆ ಹ್ಯಾವದದ್ದು ಗೊತ್ತಾದ್ದು ಗೊಡಪ್ಪನವರು ಬೇದಾರು.”

“ಏನ ಮಾಡತಾರ? ಹೊಟ್ಟಿಗಿಲ್ಲದ್ದ ದುಡೀಬೇಕೆಂತೇನು? ಮುಂಜಾನೆ ಒದರ್ವಾಡಿ ಬಂದಿನಿ. ಕೂಸು, ಗಾಬ ಆಗೇತಿ. ಒಮ್ಮೆ ಮನಿ ಕಂಡು ಬರತೀನಿ” ಎಂದು ಹೊರಟಳು.

ಹೀಗೆ ಇಬ್ಬರ ಈಸಿವನ್ನೂ ಕಳಿಯಲು ಏನು ಮಾಡಲಿ ಎಂದು ಯೋಳಿಸುತ್ತೇ ಬರುವಾಗ, ಮಗಳು ಇಲ್ಲಿ ಚಕ್ಕೆಂದವಾಗಿ ಕಾಕಾನ ಮನೆ ಯಿಂದ ರೊಟ್ಟಿ, ಅವರೆಯ ಕಾಳಪಲ್ಲಿ, ಮೂಲಂಗಿ ತಿನ್ನುತ್ತ ಕೂಡುವುದೆ? ಇವಳೀನು ಮಗಳೇ ಭಾಗಾದಿಯೇ? ಎಂಬುದಾಗಿ ಇದು ವರೆಗೆ ಒತ್ತಾಗಿ ಬಂದಿದ್ದ ಸಹಾನುಭಾತಿ— ಮನುತೆ ಎಲ್ಲ ಹಾರಿಹೋಯಿತು. ಹಿಂದು ಮುಂದಿನ ಯೋಳಿಸನೆಯಿಲ್ಲದೆ, ಹೊಟ್ಟಿಯನ್ನು ಮಗಳ ಕೈಯಿಂದ ಕಸಿದು, ಅದೇ ಮೂಲಂಗಿಯ ಗಡ್ಡೆಯಿಂದ ತಲೆಗೊಮ್ಮೆ ಹೇರಿ, ಎಲ್ಲವನ್ನೂ ನಡು ಬೀದಿಯಲ್ಲಿ ಚೆಲ್ಲಿದಳು. ಮಗಳು ಗಾಬರಿಯಾಗಿ ಓಡಿ ಹೋಗಬೇಕೆನ್ನುವಾಗ, ದೇವಕ್ಕ ಅವಶನ್ನ ಮಗಲು ಮುರಿದು ಮುದ್ದೆಯಾಗುವಂತೆ, ಕಣ್ಣ ಮೂಗು ಏನನ್ನೂ ನೋಡದೆ, ರವರಷನೆ ಬಡಿಯ ತೊಡಗಿದಳು.

ಪಾರೋತಿಯ ಆಕೋತಿ ಓಡಿಯನ್ನೇ ಎಷ್ಟಿಂತು ಉಳಿದವರು ಬಿಡಿಸಿ ಕೊಳ್ಳಲ್ಲಿತ್ತಿಸಿದರು. ಅವಳ ಕಾಕಾನ ಮನೆಯಲ್ಲಿದ್ದ ಅಜ್ಞ, ಮೊಮ್ಮೆಗಳ ದನಿ ಕೇಳಿದವಳೀ ನಡುಬೀದಿಗೆ ಧಾವಿಸಿದಳು. ಒಳಗೆ ಹೋಗಲು ಮನಸ್ಸ ಹಾಕಿರೆಯಿತು. ತನ್ನನ್ನ ಕಂಡು ಮಗಳನ್ನು (ಮತ್ತಪ್ಪ) ಬಡಿದಾಳು ಎಂಬ ಭಯದಿಂದ, ಆಲ್ಲೇ ಉರಬಿಸಿಲಲ್ಲಿ ನಿಂತಳು.

ಹೊಡಿತದ ನೋವನ್ನು ತಾಳಲಾರದೆ, ಪಾರೋತಿ ಹೊರಬರಲು ಧಾವಿಸಿದಳು. ದೇವಕ್ಕನ ಕಣ್ಣಿಗೆ, ಆ ಯಣ್ಣುಮುದುಕಿ ನಡುಬೀದಿಯಲ್ಲಿ ನಿಂತದ್ದು ಕಂಡಿತು. ಮತ್ತೊ ಮಗಳು ತನಗಾಗದವರ ನೆರಳೀಬೇಕೆನ್ನು ತ್ವಾಳಲ್ಲಿ

ಎಂದು, ಎಲೆದು ತಂದು, ತಟ್ಟಿಯ ಶಸ್ವರಕ್ಕಾನಿಸಿ, ಶಸ್ವರ ಅಲುಗಾಡುವಂತೆ, ತನ್ನ ಕೈಕಾಲುಗಳಿರಜನ್ನು ಉಪಯೋಗಿಸಿ ಹೇರಿದಳು.

ಪಾರೋತೀಯ ಅಳುವಿಗಿಂತ ಮುದುಕಿಯ ಆಕ್ರಂದನಕ್ಕೆ ಓಣಿಯ ಜನ ಒಳಗೆ ಧಾವಿಸಿತು. ವ್ಯಾಘರವಾಗಿ ಮಗು ಸಾಯುತ್ತಿದೆ ಎಂದು ಬಿಡಿಸಲೆತ್ತಿಸಿದರು. ಆದರೆ ದೇವಕೃ ಒಗ್ಗಲಿಲ್ಲ. ಕೈಯಲ್ಲಿ ಹಿಡಿದಿದ್ದ ಕಸಬಂಗಿಯನ್ನು ಮುಂದರಿದ್ದಿದ್ದ ಒಬ್ಬ ಲು ಕಸಿದಳು. ದೇವಕೃನು ಮಗಳ ಕೂದಲನ್ನು ಗಟ್ಟಿಯಾಗಿ ಹಾಗೇ ಹಿಡಿದು, ಅಲ್ಲೇ ತಳಗಿದ್ದ ಚರಿಗೆಯನ್ನೇತ್ತಿ ತಲೆಯನ್ನು ಜ್ಞಾದಳು!

ಅಷ್ಟರಲ್ಲಿ ಸಾರೋತೀಯ ಕಾಕಾ ಹೊಲದಿಂದ, ಗಳಿ ಮುಗಿಸಿಕೊಂಡು, ಎತ್ತುಗಳೊಡನೆ ಬಂದನು. ತನ್ನ ಪ್ರೀತಿಯ ಮಗಳ ರೋದನ ಕೇಳಿತು. ಹನುಮನು ಒಮ್ಮೆಲ್ಲೆ ಒಳಕ್ಕೆ ನುಗ್ಗಿದನು. ದೇವಕೃನ ಕೈಯಾಲ್ಲಿಯ ತಂಬಿಗೆ ಕಸಿದು, ಜೋರಿನಿಂದ ಅವಳನ್ನು ದೂಡಿದನು. ಪಾರೋತೀಯನ್ನು ಎತ್ತಿಕೊಂಡು ತನ್ನ ಮನೆಗೆ ನಡಿದನು.

ಯಜ್ಞಪಶು ಪಾರಾದುದನ್ನು ಅವಳು ದುರುದುರನೆ ನೋಡಿದಳು. ದೇವಕೃನಿಗೆ ಮೃಮೇಲೆ ಆಗ ಅರಿಸು ಬಂತು. ನೆರೆದ ಹೆಣ್ಣುಮಕ್ಕಳಲ್ಲಿ ಕೆಲವರು ಹೇವಕೃನ ಎದರಿಗೇ ಅವಳ ರಕ್ಷಸತನಕ್ಕೆ ಹೀಗಳಿದರು. ಇನ್ನು ಕೆಲವರು ಅವಳ ನೆಗಿಣ್ಣಿ—ಕೆಂಚವ್ವನ ಮಾಖಾಂತರ ನಡೆದ ಸಂಗತಿ ಶಿಳಯಲು ಹವಣಿಸಿದರು.

ಹೊರಗೆ ಕೆಂಚವ್ವನ ದೊಡ್ಡ ದನಿ ಕೇಳಬಂದಿತು. “ಆ ಚಾಂಡಾಲಿಗೆ ಏನಾದರೂ ಸಹನ ಇಲ್ಲಾ. ಮುಂಜಾನೆ ಆ ಕೂಸು ನಮ್ಮನಿಗೆ ಕುಳ್ಳು ತಂದು ಕೊಟ್ಟಿಸದ ಅಂತ ಸುಳ್ಳು ಕಾಲ ಕೆದರಿ ಜಗಳಾ ಹಾಡಿದಳು. ತನ್ನ ಮಾತು ಮ್ಯಾಲ ಆಗಲಿಲ್ಲಾಂತ ಹೊಟ್ಟುಗ್ಗಿಗ ಕುದೀತ್ತಿತ್ತು. ಮಧ್ಯಾನ್ತೆ ಈಚೊತ್ತಾದರೂ ಪಾರೂ ಕೂಲಿಲ್ಲ ಇರ್ಮೇದು ನನ್ನ ಕಡಿಂದ ನೋಡಾಕಾಗಿಲ್ಲವಾ. ಅಂತೇಳಿ ಒಂದಿಟು ಪಲ್ಲೇವು ಕೊಟ್ಟ ಈಕೆಗೆ ತನ್ನ ಮಗಳು ಉಣಿಕ್ಕೇದು ಸಹನ ಆಗಿಲ್ಲವಾ. ಅದರ ಪ್ರಾಣಾ ತಗೋರಿಬೇಕಂತಹ ಹೊಲ ಬದುಕು ಬಿಟ್ಟುಬಂದು, ಅದನ್ನ ಮೃಹುಳೇ ಹೊಡಿಬೇಕಂದ್ರ, ಎಷ್ಟರಂತಿದ್ದೀತವಾ ಈಕೆ ಹೊಟ್ಟೇಕೆಂಬು. ಹಂಡಾ ಕುಡಿಯೋ ರಕ್ಷಸಿ ಆಗ್ಯಾಳು.”

ಅವಳ ಮಾತನ್ನು ಕೇಳುತ್ತಿದ್ದ ಒಬ್ಬ ಲು ಹೂಗುಟ್ಟಿದ್ದಳು. “ ಹೊದವಾ. ನನ್ನ ಕಡಿಂದಾ ಆ ಹುಡುಗಿನ್ನು ನೋಡಾಕಾಗ್ಗಿ ಲ್ಲಾ. ಮೈಯನ್ನೊಂದು ರಾಮಾರಗತ ಆಗೇತಿ. ಪ್ರೇಜದಾರಿಗೆ ಹೇಳ್ಯಿರು ಕಳಸಿ. ಹತ್ತು ವಸ್ತ ಜೀಲಿನಾಗ ಕೂಡಿಸಿದ ವಾಗ್ಯಗ ಬುದ್ಧಿ ಬರತೇತಿ ಈಕೇಗೆ.”

ದೇವಕ್ಕನಿಗೆ ಪ್ರತಿಯೊಂದು ಮಾತೂ ಕೇಳಿಸುತ್ತಿತ್ತು. ಸೆರಿದ ಜನ ಒಬ್ಬೊಬ್ಬರಾಗಿ ಹೊರಟು ಹೋದರು. ತಂಬಿಗೆಯೂ ಕಸಬರಿಗೆಯೂ ಅಲ್ಲೇ ಉರಂಳಾಡುತ್ತಿದ್ದವು. ಎಲ್ಲಿಂದಲೂ ಕಣ್ಣೀರು ಪ್ರವಾಹದಂತೆ ಅವಳಿಗೆ ಒವ್ವೇಲೆ ನುಗ್ಗಿತು.

ತನ್ನ ಗಂಡ ಶೀರ್ಖಕೊಂಡಾಗ ಕೂಡ ಆಕೆ ಇಷ್ಟ ಅಶ್ವಿರಲಿಲ್ಲವೇನೇ. ಮರುದಿನದ ವರಿಗೆ ಯಾರೂ ಬಂದು ಅವಳನ್ನು ವಿಚಾರಿಸಲಿಲ್ಲ. ಹಿಂದಿನ ನೇನಹುಗಳು ಮಾತ್ರ ಮುಗಿಬಿದ್ದು, ಅವಳನ್ನು ಸೀಡಿಸಿದವು

ಡಿಳ್ಳಿಯೂ ಹನುಮನೂ ಕೂಡಿ ಇರುವಾಗ ಒಂದು ದಿನನೂ ಒಬ್ಬರಿಗೊಬ್ಬರು ವಿರಸವಾಗಿ ನಡಿದುಕೊಂಡುದಿಲ್ಲ. ಅವರ ತಂದೆ ಇಬ್ಬರ ಮದುವೆಯನ್ನು ಒಂದೇ ಕಾಲದಲ್ಲಿ ಮಾಡಿದನು. ದೇವಕ್ಕನೂ, ಕೆಂಚನ್ನನೂ ಮನೆಗೆ ಬಂದ ದಿನವೇ ಕೂಡಿದ್ದ ಸಂಸಾರದಲ್ಲಿ ಜಗತ ಪ್ರಾರೂಭವಾಯಿತು. ತಂತಮ್ಮ ಹೆಂಡಂದಿರ ಮುಚ್ಚುಮಾತನ್ನು ಕೇಳಿ, ಇವರೂ ಕೆಲ ಸಲ ಒಬ್ಬರಿಗೊಬ್ಬರ ಮೇಲೆ ಹರಿಹಾಯ್ಯಾ ದುಂಟು. ಆದರೆ ಎದುರಾಳಿ ಹಿನ್ನಸರಿದುಕೊಂಡನೆಂದರೆ ಇನ್ನೊಬ್ಬಳಿಗೆ ಮರುಕ್ಕೊಂಡಲ್ಲಿ ತನ್ನ ತಕ್ಷು ಶೋರಿ, “ಹೆಂಗಸು-ಹೆಂಗಸರ, ಜಗತ ಇದ್ದದ್ದೇ”—ಎಂದು ನುತ್ತಿ ಅನ್ನೋನ್ನುವಾಗಿರುತ್ತಿದ್ದರು. ಈ ಮನೋ ವೈಶಾಲ್ಯ ಇಂಥದೇ ಇನ್ನೊಂದು ಪ್ರಸಂಗದಲ್ಲಿ ಇನ್ನೊಬ್ಬನನ್ನು ತಿದ್ದುತ್ತಿತ್ತು. ಹೀಗೆ ಈ ಅಶ್ವೀಯತೆ ಎಲ್ಲಿಯ ವರಿಗೆ ಬೆಳೆಯಿತೆಂದರ, ಇಬ್ಬರದೂ ಹಿಸೆ ಆಗಿ, ಬೇರೆ ಬೇರೆ ಮನೆಗಳಲ್ಲಿ ಇರುತ್ತಿದ್ದರೂ, ಎಲ್ಲ ವ್ಯವಹಾರಗಳಲ್ಲಿ, ಮಾತಿನಲ್ಲಿ ಒಂದೇಯಾಗಿರುತ್ತಿದ್ದರು. ಇದು ಇಬ್ಬರೂ ಹೆಣ್ಣಕ್ಕೆಳಿಗೆ ಸೇರಿತೇ? ಪರಿಸ್ಥಿತಿಯನ್ನು ರಿತು ಕೆಂಚನ್ನು, ಸುಮ್ಮನಿರುತ್ತಿದ್ದಳು. ಬಹಳವಾದರೆ ಗಂಡನನ್ನು ಹಂಗಸುತ್ತಿದ್ದಳು. ಎದುರಿಗೇ ವಾದಿಸಿ ಬಡಿತ ತಿನ್ನ ತ್ವಿದ್ದಳು.

ಹಿರಿಯವನಾದ ಡಿಳ್ಳಿಯ ಮನೆಯಲ್ಲೇ ಅವರಿಬ್ಬರ ತಾಯಿ ಇರುತ್ತಿದ್ದ ದ್ವಾರಂದ ಹನುಮನು ಅನೇಕಸಲ ಇವರಲ್ಲಿಗೆ ಬರುತ್ತಿದ್ದನು. ಅಣ್ಣನು

ಬಲವಂತನ್ನಾಡಿದ್ದರೆ ಇನನ ಸಂಗಡವೇ ಕೊಟ್ಟಿಕಿನ್ನನಿಸು. ಜಿಕ್ಕುವರು ವಾಧ ಶಾರೋಹಿಯನ್ನು ಕಂಡಾಗ ಎಂದಿಳಿದ ಅಕ್ಕರತೆ ಇಂತಿಗಿ. ಈಳಗ ಓಣ ನಾರು ಇಲ್ಲಿರ ಕಣ್ಣಿಗೂ ಬಹಳ ಮುಧಾಗಿ ಕಾಣುತ್ತಿದ್ದಳು. ಎತ್ತಿ ಕೊಂಡು ಆಡಿಸಿದಪ್ಪು ಅವರೆ ತೈಪ್ಪಿಯಿಲ್ಲ. ತನ್ನ ಮನೆಗೂ ಕರಿದೊಯ್ಯುತ್ತಿದ್ದ. ಎರಥೂ ಮನೆಗೆ ಒಂದೆ ಮನುವಾಗಿದ್ದ ಪಾರೋಹಿಗೆ ಇದೆಲ್ಲ ರೂಢಿ ಯಾಗಿಟ್ಟಿದೆ. ಇನ್ನು ಮುದುಕಿಯೂ ಅಷ್ಟೇ! ಉಳಿದವರೆಲ್ಲ ಹೊಲ ಬದುಕಿಗೆ ಹೋಧರಿಂದು ಮುದುಕಿ ಮೊಮ್ಮೆಗಳು ಇಬ್ಬರೇ ಮನೆಯಲ್ಲಿರುವವರು. ತಾಯಿಗಿಂತ ಮುದುಕಿಗೇ ಅವಳ ಪಾಲನೆಯು ಕೆಲಸ ಬೀಳುತ್ತಿರು. ದೇನೆ ಕ್ಕೆನು ಇದೆಲ್ಲವನ್ನು ನೀನೆಯುತ್ತಿದ್ದಳು.

ಮಾರು ವರ್ಷಗಳ ಕೆಳಗೆ ಡಿಳಿಯು ವಿಷಮಷ್ಟರದಿಂದ ಹಾಸಿಗೆ ಹಿಡಿದವನು ಮೇಲಕ್ಕೆಳಲಿಲ್ಲ. ಡಿಳಿಯು ಶೀರ್ಣಕೊಳ್ಳುತ್ತಲೂ ಮುದುಕಿಯು ಹನುಮನ ಮನೆಗೇ ಒಂದಳು ಪಾರೋಹಿಯೂ ಮುದುಕಿಯ ಬಿನ್ನುಕ್ಕೆತ್ತಿದಿನದ ಬಹುಭಾಗವನ್ನೆಲ್ಲ ಅಲ್ಲಿಯೆ ಕಳಿಯುತ್ತಿದ್ದರು ಈಗ ದೇವಕ್ಕೆನಿಗೆ ಎಲ್ಲವೂ ಕಣ್ಣಂದೆ ಕಟ್ಟಿದಂತಾಯಿತು.

ಮಕ್ಕಳು ಚಿಕ್ಕವಿರುವಾಗ ಹೇಗಾದರೂ ಕೈಬಿಟ್ಟು ಆಡಿದರೆ ಸಾಕು ಎನ್ನುವ ಭಾವ ಉಳಿದ ತಾಯಂದರಂತೆ ದೇವಕ್ಕೆನಿಗೂ ಇದ್ದಿದೆ. ಆದರಲ್ಲೂ ಆಕೆ ಹೊಲಗೆಲಸಗಳಲ್ಲಿ ಇಡೀ ಹಗಲನ್ನು ಕಳಿಯಬೇಕಾಗುತ್ತಿತ್ತು. ರಾಶ್ರಿಗೆ ಆದರೆ ಅಡುಗೆ, ಬೀಸುವದು, ಇತ್ಯಾದಿ ಇದ್ದೇ ಇರುತ್ತಿತ್ತು. ತನ್ನ ಗಂಡ ಶೀರುವರಗೇಗೂ, ಮಂಗು ತನ್ನನ್ನು ಹಚ್ಚಿಕೊಂಡಿಲ್ಲ ಎಂಬುದನ್ನು ಆಕೆ ಸ್ವಲ್ಪಪೂ ಗಣಿಸಲಿಲ್ಲ.

ಪಾರೋಹಿಯ ಮೇಲೆ ಈ ಬಗೆಯ ಸಿಟ್ಟು ತನಗೆ ಬಂದ ಮೊದಲ ಸಂದರ್ಭವನ್ನು ದೇವಕ್ಕೆ ನೀನೆದಳು. ಆವತ್ತು ಮುದುಕಿ ಹನುಮನ ಮನೆಗೆ ಹೊಗುವೇನೆಂದು ಹೊರಟುನಿಂತ ದಿನ ಪಾರೋಹಿ ಶೀರಸಣ್ಣ ಮಂಗುವೇನಲ್ಲ, ಏಳುವರ್ಷದಾಕೆ. ಆದರೂ ಮುದುಕಿಯ ಸಂಗಡ ಹೋಗುವೇನೆಂದು ಹಟ್ಟಿಹಿಡಿದಳು. ಆವಶ್ಯಿನ ಬೆಳಗ್ಗೆ ಮುದುಕಿಯ ಸಂಗಡ ದೇವಕ್ಕೆ ನ್ನಾಯ ವಾಡಿದ್ದಳು. ಆದರ ಫಲವಾಗಿಯೇ ಆವತ್ತು ಆಕೆ ಮನೆಬಿಟ್ಟು ಹೊರಟುನಿಂತಾದು. ದೇವಕ್ಕೆನಿಗೆ ಆಗೂ ಸಿಟ್ಟುಬಂತು ಮಗಳ ಮೇಲೆ. ಆದರೆ ಏಕೊ

ಆದನ್ನು ತಡೆದುಕೊಂಡಳು. ಬೆದರಿಕೆಗೆ ವಾಗಳ ಮೇಲೆ ಕೈಯೆತ್ತ ಹೋದಾಗಿ, “ಅದೇನ ಪಾಡಿತ್ಯ ಕಂಡಮಾತ್ರ ಎನಕಿಳಿತದ ಅದಕ್ಕು. ಮನಿಭಿಟ್ಟು ನನ್ನ ಹೀರಗ ಹಾಕಲ್ಕೆ ಸಿಂಶಿದಿ, ಇದೂಂದ ಮಾತರೆ ನಡಸು. ನಾಯೆನು ನನ್ನ ಮಗಳು ಅತ್ಯಾಗ್ರ ಒಯ್ಯಿದುಲ್ಲ.” ಎಂದು ಮುದುಕಿ ಸ್ವಿಂಣ್ಣ ದಸಿಯಲ್ಲಿ ಹೇಳಿದ್ದು; ದೇವಕ್ಕನಿಗೆ ಸಿಜಕ್ಕೂ ಆಗ ತುಸು ಮನ ಕರಿತು. ಕಾಡಿರ ಕಣ್ಣೀರಿಗೆ ಯಾರು ಸೋಲದೆ ಇರುವರು?

‘ಅವತ್ತೀ ನನಗೆ ಎನ್ನಿತು. ಪಾರೋತ್ತ ಅವರ ಮನಗ್ಹೋಗ ಕೂಡದು ಎಂದು ಇಂದೇಕೆ ಪಾರೋತ್ತ ಅಂದಿನಿಂದಲೇ ತುಸು ತುಸು ನನ್ನ ಕೈಬಿಟ್ಟಿಕಾಗೆ’ ಎಂದು ಈಗ ಅಂದುಕೊಂಡಳು ದೇವಕ್ಕು.

ಸಿಜವೆ ಅದು. ಕಾಕಾನ ಮನೆಯಲ್ಲಿ ತಿನ್ನುವುದು ಉಣ್ಣುವುದು, ಆದರೆ ಎಲ್ಲವೂ ಅವಳಿಗೆ ಸಲ್ಲಾತ್ತಿತ್ತು. ಸಂಜೀಯಾಯಿತೆಂದರೆ ಒಮ್ಮೊಮ್ಮೆ ಅಜ್ಞಿಯ ಶೈಡೆಯ ಮೇಲೇ ಮಲಗಿಬಿಡುತ್ತಿದ್ದಳು. ಆಗೆಲ್ಲ ದೇವಕ್ಕು ಸಿದಿ ಮಿಡಿಗೊಂಡು ಎನ್ನುಸಲ ಕರೆದುಕೊಂಡು ಬಂದಿಲ್ಲ!

ಒಮ್ಮೆ ಇಂತಹದೇ ಒಂದು ಸಂದರ್ಭ ಅವಳ ನೆನಪಿನ ಮುಂದೆ ನಿಂದಿತು. ಸಂಜೀಯಾಗಿ ಬಂದುತಾಸು ಆಗಿರಬಹುದು. ಅದೇ ಬದುಕು ಮುಗಿಸಿ ಕೊಂಡು ಮನೆಗಿಬಂದಿದ್ದಳು. ಗೌಡಪ್ಪನವರ ಮನೆಯಲ್ಲಿ ಹೋಳಿಗೆಕೊಟ್ಟಿದ್ದರು. ಮಗಳಿಗೆ ತಿನ್ನಿಸಲೆಂದು ಮನೆಗೆ ತಂದಳು. ಯಾವ ತಾಯಿಗೆ ತಾನೇ ಆಗ ಸಂಕೋಷವೇನಿಸುವುದಿಲ್ಲ. ಮನೆಬಾಗಿಲನ್ನು ತೆರಿಯುತ್ತಲೇ ‘ಪಾರೂ’ ಎಂದು ಕೂಗಿದಳು. ಎದುರಿಗಿನ ಮನೆಯಿಂದ “ಬಂದೆ,” “ಬರತಾಳು” ಎಂಬು ಡಾಗಿ ಎರಡು ಉತ್ತರ ಬಂದುವು. ದೇವಕ್ಕು ಬಡೆಬಡನೆ ರೊಟ್ಟಿಬಡಿದಳು. ಗಂಗಳದಲ್ಲಿ ಎಲ್ಲ ಬಡಿಸಿ ಇನ್ನೂ ಬರಲಿಲ್ಲವೆಂದು ಮಗಳನ್ನು ಕರೆಯ ಬಂದಳು. ಈಗ ಅಧರ ತಾಸಿನ ಹಿಂದೆ ‘ಬಂದೆ’ ಎಂದಿದ್ದ ಪಾರೋತ್ತ ಆಗಕೆ ನಿಷ್ಕೊಂಡಿದ್ದ ದರಿಂದ ದೇವಕ್ಕನಿಗೆ ಬಹಳ ಉತ್ಸಾಹ ಭಂಗವಾಯಿತು. ಅವರ ಮನೆಯಲ್ಲೇ ಆಕೆ ಅವಳನ್ನು ಎಬಿಸತ್ತೊಡಗಿದಳು. ಮುದುಕಿ ಸುಮೃದ್ಧಿರಬಾರದೆ?

“ಮಲಗಿದ ಹುಡುಗಿನ್ನ ಯಾಕ ಎಬಿಸತ್ತೀರು? ರೊಟ್ಟೀ ಸುದಕಿ ಶಿಂದ್ರ ಮಲಗೇತ್ತಿ ಮಕ್ಕೊಂಳಿ ಬಿಡು” ಎಂದಳು.

ಆದರೂ ದೇವಕ್ಕಿ ಸಿಟ್ಟಿನಲ್ಲಿ ಹೊರಗೆ ಕರಕೊಂಡು ಬಂದಳು. ‘ಪಾರೀ ವಾರೀ’ ಎಂದು ಕೂಗಿದಳು. ನಿದ್ದೆಗಣ್ಣಿನಲ್ಲೀ ಪಾರೋತ್ತಿಯ ಪ್ರಶ್ನೆ.

“ ಏನು ? ”

“ ನಾಳ್ಳಿಂದಾ ಅವರ ಮನ್ಯಾಗ ಉಣ್ಣು ಕುಂಡ್ರಭ್ಯಾಡಾ. ”

“ ಹೂಂ. ”

“ ನಾಳ್ಳಿಂದಾ ಅವರ ಮನ್ಯಾಗ ಮನಕೊಳ್ಳೋದೂ ಭ್ಯಾಡಾ. ನಿನಗ ನಿದಿಂಬಂತಂದ್ರ, ಮನಿಗೆಬಾ. ತಿಳತೇನು ? ”

ಮತ್ತೆ “ ಹೂಂ ”

ಮಗಳ ಹೂಂಗಟ್ಟುವಿಕೆಯಿಂದ ಸಿಡಿಗೊಂಡು, ದೇವಕ್ಕಿ ಒದರಿ ದಳು. “ ಇದಕ್ಕೇನರೆ ಹೆಚ್ಚುಕಡಿಮಿ ಆತಂದ್ರ, ನಿನ್ನ ಜೀವಾನೇ ತಗೋತ್ತಿನಿ ” ಪಾರೋತ್ತಿಗೆ ಕೊನೆಯ ಮಾತು ಕೇಳಿಸಿರಬೇಕು. ಅದಕ್ಕೆಯೇ ನಿದ್ದೆಗಣ್ಣಿನ ‘ಹೂಂ’ಕಾರ ಇದಕ್ಕೆರಲಿಲ್ಲ.

ಅಳ್ಳೆಯಿಂದ ತನ್ನ ಕೊರಳನ್ನು ಅಪ್ಪಿ, ನಿದ್ದೆಹೋಗುತ್ತಿದ್ದ, ಮಗಳ ಮೇಲೆ ಹೀಗೆ ಸಿಟ್ಟಿಗೊಳ್ಳುವುದು ಏನು ಭಂದ ಎಂದು ಅನ್ವಯಿತ ಅವಳಿಗೆ. “ ಹೋಳಿಗಿ ತಿಂತೀ ? ” ಎಂದಳು.

ಪಾರೋತ್ತಿ ಒಲ್ಲಿನೆಂದಳು. ಎಚ್ಚರಾಗಿತ್ತು ಅವಳಿಗೆ. ತೆಳಗಿಳಿಯುವೆ ಸೆಂದಳು. ‘ಇರಲಿ’ ಎಂದು ದೇವಕ್ಕಿ ಹಾಗೇ ಕರೆದುಕೊಂಡೇ ಇದ್ದ ಲು. ಅದರೆ ಪಾರೋತ್ತಿ ಇಳಿದು, ನಡೆಯುತ್ತ ಬಂದಳು.

ಪಾರೂ ತನಗಾಗಿ ಹಾಸಿದ್ದ ಗೊಂಗಡಿಯಮೇಲೆ ಹೋಗಿ ಮಲಗಿ ಬಿಟ್ಟಳು. ದೇವಕ್ಕಿನಿಗೆ ಮಗಳಿಗೆ ಹೋಳಿಗೆಯನ್ನು ತಿಸ್ತಿಸಲೇ ಬೇಕು ಎಂಬ ಯಥ್ರಿ. ಮಗಳನ್ನು ಎಬ್ಬಿಸಿದಳು.

ನಿದ್ದೆಗಣ್ಣಿನಲ್ಲಿ ಯಾರಿಗೂ ತುಸು ಒರಟುತನ ಬರುವುದೇ. “ ನಾ ಒಲ್ಲಿಬೇ, ನೀ ತಿನ್ನ. ನನ್ನ ಹೊಟ್ಟಿತುಂಬೇತಿ ” ಎಂದು ನುಡಿದು ಪಾರು ತಾಯಿ ತನ್ನ ರಟ್ಟಿಯನ್ನು ಹಿಡಿದಿದ್ದನ್ನು ಗಣಿಸದೆ, ಮತ್ತೆ ಒರಗಿದಳು. ದೇವಕ್ಕಿ ನಿಂತಲ್ಲಿಗೇ ಅವಳಿಗೆ ಬೆನ್ನಿಗೊಂಡೇಟು ಒದೆದು, ಮತ್ತೆ ರಟ್ಟಿ ಹಿಡಿದು ಎಬ್ಬಿಸಿದಳು.....ಪಾರೋತ್ತಿ ಪೆದರಿ ಜುಕ್ಕಾಜಾಲುಮ್ಯಾಂದ ಅಧರ

ತಿಂದರೂ, ಉಳಿದಫ್ರೆವನ್ನು ತಾನು ತಿನ್ನುದೆ, ಬೀರಿಯವರಿಗೆ ಕೊಟ್ಟುದೂ ಈಗ ಅವಳ ಮುಂದೆ ಏಂಚಿಹೋಯಿತು.

ಮರುಧಿನ ಮಾತ್ರ ದೇವಕ್ಕೆ ಮಗಳನ್ನು ಒಳತಾಗಿ ಬೈದು ಅವಶ ಮನೆಯಲ್ಲಿ ಏನೂ ತಿನ್ನುತ್ತ್ವದಲ್ಲವೇಂದು ತಾಕೇತು ಮಾಡಿದಳು. ಅದರಂತೆ ಪಾರೂ ಮೊದ ಮೊದಲಿಗೆ ತನ್ನ ಕಾಕಾನ ಮನೆಯಲ್ಲಿ ಒಲ್ಲೆನೆಂದರೂ, ಅಜ್ಞ ಸುಮೃನೆ ಬಿಡುವಳಿ?

ಕೆಲತಿಂಗಳುಗಳು ಹೀಗೇ ಕಳೆದುವು. ದೇವಕ್ಕನಿಗೆ ಗೊತ್ತಾಗದೆ ಹೋದಿತೆ? ‘ಅವರ ಮನೆಗೇ ಹೋಗಕೂಡದು. ತೀರ ಹರಕತ್ತಿನ ಕೆಲಸ ವಿದ್ದರಿಂದ ಮಾತ್ರ ಹೋಗುವದು,’ ಎಂದು ಕಟ್ಟಪ್ಪತ್ತಿ ಮಾಡಿದಳು. ಈ ಮಧ್ಯ ಕೆಂಚನ್ವಹನುವರ ಸಂಗಡ ದೇವಕ್ಕೆ ನ್ಯಾಯಮಾಡಿದ್ದು ಎಷ್ಟು ಸಲಹ್ತೊ ಏನೋ.

ಪಾರೋತಿ ಹೆದರಿಕೆಯಿಂದ ತನ್ನ ತಾಯಿಯ ಅಜ್ಞೆಯನ್ನು ಅಚರಣೆಯಲ್ಲಿ ತರುವುದಕ್ಕೆ ಹಾದಿರೆಕವಾಗಿ ಪ್ರಯತ್ನ ಪಟ್ಟಳು. ಅದರಿಂದಕ್ಕಾಗಿ ಈ ವ್ಯವಹರಣೆ ಅವಳ ಮೇಲಂಡಿತ್ತು. ದೇವಕ್ಕನಿಗೆ, ಮಗಳ ಸರಳತೆ ಗೊತ್ತು. ಅವರೇ ಆ ಮನೆಯವರೇ, ಅವಳಿಗೆ ಸ್ತ್ರೋತ್ಸಾಹಕೊಡುತ್ತಾರೆ. ಎಂದು ಅವರ ಮೇಲೆ ಇಲ್ಲದ ಕೋಪ. ಅದರೂ ಅಂದುಕೊಳ್ಳುವಳು ‘ಪಾರೋತಿಯೇನು ಸಣ್ಣ ಕೂಸಲ್ಲಿ, ಹತ್ತುವರಷದಾಕೆಯಾಗಿದ್ದಾರೆ. ನನಗೂ ಅವರಿಗೂ ಆಗುವದಿಲ್ಲ, ಎಂದು ಗೊತ್ತಿದ್ದೂ ಏಕೆ ಹೋಗಬೇಕು’ ಎಂದು ಅವಳ ಮೇಲಣ ಬೇಸರ. ಹೀಗೆ ದೇವಕ್ಕನ ಸಹನೆ ಮಾರಿದ ಹಾಗೆಭೂ ಪಾರೋತಿ ತಾಯಿ ಇಲ್ಲದಾಗ ಹೋಗಿ ಬರುವ ಪರಿಪಾಠನ್ನಿಟ್ಟಿಳ್ಳಳು. ಒಮ್ಮೊಮ್ಮೆ ಸಿಕ್ಕಳಿಂದರೆ ಹೋಡಿತ ತಿನ್ನುತ್ತಿದ್ದಳು. ಇಂಥು ಅದು ವಿಕೇರ ಪಕ್ಕೇ ಮುಂಟ್ಪಿತ್ತು.

ಆವತ್ತು ದೇವಕ್ಕನಿಗೆ ಎಚ್ಚರವಾದಾಗ ಅದೇ ಬೆಳಗು ಹರಿದಿರಬೇಕು. ಹಾಸಿಗೆಯ ಮೇಲೆ ಎದ್ದುಕುಳಿತು ಆಕೆ ಈ ಎಲ್ಲ ಮಾತುಗಳನ್ನು ಹಿಂಡು ಮುಂದಾಗಿ ಮೆಲಕುಹಾಕುತ್ತಿದ್ದಳು. ಕಾಕಾನ ಮನೆಯ ಈ ಸೆಚ್ಚು ಕ್ರಮ ವಾಗಿ ಬೆಳೆದು, ಇವತ್ತು ಅದು ಒಂದು ಕೊನೆಯ ಮಟ್ಟಕ್ಕೆ ಬಂದಂತಾಗಿ ಇನ್ನು ತನ್ನ ಮಗಳು ತನ್ನ ಮನೆಗಾದರೂ ಬರುತ್ತಾರೋ ಇಲ್ಲವೂ ಎಂಬ

ಸಂಶಯ ಮಾಡಿತು. ಮಗಳ ಮೈತ್ರೀಯಂಬ ಬಾಪುಗಳೆಡ್ಡ ರಕ್ತ ಹೆಸಿರುಗ ಪ್ರಿಯೆಯನ್ನುತ್ತಿದ್ದ ಮೇರೆತು ಲಕ್ಷ್ಯಕ್ಕೆ ಬಂದಿತು. ‘ಇನ್ನೊಂದೂ ಯಾವ ಕಾರಣದಿಂದಲೂ ಆಕೆಯನ್ನು ನಾ ಹೊಡಿಯುವದಿಲ್ಲ. ಈಗ ಅವಳನ್ನು ಕರೆತರುತ್ತೇನೆ.’ ಎಂದು ಚೆಟ್ಟಿನೆ ಎದ್ದು ಇಲ್ಲ.

ಮುಖುತ್ವೋಳಿದುಕೊಂಡು ಬಾಗಿಲ್ಗೆ ಒಂದು ಸಿಮಿನ ತಡಿದು ಸಿಂತೆಳು. ಎಲ್ಲಿಂದಲೂ ಸಂಕೋಚ ಬಂದು ಅವಳನ್ನು ಮುತ್ತಿತು. ‘ನನ್ನೆ ಹೊಡಿತ ಗಳಿಂದ ಗಾಯಗೊಂಡಿದ್ದ ಮಗಳನ್ನು ಯಾವ ಕೆಕ್ಕುಲಾತಿಯಂದ ಮನೆಗಿ ಬಾಂದು ಕರೆಯಲಿ? ಮನೆಯಲ್ಲಿಯು ಜನ ನನ್ನೆನ್ನು ಹಂಗಿಸಲ್ಕ್ಕಿಲ್ಲವೇ?’

‘ಆದು ಏನೇ ಇದ್ದರೂ ತಾಯಿಯಾದವಳು ಮಗಳನ್ನು ಕರೆಯಲು ಸಂಕೋಚ ಎಷ್ಟೂ ಬೇಡೆ.’

‘ಆದರೂ ನಾನು ಮಗಳಿಗೆ ಅನ್ನಾಯ ಮಾಡಿದ್ದೇನೆ’

‘ಮಾಡಿದ್ದರೂ ಚಿಂತೆಯಿಲ್ಲ ಆಕೆಗೇನಾದರೂ ಆದರೆ ಆದಕ್ಕೆ ನಾನು ಉಪಚರಿಸಬೇಕು. ಪರದೇಶಿಯ ಹಾಗೆ ಮಂದಿಯ ಮನೆಯಲ್ಲಿ ಉಳಿಯು ಹೇಳೇಕೆ?’

ಈ ಪಟ್ಟು ಹೊರಟ್ಟೀ ಬಿಟ್ಟುಇಲ್ಲ. ಆದರೆ ಯಾವುದೋ ಬಂದು ತೊಪ್ಪಿ ಲಿನ ಜೀವಧವನನ್ನು ಪಾರೇಣಿಯಿ ಗಾಯಗಳಿಗೆ ಹಕ್ಕುತ್ತಿದ್ದುದರಿಂದ ಆಕೆ ‘ಹಾ....ಅವ್ವಾ’ ಎಂದು ಎಳಿದೆಳಿದ ಉಸಿರಿನಲ್ಲಿ ನರಳುತ್ತಿದ್ದುಇಲ್ಲ.

ಹೊರಟಿದ್ದ ದೇವಕ್ಕೆ ಧಟ್ಟನೆ ಹಿಂದಿರುಗಿ ಮನೆಗಿ ಬಂದಳು. ಇದು ಸಿಮಿನ ಏನು ಮಾಡಬೇಕೂ ಸುತಾಯಿಸಲಿಲ್ಲ. ಅಷ್ಟರಲ್ಲಿ ಜೊತೆಯ ಕೂಲಿ ಯಾಳು ಬಂದು, ‘ದ್ವಾರಕಾವ್ಯ ಬದುಕಿಗೆ ಬರ್ತೀಯಾನ? ’ ಎಂದು ಕೆರೆಯು ಬಂದಳು. ದೇವಕ್ಕುನಿಗೆ ಇಂಥದೇನಾದರೂ ಬೇಕಂಗಿತ್ತು. ‘ಬರ್ತೀನಿ ನಿಳ್ಳು’ ಎಂದು ಒಳಗೆ ಹೋಡಳು.

ದೀನವೂ ಹೊಲಕ್ಕೆ ಹೋಗುವಾಗ ಹೊಟ್ಟಿ, ಒಯ್ಯಾವ ರೂಧಿ ಆಯಿತು. ಸ್ನಾನ ಮಗಳು ಮಾಡಿಯಟ್ಟಿದ್ದವರುಗಳನ್ನೇ ಒಯ್ಯಾವ ಎಂದು ಒಲೆಯ ಕಡೆಗೆ ನಡೆದಾಗ ನಾಲ್ಕು ಹೊಟ್ಟಿಗಳನ್ನು ಕಟ್ಟಿದೆ ಇಟ್ಟಿದ್ದ ಅರನೆಯ ಗಂಟು ಕಾಣಿಸಿತು. ತಲೆ ಹಿಡಿದುಹೋಂಡು ಸ್ವಸ್ಥ ಕುಳಿತಳು. ಮಗಳನ್ನು ಕರೆತರುವ

ವಿಚಾರ ಮತ್ತೂ ಒಮ್ಮೆ ಬಂತು. ಅದರೆ ಅಲ್ಲಿಗೇನುಹೋಗಲಿಲ್ಲ. ಬಡಬಡ ರೊಟ್ಟಿಯನ್ನು ಕಟ್ಟಿಕೊಂಡು ಹೊಲಕ್ಕೆ ನಡೆದಳು.

ದೇವಕ್ಕೆ ದಾರಿಯಲ್ಲಿ ಮಾತನಾಡಲಿಲ್ಲ. ವಿಚಾರದಲ್ಲಿದ್ದ ಳು. ‘ನೋವು ಸ್ವಲ್ಪ ಗುಣವಾಗಿ ಮಂಗಳು ಓಡಾಡುವಂತಾಗಲಿ, ಕರತಂದು ಬಿಡುವೆ. ಅದರೆ ಎರಡು ದಿನಕ್ಕಿಂತ ಹೆಚ್ಚು ಬಿಡಲಾರೆ. ಇವತ್ತು ಯಾವಾರ? ಶನಿವಾರ. ನಾಳೆ ಬೇಡ, ಸೋಮವಾರ ಮುಂಜಾನೆ.....’

“ಗೌಡಪ್ಪನವರ ಮನೀತಾವ ಹೋಗಿದ್ದೇನು?” ಎಂದು ಜೊತೆಗಿಡುವಳು ಮಾತಿಗೆ ವೋಡಲು ಮಾಡಿದಳು.

“ಇಲ್ಲಾ, ಹೋಗಿಲ್ಲ ಯಾಕಂತ?”

“ಅದ್ವ ನಿಷ್ಠೆ ನೀ ಹೊಲದಾಗ ಯಾಡ್ದ ತಾಸು ಹ್ಯಾರೆವಾಡಿ ಹೋಡಾರೆ ಬರಲೇ ಇಲ್ಲಾ, ನಿನ್ನೀ ನಿನ್ನ ಕೂಲಿ ಲೀಕ್ಕೆಕ್ಕೆ ಹಿಡೆದಿಲ್ಲಂತ”

“ಕೇಳಿತ್ತರು. ಬದಕಿಗೆ ಬಂದದ್ದು ಸುಳ್ಳೇನು? ಯಾಡ್ದ ತಾಸು ಹೆಂಗಂತ? ಈಟೊತ್ತಿನವಟೂ ಹೊಲದಾಗಣ ಇದ್ದೇನಿ. ಒವ್ವೊತ್ತಿನ ಕೂಲಿಉರಿ ಹಿಡ್ಯಾಕೆಬೀಕು” ಎಂದಳು ದೇವಕ್ಕೆ.

“ಅಲ್ಲಿಸ ಅದೇನ್ಕ ನಿನ್ನೆ ಬಾಳ ರಂಬಾಟಮಾಡಿ ಮಂಗಳ್ಳ ಹೊಡಿದಂತ್ಯೇಲ್ಲ? ಕಟ್ಟೀರಗೇರಿ ತುಂಬೆಲ್ಲಾ ಸುದ್ದಿ ಹಟ್ಟೀತಿ, ನಿನ್ನ ನೆಗಿಣ್ಣೆ ಎಲ್ಲಾರ ಮುಂದೂ ಹೇಳಕೊಂತ ಹೊಂಟಾಳಲ್ಲ, ಅದ್ದರೆ ಏನು?”

“ಆ ಹೊಲಿಮುಂಡಿನ್ಕ ಎಲ್ಲಾ ಮಾಡಿದಾರೆ, ನನಗೇನು ಮಂಗಳು ಬ್ಯಾಡಾಗ್ಯಾಳೇನು?”

“ಅದರೆ ಏನು ಬಂದಿರು ಹೇಳಲಾ.”

“ಅದನ್ನು ತೊಗೊಂಡು ಏನಾ ಸುಡತೀ. ಈ ಪಾರಿ ಕಾಕಾನ ಮನಿ ಶಾಕಾನ ಮನಿ ಅಂತ ಎಲ್ಲಾದಕೂ ಬಡಕೊಂಡ್ರೆ ನಾ ಏನ ಸಾಯಂಚೀಕು ಹೇಳು. ನಿನ್ನೆ ಓಟ ಸಿಟ್ಟಿನ್ನಾಗಿದ್ದೆ, ಹೊಟಿತ್ತಾತಿಂದ್ಲು” ತನ್ನದು ತಪ್ಪ ಎನಿಸಿದ್ದರೂ, ದೇವಕ್ಕನ ಅಭಿಮಾನ ಅದನ್ನು ಬೆಳಿಗಿಡಲು ಅಷ್ಟು ಒಪ್ಪಲಿಲ್ಲ.

ಹೊಲಬದುಕನ್ನು ಮುಗಿಸಿಕೊಂಡು ದೇವಕ್ಕೆ ಮನೆಗೆ ಬರುವಾಗ ಆಗಲೆ ಕತ್ತಲಾಗಿತ್ತಾಡಿತು. ಬಾಗಿಲು ತೆರೆದಾಗ, ಮಂಗಳಲ್ಲಿದ ಮನೆ ಒಮ್ಮೆಲೆ ಎದ್ದು ಬಂದಂತನಿಸಿತು. ಮಂಗಳನ್ನು ಮನೆಗೆ ತರುವ ವಿಚಾರ

ರಭಸದಿಂದ ಮತ್ತೆ ನುಗ್ಗಿತು. ನಾಡರು ಕರತರಬೇಕು ಎಂದುಕೊಂಡಳ್ಳಿ, ನಾಳಿಗೇ ಹೋಗಬೇಕು ಎಂದು ಗೊತ್ತುಪಡಿಸಿಕೊಂಡಾಗಲೇ ನುನನ್ನು ತುಷು ಹಗುರಾಯಿತು.

ನಾಳಿಗೆ ಹಿಟ್ಟಿರಲಿಲ್ಲ, ಜೋಳ ಬೀಸಬೇಕಾಗಿತ್ತು. ದಿನನ್ನೂ ಮಾರ್ಚು ಬೀಸಲಿಕ್ಕೆ ಹಿಡಿಯುತ್ತಿದ್ದಳು. ಮಾರ್ಚಿಗೆ ತಾನು ಹಾಡು ಕಲಿಸುತ್ತ ಬೀಸು ಪುದನ್ನು ಶ್ರಮವೆನಿಸಿಕೊಳ್ಳಿದಂತೆ ಮುಗಿಸುತ್ತಿದ್ದಳು. ಇವತ್ತು ಭಾರವಾದ ಮನಸ್ಸಿನೊಡನೆ ತಿರುಗುವ ಕಲ್ಲೂ ಭಾರವಾಯಿತು.

ಕೈಗಳು ಮುನ್ಮೋಡಿ ತಮ್ಮ ಕೆಲಸ ಮಾಡುತ್ತಿದ್ದವು. ಮನನ್ನು ಮಗಳನ್ನು ನೆನೆಯುತ್ತಿತ್ತು. ‘ಪಾರು ಈಗ ನನ್ನ ಬಗ್ಗೆ ಏನೆಂದು ವಿಚಾರ ಸುತ್ತಿರಬೇಕು? ನನ್ನ ಅವ್ಯಾ ಎಷ್ಟುಕೆಟ್ಟವಳು! ಹೀಗೇಕೆ ಹೊಡಿಯುತ್ತಾಳೆ? ನನ್ನ ದೇನು ಅಂತಹ ತಪ್ಪು? ಕಾಕಾನ ಮನೆಯವರು ಎಷ್ಟು ಒಳ್ಳಿಯವರು, ಎಂದು ಅಂದುಕೊಳ್ಳುತ್ತಿರಬಹುದೆ?.... ... ನಿಜವಾಗಿಯೂ ನಾ ದುಷ್ಪಿಯಿ? ಅಲ್ಲ. ಎಷ್ಟುಸಲ ಪಾರೋತೀಯನ್ನು ಕರುಲಾತಿಯಿಂದ ಕಂಡಿಲ್ಲ, ಅರ್ಥಕೆ ಮಾಡಿಲ್ಲ. ಎಷ್ಟುಂದರೂ ನಾನು ತಾಯಿಯಲ್ಲವೇ? ಇಷ್ಟ್ಯಾ, ಸಿಟ್ಟಿಬಂದಾಗ ನನಗೆ ತಡೆಯಲಾಗುವದಿಲ್ಲ. ಅದನ್ನೀಕೆ ಸಹಿಸಬಾರದೇನು? ಅಯ್ಯೋ ಹುಚ್ಚಿತನವೇ! ಸಹಿಸಬೇಕಂತೆ. ಇನ್ನೂ ಚಿಕ್ಕೆ ಕಂದಮ್ಮ ಅಂತಹ ತಾಳ್ಳೆ ನನಗೇ ಇಲ್ಲ.

‘ಕಂದಮ್ಮ ಹೆಂಗಾದಳು? ಹತ್ತುಹನ್ನೊಂದು ವರ್ಷದಾಕೆಯಾಗಿದ್ದಾಳಿ. ಶಿಳಿಯಬಾರದೇನು ಈಕೆಗೆ? ನನಗೂ ಆ ಮನೆಯವರಿಗೂ ಆಗುವುದಿಲ್ಲ ಎನ್ನುವುದು? ಮತ್ತೂ ಅಲ್ಲೀ ಏಕೆ ಹೋಗಬೇಕು? ತಾಯಿಯ ಕರುಳನ್ನು ಮರಿತು, ಅವರಿಗೆ ಅಂಟಿಕೊಳ್ಳುವುದು ಇವೆಲ್ಲಿಯ, ನ್ನಾಯಿ? ಲೋಕದಲ್ಲಿ ಎಂದಾದರೂ ಹೀಗೆ ನಡೆಯುವುದೇ? ಉಂತು. ನನ್ನ ದೇನು ಅಂತಹ ತಪ್ಪಿಲ್ಲ.

ಜೋಳ ಮುಗಿಯುತ್ತ ಬಂದಾಗ ಲಪ್ಪೆ ಇತ್ತ ತಿರುಗಿತು. ‘ಶನೀಲ್ಲ ಇಲ್ಲ. ಮಗಳನ್ನು ನಾಳಿ ಕರೆತರಲಿಕ್ಕೇಬೇಕು. ಮಂದಿಯಾಳಗೆ ಎಷ್ಟು ಅಸಹ್ಯ! ನನ್ನ ಮಗಳು ನನ್ನ ಮನೆಯಲ್ಲೀ ಇರಬೇಕು, ನಾಳಿಗೇ ಕರತರುವೇ’

ಎನ್ನುವ ಉದ್ದೇಶ್ಯೀಗಡಲ್ಲಿ ಕೊನೆಯ ಮುಕ್ಕಿನೊಂದಿಗೆ ಜೋರಾಗಿ ಒಮ್ಮೆ ತಿರುವ ಮುಗಿಸಿದಳು.

ಉಂಟ ಮಾಡುವಾಗ ಅವಳ ಮನಸ್ಸು ಸಂಭ್ರಮಗೊಂಡಿತ್ತು. ‘ನಾಳೆ ಅಡಿಗೆ ಮಾಡಿಟ್ಟೀ ಕರತರಹೀಕು. ಬಂದಕೊಡಲೇ ಉಂಟಕ್ಕೆ ಕೊಂಡಿಸುವೆ ಈ ಮಜ್ಜಿಗೆಯಾನ್ನು ನಾನು ಹಾಕಿಕೊಳ್ಳುವುದು ಬೇಡ. ನಾಳೆ ಅವಳ ಗಂಟಿಗಾಗಿ ಇರಲಿ. ಮುಂಜಾನೆ ಎದ್ದ ಕೂಡಲೇ ಸೋಮಣಿನ ಮನೆಯಿಂದ ಹಾಲು ತರುತ್ತೇನೆ. ನಾಳೆ ಯಾವಾರ? ಅದಿಕ್ಕೆವಾರ. ಅನಾಯಾಸ ಡಾಕ್ಟರರೂ ಗುತ್ತಲದಿಂದ ಒರುತ್ತಾರೆ. ಅವರನ್ನು ಕರೆದು ತೋರಿಸುವೆ.’

ದೇವಕ್ಕಿನಿಗಾಗಿ ಬೆಳಕು ತರಿಯಿತು. ವಾತಾವರಣ ನಿರಭ್ರವಾದಂತೆ ಎನಿಸಿತು. ಅಡುಗೆ ಮುಗಿಸಿಕೊಂಡು, ಮುಖತೋಳಿದುಕೊಂಡು ಬಾಗಿಲಿಗೆ ಬಂದಳು. ಏನೋ ನೇನಪಾಯಿತು. ಮಗಳು ಬಂದಕೂಡಲೇ ಮಲಗಲಿಕ್ಕೆ ಬೇಡವೆ? ಒಳಗೆ ಬಂದು ಗೊಂಗಡಿ ಹಾಸಿ, ಮೇಲೊಂದು ದುಪ್ಪಟಿಯನ್ನು ಹಾಕಿ, ಹೊದ್ದುಕೊಳ್ಳಲು ತನ್ನ ದೊಂದು ಸೀರೆಯನ್ನು ಮಡಿಚಿಟ್ಟು ನಡೆದಳು. ತನ್ನ ಕೈಯಾದೆ ಮಗಳನ್ನು ಹೊಡಿದು, ಅದೇ ಕೈಯಿಂದ ಉಪಚರಣಿಕೊಯಿತಲ್ಲ ಎಂದು ಬೇಗುದಿಗೊಂಡಳು. ಅದರೂ ಅದನ್ನು ತಡೆದುಕೊಂಡು ಹೊರನಡಿದಳು.

ಎದುರಿನ ಮನೆಯ ಮುಂದೆ ಬಂದು ನಿಂತಾಗ ಯಾರನ್ನು ಕರೆಯ ಬೇಕೊ ದೇವಕ್ಕಿಗೆ ತೀಳಯಲಿಲ್ಲ. ಒಮ್ಮೆಲ್ಲ ಬಳಗೆ ಹೋಗುವುದೂ ಬೇಡ ಪಾಯಿತವಳಿಗೆ. ಆಪ್ತರಾದರೂ ತನಗಾಗದವರ ಮನೆಯಲ್ಲವೆ? ಕಡೆಗೆ ಮಂಗಳ ಹೆಸರಿನಿಂದಲೇ ಕೂಗಿದಳು. ‘ಪಾರೂ’ ಎಂದು ಒದರಿದಾಗ ಯಾರೂ ಉತ್ತರ ಕೊಡಲಿಲ್ಲ ಆದರೆ ಹಿಟ್ಟಿನಗೆಯಿಂದ ಕೆಂಚವ್ವ ಹೊರಬಂದಳು. ಇಟ್ಟರೂ ಒಂದು ನಿಮಿಷ ಒಬ್ಬರನ್ನೊಬ್ಬರು ನೋಡಿದರು. ಕೆಂಚವ್ವ ಕೊಂಕಿನಿಂದ ನುಡಿದಳು. ‘ಪಾರೂ, ಹೊರಾತ್ತಿ ಬಾರವಾ. ನಿಮ್ಮ ಅಶ್ವರಹಿಂದ ಕರ್ತೃಕ ಬಂದಾಳು. ಹೋಗಬಾ. ಯಾಡುದಿವಸ ಮಗಳು ಇದ್ದುದೂ ಒಟ್ಟಿದ್ದೂ ಏಟ್ಟೂ ಖಚಿತ. ಹೊಡದು ಚುರುಚುರು ಅಂದ ಕೈ, ಈಗಿ ಅರೀತಿ, ಅದಕ್ಕೂ’

ಚೆಂದು ಚೆಂದು ಹಣ್ಣಿದೆ ಅಂತಹ ಕರಣಕ್ಕೆ ಹೊಳಕುಮುಳ್ಳನ್ನು ಚುಚ್ಚು

ತಿಮೆನಂತಿ ಅಡಿದ ಮಾತುಗಳವು! ದೇವಕ್ಕೆನ ಪ್ರಸ್ತುತಿ ಹಿಡಿತದಲ್ಲಿಯಲ್ಲಿ. ಮೂತು ವಾಗಿಯವ ಮುನ್ನವೇ ‘ನಿನಗ್ಯಾಕ್ರ ಸೆಟ್‌ವೀ, ಇಲ್ಲದ ಕಾರಭಾರಾ?’ ಎಂದೆನ್ನು ತ್ತು ಆಕೆಗೆ ಎರಡೆಟು ಕೊಟ್ಟಿಳು. ತಡವಿಲ್ಲದೆ ಬೆಂಕಿ ಹೊತ್ತಿತು. ದೇವಕ್ಕೆನ ಕೂದಲನ್ನು ಹಿಡಿದು ಕೆಂಚನ್ನೆ ಎಳೆದಳು. ದೇವಕ್ಕೆ ಅವಳ ಹೊತ್ತಿಗೆಗೆ ಕೈ ಹಾಕಿದಳು.

ಇಬ್ಬರ ಚೀರಾಟ ಕೇಳಿ ಹನುಮಪ್ಪನು ಧಾವಿಸಿದ. ಅವರಿಬ್ಬರನ್ನು ಶಿಖಿಸಲು ಅವನಿಗೆ ತಡಹಿಡಿಯಲ್ಲ. ಅವನಿಂದ ದೂಡಿಸಿಕೊಂಡವಳಾಗಿ ದೇವಕ್ಕೆ ನಡುಬೀದಿಯಲ್ಲಿ ನಿಂತು ಆಕ್ರೋಶಗ್ರೇದಳು. “ನನ್ನ ವ.ಗಳ್ಯ ಕಳ್ಳಿ ಕರಕೊಂಡು ಹೋಗಾಕ ಬಂದಿನಿ” ಎಂದಳು. ಆದರೆ ನಡೆದ ಪ್ರಸಂಗ ಅಳ್ಳುದಾರಿ ಹಿಡಿದು, ದೇವಕ್ಕೆನ ಹತೋಟಿಯನ್ನು ಮಾರಿತ್ತು.

ಗಡನು ದಸಿಯಲ್ಲಿ ಹನುಮನು “ನಿನ್ನ ಮಗಳ್ಯ ಕಳಸೂದಿಲ್ಲ” ಎಂದನು.

“ನನ್ನ ಮಗಳು ನನಗ ಬೇಕು. ಹೆಂಗಕಳಸೂದಿಲ್ಲ ನೋಡತೇನಿ” ಎಂದು ದೇವಕ್ಕೆ ಮನಸೀಯೋಳಿಗೆ ಹೋಗಲೆತ್ತಿ ಸಿದಳು. ಹನುಮನು ಭೀಮ ಜಾಯನಾಗಿ ಭಾಗಿಲಿಗೆ ಇದ್ದನು. ಇತ್ತು ಕೆಂಚನ್ನನೂ ಒದರಾಡಿದಳು. ಹರಿಷ್ಕಿ ವಿಕೋಪಕ್ಕೇ ಹೋಯಿತು. ಅಧರ ಆಕ್ರೋಶ, ಅಧರ ಅಳುವಿನಲ್ಲಿ ದೇವಕ್ಕೆ “ಪಾರೂ, ನಾ ಬಂದಿನಿ ಹೋರಾತ್ತಿ ಬಾ, ಈ ಚಂಡಾಲು, ನನ್ನ ಬಿಂಬಲ್ಲು” ಎಂದು ಚೇರಿದಳು. ಆದರೆ ಪಾರೂ ಎದ್ದುಬರುವ ಸ್ಥಿತಿಯಲ್ಲಿ ರೆಲ್ಲ.

ದೇವಕ್ಕೆ ನಡುಬೀದಿಯಲ್ಲಿ ನಿಂತು ಹಣಿಹಣಿಗಟ್ಟಿ ಸಿಕೊಂಡಳು. ಲಟ್ಟಿಕೆ ಮುರಿದಳು, ಅವರ ಮನೆಬಾಗಿಲಿಗೆ ತುಸು ಮಣ್ಣ ತೂರಿದಳು, ಕಣ್ಣೀರು ಕರೆದಳು, ಮಂದಿ ನೆರಿಯಿತು. ಕೆಲವರ್ನು ಅವಳ ಮಗಳನ್ನು ಅವಳಿಗೆ ಕೊಟ್ಟಿರಿ. ನೀವೆಷ್ಟರವರು? ” ಎಂದರು. ಅಂತವರಿಗೆಲ್ಲ ಕೆಂಚನ್ನ ತನ್ನ ಕೊಳವನ್ನು ತೋರಿಸಿದಳು. ದೇವಕ್ಕೆ ಅಸಹಾಯಾಗಿ ಗೌಡಪ್ಪನವರ ಮನೆಗೋಡಿದಳು.

ದೇವಕ್ಕೆ ಹೋದುದನ್ನು ಕಂಡು ಹನುಮನು ಸರಿಯಾದನ್ನೇ ಕುಟ್ಟಿ ಸಿಸಿದ. ಗೌಡಪ್ಪನವರು ಬಂದವೇಲೇ ಏನುಮಾಡಬೇಕು ಎಂದು

ಯೋಚಿಸುತ್ತಿದ್ದ. ಅವನಾದರೂ ಇನ್ನು ಹಟತೊಡುತ್ತಲೇ ಇರಲಿಲ್ಲ. ಮರು ದಿನವೇ ಅವಳ ಮನೆಗೆ ಪಾರುವನ್ನು ಕಳುಹೊಣ ಎಂದುಕೊಂಡಿದ್ದ. ಇಡೀ ಎರಡು ದಿನ ದೇವಕ್ಯ ಮನೆಕಡಿಗೆ ಹಾಯಾದಿದ್ದುದನ್ನು ಕಂಡು ಅವನಿಗೆ ಸಿಟ್ಟು ಬಂತು. ಕೋಮಲ ಶರೀರದ ಪಾರುವನ್ನು ಕಂಡು ಅದು ಇವ್ವುಡಿಸಿತ್ತೇ ಅಣ್ಣನ ನೆನಪ್ಪು ಅಯಿತು. ಕೆಂಚವ್ವನು ಬೇರೊಂದು ರೀತಿಯಲ್ಲಿ ಅವನನ್ನು ಈ ವಿಷಯದಲ್ಲಿ ಗಟ್ಟಿಪ್ಪಮಾಡಿ, ತನ್ನ ದೈವಸಾಧಿಸಿಕೊಂಡಳು. ಪಾರೊ ತನ್ನ ಮನೆಯಲ್ಲಿರುವ ಅವೇಕ್ಕೆಗಿಂತ ತನ್ನ ವೈರಿ ದ್ಯಾವಕ್ಯಸಿಗೆ ಮುಯ್ಯೆ ಮುಟ್ಟಲಿ ಎಂದುಕೊಂಡಳಾಕೆ. ಮುದುಕಿಯಂತೂ ನಿನ್ನೆಯಿಂದ ‘ಪಾರೊ ಇಲ್ಲೇ ಇರಲಿ’ ಎಂಬ ಜಪ ಪ್ರಾರಂಭ ಮಾಡಿತ್ತು.

ಗೌಡಪನವರು ದೇವಕ್ಯನೊಂದಿಗೆ ಬಂದವರೇ ಹನುಮನ ಮನೆಗೆ ನುಗ್ಗಿದರು. ತನ್ನ ಕರ್ಕಣವಾದ ಮತ್ತು ಬೀಳಾದ ದನಿಯಲ್ಲಿ “ಏನೊ ಹನುಮಾ, ಏನವಾ ಇದು? ಹೆಂಗಸ-ಹೆಂಗ್ಸರ ನ್ಯಾಯಾ. ನೀ ಯಾಕೆ ಕೈಹಾಕಶೀಯೋ? ಆಕಿ ಮಗಳು ಆಕಿಗೆ ಕಳಿಸಬೇಕವಾ ಹೊಡದರೇನು ಬಿಟ್ಟೇ ರೀನು? ಆಕಿ ಮಗಳು ಆಕಿಯ ಪಾಲಿಗೆ” ಎಂದರು.

ಹನುಮನು ಗೊಂಗಡಿಹಾಸುತ್ತೆ “ಯಾ, ಉರಿಗೆ ನೀವು ಹೀರೇರು. ನೀವು ಹೇಳಿದ್ದಂಗ ಕೇಳತ್ತಿವಿ. ಆದ್ದು, ಆಕಿ ಆಡೊಮಾತ, ಮಂದಿರ ಬಾಯಿಂದನ್ತ ಕೇಳಿಕೊಳ್ಳಿ. ಹೊಗ್ಗಿ ಇದು. ಮೊದಲ್ ಆ ಹುಡುಗಿನ್ನು ನೋಡಬ್ರಿ ಬಂದಿಟ್ಟು. ಮ್ಯಾಕರೀಳಾಕ ಬರವಲ್ತು, ಹಂಗ ಹೊಡದಾಳು ಸಂಕಟ ಆಗಾಕೆಲ್ಲ?”

ಕೆಂಚವ್ವನು ತನ್ನ ಕುತ್ತಿಗೆಗೆ ಕೈಹಾಕಿ, ದೇವಕ್ಯ ಚೂರಿಕೊಂಡು ದನ್ನು ತೋರಿಸಹೊಡಳು. ಗೌಡಪನವರು ಮೊನ್ನೆ ಮತ್ತು ಇವತ್ತು ನಡೆದ ಸಂಗತಿಯಾದರೂ ಏನೆಂದು ತಿಳಿದುಕೊಳ್ಳಲ್ಪಟ್ಟಿಂದರು. ಕೆಂಚವ್ವನ್ನು ನಡುನಡುವೆ ತಿಢಿಹೊಡಳು. ಮುಗಿದಮೀಲಿ ಗೌಡಪನವರು ದೇವಕ್ಯನ ಕಡೆಗೊಮ್ಮೆ ನೋಡಿ ಹನುಮನಿಗೆ ಹೇಳಿದರು. “ಏನ್ ಆಗ್ಗಿ ನೀ ಮಾಡೊರು ಗ್ರೀರಪಾ ಹನುಮಾ. ಆ-ಕಿ ಹಾಳಗುಂಡಿ ಬೀಳವಳ್ಳಾಕೆ. ನೀ ಎಷ್ಟರವನ್ನೋ? ತನ್ನ ಮಗಳು ತಾ ಹೊಡೆದು ಕೊಂಡ್ರ, ಆಕಿ ಮ್ಯಾಲು ಕ್ರೀಮಿ ನಲ ಆಗ್ನ್ಯಕದ, ಸುಮ್ಮ ಕಳಿಸಿಬಿಡು. ನ್ಯಾಯುಬ್ಯಾಡಾ” ದೇವಕ್ಯನ ಅಸಿಗಜ್ಞನ್ನ

ಮುಖವನ್ನು ಕಂಡು ಆವರು ತಮ್ಮ ಹೇಳಿಕೆಯನ್ನು ಮುಂದುವರಿಸಿದರು.
“ ಯಾರಾದರ ತಾಯಂದಿರಿಗೆ ಮಕ್ಕಳು ಬ್ಯಾಡಾಗಿರ್ತಾವೇನೋ ? ಲೋಕದ
ವಿರುದ್ಧನೇ ಆಡ್ಟೀಯಲ್ಲಾ ?....ನಡಿ, ಎಲ್ಲಿದ್ದಾಳ ಪಾರೋಹಿ ? ಆಕಿ ಕರ
ಕೊಂಡು ಹೋಗ್ಗಿ ”

“ ನೀವು ಹೇಳೋದೆಲ್ಲ ಕರೆವಿ ಯನಾ. ಆದ್ದರಿಂದ ಎಲ್ಲಾರಂತಾ
ತಾಯಿ ಅಲ್ಲಾ. ಇರೋತನಕಾ ನಾವಿಬು, ಅಣ್ಣಿ ತಮ್ಮ ಶ್ರೀಯಾದಿಂದಾ
ನಡಕೊಂಡಿ. ಪಾರೂ ಇಬ್ಬಿಗೂ ಮಗಳು ಅಂತ. ನೋಡಿಕೊತ್ತೆ ಬಂದ್ದಿ.
ಆಕಿ ಅಂತಾ ಉತ್ತಾವಳಿ ಹುಡುಗಿ ಎಂದೂ ಅಲ್ಲಾ. ಅಂತಾಕ್ಕಿನ್ನು ಮೈಹುಳೆ
ಹೊಡದ್ದು, ಹೊಬ್ಬಾಗ ಸಂಕಟ ಆಗಾಕೆಲ್ಲೇನಿ? ಯಾತಕ್ಕೆ ಬಂದಿತು ಕೂಸು?
ನೋಡ್ದರೆ ನೋಡಬರಿ, ಹೆಂಗ ಮಗ್ಗಲು ಮಡಚೋ ಹಂಗ ಹೊಡದಾಳು.”

“ ಇಲ್ಲಿ ನಡಿ, ಸ್ವಲ್ಪ ಸಮಾಧಾನ ಮಾಡಿಕೊ. ಸಿಟ್ಟಿನ ಭರದಾಗ
ಹೊಡದಾಳ, ದಿನಾ ಹೊಡಿತಾಳೇನು ಹಿಂಗ? ನಾನೆಲ್ಲಾ ಆಕಿಗೆ ತಾಕೇದ
ಮಾಡತೇನಿ. ಆಕಿ ಹೊಡಿಯೋದ ಯೆದಕ್ಕೆ? ನಿಮ್ಮ ಮನಿಗೆ ಹೋಗಿ
ಬರೋದು ಮಾಡತಾಳ ಅಂತ ಹೊಡಲ್ಲಿ, ಬೇಕಾದ್ದಂಗ ಆಕಿಗೆ ಎರಡೂ
ಮನಿ ವಹಿವಾಟಿ ಇರಲಿ. ಇನ್ನು ಮ್ಯಾಲ ದ್ವಾರಕ್ಕೆ ಏನೇನೂ ಅಡ್ಡಿ ಮಾಡ
ದ್ದಂಗ ನೋಡಿಕೊತ್ತೇನಿ. ಆತಲ್ಲಿ. ಹುಂ. ಕರಕೊಂಡು ಹೋಗಬಾ
ದ್ವಾರಕ್ಕು ” ಎಂದರು.

ಕೆಂಚನ್ನನು ಸಾರಿದಳು “ ಆಕಿಗೆ ಮಗಳು ಬ್ಯಾಡಾಗ್ಯಾಲ್ಸಿ. ಯಾಕ
ಸುನ್ನ ಆ ಹುಡುಗಿನ್ನು ಆಕಿ ಕೈಯಾಗ ಕೊಟ್ಟಿ ಕೊಲ್ಲಿತ್ತಿರಿ ? ”

ದೇವಕ್ಕನ ಪಾಲಿಗೆ ಇದು ಎಂತಹ ಕೂರ ಆರೋಹ! ಮಾತನ್ನೇ ಇ
ಅಡಗೊಡದವ್ವ ದನಿ ಆದ್ರ್ಯವಾಯಿತು. ಗಾಡಪನವರು ಆಗ ಕೆಂಚನ್ನನ
ಮೇಲೆ ಸಿಟ್ಟಿ, ಮಾಡಿದರು.

ಎಲ್ಲರೂ ಈಗ ಪಾರೋಹಿ ಮಲಗಿದಲ್ಲಿಗೆ ಬಂದರು. ದೇವಕ್ಕೆ ಮಗಳ
ಹತ್ತಿರ ನಿಂತಳು ಬಾ ಎಂದು ಕೈಮಾಡಿದಳು.

ಆಶ್ಚರ್ಯ! ಪಾರೂ ತನ್ನ ಬಾಡಿದ ಮುಖವನ್ನು ಕಿವುಚಿಕೊಂಡಳು;
“ ಒಲ್ಲೆ ” ಎಂದು ಸಣ್ಣದನಿಯಲ್ಲಿ ಅಂದು, ಗೋಣಹಾಕಿದಳು. ಕಣ್ಣಲ್ಲಿ
ಹದರಿಕೆ ಮೂಡಿತ್ತು ಎರಡು ಹನಿ ನೀರೂ ನಿಂತಿತ್ತು.

ಅದೇ, ಕ್ವಾಳಿ ಅಕ್ಕರತೆಯಿಂದ ಕರೆಯಹೋದರೂ ಬರುವದಿಲ್ಲವೆಂದು ಮನಗಳ ಜಿತ್ತು ಕಣ್ಣು ಕಟ್ಟಿತು. ‘ಕೆಲದಿನ ಹೋಗಲಿ ತಾನೇ ಸರಿಯಾಗುವದು’ ಎಂದೆನೊ ಗೊಡಪ್ಪ ಹೇಳಿದ್ದರು. ‘ಆದರೆ ಇದು ಏನು? ಪಾರೋತ್ತಿಬಲ್ಲಿಯನ್ನು ಲು, ನಾಯೀನು ಅವಳಿಗೆ ಅಂತಹ ದೊಡ್ಡ ಅನ್ಯಾಯ ಮಾಡಿದ್ದು? ಇವ್ವು ನನ್ನ ಮೇಲೆ ದೈತ್ಯ ಸಾಧಿಸುವಳೇ ನನ್ನ ಮನಗಳು! ನೀಚ ಪಾರೇ! ಇವ್ವು ದಿನವೂ ಸಿನ್ನ ನನ್ನ ಹೆತ್ತು, ಹೊತ್ತು ಸಲಹಿದ್ದಕ್ಕೆ ಇದೇ ಏನು ನಿನ್ನ ಪ್ರತಿಫಲ? ನಾಲ್ಕು ಕಡೆಯಿಂದ ನನಗೆ ಅವಮಾನವಾಗುವಂತೆ ಮಾಡಿದಿಯಾ?

‘ಸುಳ್ಳೇ ಆ ಮನುವನ್ನು ಬೈಯ್ಯುತ್ತೇನೆ. ಎಂದು ತಾನೇ ಆಕೆ ಹಾಗೆ ಮಾಡಿದ್ದು? ಇವರೇ ದುಷ್ಪರು. ಕೂಡಿ, ಆಕೆಯ ಮನಸ್ಸನ್ನು ಕೆಡಿಸುತ್ತಿದ್ದಾರೆ. ಏನೇನೊ ತಂಬಿಕೆಯಿಟ್ಟಿದ್ದಾರೆ. ಇವರ ವಾನೆ ಹಾಳಾಗಿ ಹೋಗ. ಇವರ ವಂಶ ನಿರ್ವಂಶವಾಗಲಿ....ಆಯಿತು, ಗೊಡಪ್ಪನವರು ‘ಕಳಿಸದೇ ಹೋದರೆ ಅವರ ಮೇಲೆ ಕಟ್ಟಿಹಾಕೋಣ’ ಅಂತಹೇಳಿಯಾರಲ್ಲ. ದೇವರು ಖರೀತನಕ್ಕೆ ಬೆಂಬಲಕೊಡದೇ ಇರಲಾರ. ಕೋರ್ಟೆನಲ್ಲಿ ಒಬ್ಬೊಬ್ಬಿಗೆ ಇಷ್ಟಪ್ಪತ್ತು ವರ್ಷ ಶಿಕ್ಷೆಯಾಗುವಂತೆ ಮಾಡುತ್ತೇನೆ... ಉಳಿದೆಲ್ಲಾ ಯಾಕ ನನಗ? ಗೊಡಪ್ಪನವರು ಕಟ್ಟೀಕ್ಕೆ ಓಡಾಡತಾರು. ದುಡ್ಡ ಹಾಕತೇವಿ ಅಂತಹೇಳಿಯಾರು.’....ಆದರೆ ಕೊನೆಯೆ ವಾತಾಗಳು ಕೊಳಿತ ಮುಳ್ಳಿನಂತೆ ಅಳುಕಿದವು. ವಾತ್ತೆ ಮತ್ತೆ ಅವರ ಹೆಡಿಗೆ ರುವಾಲಿನ ಮೂರ್ಕ ಮುಂದೆ ಬಂದು ನಿಂತಿತು.

ಗೊಡಪ್ಪನವರ ಹೋಲದ ಹತ್ತಿಬಿಡಿಸುವಬದುಕು ಮುಗಿದಿರಲಿಲ್ಲ. ಎರಡು ಬೀಡು ಬಿಡಿಸಿದಮೇಲೆ ಹೋಲಗಳಲ್ಲಿ ಉಳಿದಿದ್ದ ಹತ್ತಿಯನ್ನು ಆರಿಸುವ ಕೆಲಸವನ್ನು ದೇವಕ್ಕೆನಿಗೆ ಗುತ್ತಿಗೆಯ ಮೇಲೆ ಕೊಟ್ಟಿದ್ದರು. ಬಂದುದರಲ್ಲಿ ಅಧ್ಯ ಅವಳಿಗೆ, ಅಧ್ಯ ಅವರಿಗೆ. ದೂರಿನ ಹೋಲಗಳಾದುದರಿಂದ, ಆಕೆನಸುಕಿನಲ್ಲಿ ಹೋಗುತ್ತಿದ್ದಳು. ಸಂಜೀಯ ಮುಂದೆ ಹೋರಿಹೊತ್ತು ಕೊಂಡು ಬರುತ್ತಿದ್ದಳು. ಆಕೆ ಇದರಲ್ಲೇ ವರ್ಷಕ್ಕಾಗುವ ಅರಿವೆ ಸೀರೆಗಳ್ಳು ಬಂದಹಣದಿಂದ ಕೊಳ್ಳಬೇಕು. ಗೊಡಪ್ಪನವರು ಅನೇಕ ಇಂತಹ ಸಣ್ಣಪುಟ್ಟ ವಿಷಯಗಳಿಗೂ ಗನುನಕೊಟ್ಟು ತಮ್ಮ ಕೆಲಸವನ್ನು ನಿರಾತಂಕವಾಗಿ ಮಾಡಿಕೊಳ್ಳಲೇಖಿಸಿದರು.

ಒಂದು ದಿನ ನಸುಕಿನಲ್ಲಿ ದೇವಕ್ಯ ರೊಟ್ಟಿಬುತ್ತಿಯ ಗಂಟನ್ನು ಕಟ್ಟಿಕೊಂಡು, ಹೊರಗೆ ಬಂದು ತನ್ನ ತಟ್ಟಿಯ ಬಾಗಿಲನ್ನು ಮುಂದಿಮಾಡಿ ಸಹಜವಾಗಿ ಎದುರಿನ ಮನೆಯಲ್ಲಿ ನೋಡುತ್ತಾಳೆ. ಪಾರೋತ್ತಿ! ತನ್ನಷ್ಟೇ ನೋಡುತ್ತಿರುವಂತೆ ಕಂಡಿತು. ಒಂದೇ ನಿಮಿಷ ಆಕೆ ಅಲ್ಲಿ ನಿಂತಿದ್ದರೂ, ದೇವಕ್ಯನು ಅವಳನ್ನು ತನ್ನ ಕಣ್ಣಿನಿಂದ ಒಂದೇ ತುತ್ತಿಮಾಡಿ ನುಂಗುವಂತೆ ನೋಡಿದಳು. ಪಾರುವಿಗೆ ನಿನ್ನ ರಾತ್ರಿ ಎಣ್ಣೆಹೂಸಿ ಎರಿದಂತಿತ್ತು. ಅವಳ ಹಸಿಗೂದಲನ್ನು ಒಂದು ಅರಿವೆಯಿಂದ ಕಟ್ಟಿದ್ದರು. ಮುಂಗೃಗಿ ನೋವಾದ ಗಾಯಕ್ಕೆಂದು ಒಂದು ಅರಿವೆಯನ್ನು ಇನ್ನೂ ಕಟ್ಟಿಲಾಗಿತ್ತು. ಅವಳು ಉಟ್ಟಿಕೊಂಡ ಹಸಿರು ಸೀರೆ ತನ್ನ ನೆಗೆಣ್ಣೆಯದೆಂಬುದನ್ನು ದೇವಕ್ಯ ಗುರುತಿಸಿದಳು. ಮುಂದೇನು ಮಾಡಬೇಕು ಎಂದು ಗೊತ್ತುಪಡಿಸುವದಕ್ಕೆ ಮುಂಚೆಯೇ ಪಾರೂ ಒಳಗೆ ಹೊಗಿದ್ದಳು

ದೇವಕ್ಯ ಹೊಲದ ಕಡಿಗೆ ನಡೆಯುತ್ತ, ‘ಈಗ ಹೊಲಕ್ಕೆ ಗೌಡಪ್ಪ ನವರು ಬಂದೇ ಬರುವರಲ್ಲ, ಒಮ್ಮೆ ಇದನ್ನೆಲ್ಲ ಬಗರಿಸಿ, ಮಗಳನ್ನು ಮನೆಗೆ ಕರತರಬೇಕು’ ಎಂದು ನಿಶ್ಚಯಿಸಿಕೊಂಡಳು. ಆದರೆ ಒಗೆದ ಸೀರೆ, ಏದುಕೊಂಡದ್ದು ಇದೆಲ್ಲ ಈಗೇಕೆ ಎಂಬುದು ಸಮಸ್ಯೆಯಾಯಿತು. ‘ಇವತ್ತು ಓಂದಾದರೂ ಹಬ್ಬನೆ? ಎಲ್ಲಿಯ ಹಬ್ಬ?.....ಬಹುಶಃ ಸಮಾವದಲ್ಲಿ ಏದಿಲ್ಲವೆಂದೂ, ಇರಬಹುದೆ? ದೇವಕ್ಯನಿಗೆ ತನ್ನ ಮಗಳ ಮೇಲಿನ ಕಕ್ಷುಲಾತಿಯನ್ನು ಆಕೆಯ ಎದುರೇ ಕೆಸಿದುಕೊಂಡು, ತಾವು ಸ್ತೇಷ್ಣಿಯಾಗಿ ಬಳಸುತ್ತಿರುವಂತಾಗಿ, ಅವಳ ಕರುಳು ತಿಳಿಬಿತು. ತನ್ನ ವೈರಿಯಾದವರನ್ನು ಹೆಸರುಗೊಂಡು ನೆನೆದು ಒಟ್ಟಂಟ್ಟಿತ್ತ ಅವರ ಹೆಸರಿನಲ್ಲಿ ಅಲ್ಲೇ ಲಟಿಕೆ ಮುರಿದಳು.

ಇವಳು ಹೋದ ಅರ್ಥತಾಸಿಗೇ ಗೌಡಪ್ಪನವರು ಕುದುರೆಯನ್ನೇ ಇಂದರು. ದೇವಕ್ಯ ತನ್ನ ಅಳಳನ್ನು ತೋಡಿಕೊಂಡಳು. ಇವತ್ತು ಹನುಮ ಘನ್ನ ಕರೆಯಿಸಿ ಹೇಳುವುದಾಗಿ ವಜನಕೊಟ್ಟರು. ಹೊಲದಲ್ಲಿರುವ ಇಡೀ ವೇಳಯನ್ನು ಇದೇ ಸಮಾಧಾನದಲ್ಲಿ ಆಕೆ ಕಳಿದಳು. ಬೇಗನೇ ಮನೆಗೆ ಹೋದಳು. ಬರಬರುತ್ತಲೇ ಓಳಿಯಲ್ಲಿ ಎದುರಿನ ಮನೆಯ ಕಡಿಗೆ ನೋಡಿದಳು. ಇನ್ನೊಮ್ಮೆ, ಮಗಳ ಮುಖ ಕಾಣಬೇಂದುಕೊಂಡಿದ್ದಳೇ

ಹಿನ್ನೋ. ಅದರೆ ಅವರ ಬಾಗಿಲಿಗೆ ಈಲಿ ಹಾಕಿದೆ! ದೇವಕ್ಕೆ ದಂಗುಬಡಿದ್ದು ‘ಎಲ್ಲಿ ಹೋಗಿದ್ದಾರೆ ಎಲ್ಲಿರೂ? ಕೊನೆಯು ಪ್ರಕ್ಕ ಮುದುಕೆಯಾದರೂ ತತ್ವ ಯಲ್ಲಿರಬೇಕು, ಯಾರೂ ಇಲ್ಲವೆಂದರೆ;’ ತೆಳಗೆ ಸೋಡಿದಾಗ ಚಕ್ಕಿಡಿಯು ಗಾಲಿಗಳ ಗುರುತ್ವ, ಎತ್ತಿಗೆ ಶಿನ್ನಿಸಿದ ಸೋಪಿಯ ಅವಶೀಷವೂ ಅಲ್ಲಿ ಇತ್ತು. ಉಂಟಾರಿಗೆ ಹೋಗಿರಬೇಕೇಂದು ಥಟ್ಟಿನೆ ಹೋಳಿಯಿತು. ಗಾಬರಿಯಂದ ನಿರ್ಣಯಿಸಿದಳು. ಮಗ್ಗಲು ಮನೆಗೆ ವಿವರಗಳನ್ನು ತಿಳಿಯಲು ಓಡಿದಳು.

ದೇವಕ್ಕೆನ ದುರ್ವಿಧಿಯೆ ಎನ್ನಬೇಕು. ಎಲ್ಲರೂ ಆವತ್ತು ಮುಂಜಾಸ್ತೆ ಹನುಮನ ಹೆಂಡತಿಯ ಉರಾದ ನೀಗಳಾರಿಗೆ ಹೋರಟುಹೋಗಿದ್ದರು. ಅಲ್ಲಿ ಕೆಂಚಪ್ಪನ ಅಕ್ಕನ ಮಗನ ಮದುವೆ. ದೇವಕ್ಕಿನಿಗೆ ಔತಣವಿಲ್ಲ, ಅದರ ಸುಖ ಕಳಡ ಅವಳಿಗೆ ತಿಳಿದಿರಲಿಲ್ಲ. ಮದುವಣಿಗನ ತಂಡ ಅವರ ಮಹಿಳೆ ಬಂದುದನ್ನು ಹಿಂದಿನ ಸಂಜಯೀ ಗುರುತಿಸಿದ್ದಳು, ಕಾರಣ ತಿಳಿದಿರಿತ್ತು. ತಿಳಿದ್ದರೆ ಒಂದು ರೀತಿಯಲ್ಲಿ ಫರಾರಿ ಮಾಡಿಸಿದಂತಾಗಿದ್ದ ಮಂಗಳನ್ನು ಇಲ್ಲಿಯೇ ಉಳಿಸಿಕೊಳ್ಳಲು ಅವಳು ಹೇಳಿಗದೆ ಇರುತ್ತಿರಲಿಲ್ಲ. ಇಷ್ಟಕ್ಕೂ ಅವೇ ನಿರ್ಧರಿದಿಂದಲೇ ಇಂದು ಮನೆಯೊಳಗೆ ಕಾಲಿಸಿದ್ದ ಳಲ್ಲವೇ?

ಮನೆಗೆ ಬಂದವಕ್ಕೇ ದಿಕ್ಕುಗಾಳಿದವರಂತೆ ಮಂಕಾಗಿ ಕುಳಿತಳು. ಇನ್ನು ತನ್ನ ಜಡೆ ಎತ್ತಿ ನೆಲಕ್ಕೆ ಅಪ್ಪಳಿಸುವಂತಾಗಿತ್ತು. ಮೈದಾನನ, ಮೈದಾನಕ್ಕೆ ಹೆಂಡತಿ, ಮುದುಕೆ ಎಲ್ಲರೂ ತನ್ನ ಳವಿನಲ್ಲಿದ್ದಿದ್ದರೆ, ಕಚಪಚನೆ ಹಣ್ಣು ತುಳಿಯುವವನ್ನು ತಪ್ಪುಳಾಗಿ ಹೋಗಿದ್ದು. ಅನೇಕ ಬಗೆಯಲ್ಲಿ ಅವಕ್ಕೂ ಶಪಿಸಿದಳು. ದಾರಿಯಲ್ಲೇ ಅವರ ಚಕ್ಕಿಡಿ ಹಳ್ಳಕೂಡಿ ಹೋಗಲಿ ಎಂದು ಕೊಂಡಳು.

ಇನ್ನು ತನ್ನ ಮಗಳು ಕ್ಯೇ ಬಿಟ್ಟಿಳು, ಎಂದು ವಿಚಿತ್ರವಾಯಿತ್ತು. ಅವಳಿಗೆ ‘ತಿನನೇ ನಾನೇನರ ತಪ್ಪಿ ಮಾಡಿನಿ ಅಂಟು ತಿಳಿಸಿಕೊಡು. ಇನ್ನು ಕಾಲು ಬೀಳ್ತೇನಿ’ ಎಂದು ಗೋಗರಿದಳು. ಮಗಳನ್ನೂ ಮನಸ್ಸಿಯಾಗಿ ಬೈಡಳು. ‘ಎಪ್ಪು ವಿಚಿತ್ರವಾದ ನಡತಿ ಈಕೆಯಾದು, ತನಗೆ ತಾಯಿ ಹೈತ್ಯ ಎನ್ನು ತ್ವಾಳಲ್ಲ! ನಮ್ಮ ಉರಲ್ಲಿ ಅನೇಕ ಆಶ್ಚರ್ಯದ ಫಟನೆಗಳನ್ನು ಹೇಳುತ್ತಾರೆ. ಇದಕ್ಕಿಂತ ಹೆಚ್ಚು ಅದ್ವಿತ್ವವಾದ ಯಾವುದಾದರೂ ಇದೆಯೇ’ ಎಂಬುದಾಗಿ ಇನ್ನೂ ಹತ್ತೀಂಟು ಬಗೆಯ ವಿಚಾರ ಬಂದು, ಬಳಿದ್ದು-

ತನ್ನ ಹತ್ತಿರ ಬರಲು ಒಲ್ಲೆನೆಂದ ಅವಶ್ಯಿನ ಚಿತ್ರ, ಕೊನೆಯ ಸಲ ಭೀಟ್ ಕೊಟ್ಟಿರುವವರಂತಿದ್ದ ಇವಶ್ಯಿನ ಚಿತ್ರ, ಎರಡೂ ಸುಳಿದವು. ಮಗಳ ಮೇಲ್ಪೇ ಮನಸ್ಸು ಅತ್ಯಂತ ಕಟುವಾಯಿತು. ‘ಪಾರೂ, ನನಗೆ ಯಾವುದಾದರೂ ರೋಗಿಗೀಗ ಬಂದು ಸತ್ತುಹೋಗಿದ್ದರೂ ನಾನಿಷ್ಟ್ ದುಃಖಿಸುತ್ತಿರಲ್ಲ. ಶಿವನಾಟ ಎನ್ನುತ್ತಿದ್ದೆ. ಹಿಗೆ ನನ್ನನ್ನ ಹುರಿದು ಮುಕ್ಕಬೇಡ’ ಎಂದು ಹೊರೆಯಾಗಿ ಕಣ್ಣೀರು ಸುರಿಸಿದಳು.

ಅತ್ತು ಅತ್ತು ಬಹಳಪ್ಪು ದಣವೆಯಾಯಿತು. ಹೊರಿಗನ ಬಾಗಿಲು ಇನ್ನೂ ತೆರೆದಿತ್ತು. ಅಲ್ಲಿಂದ ಗಾಳಿಯು ನುಗ್ಗಿ, ಹೊಗೆಯಾಡಿಸುತ್ತಿದ್ದ ಮಬ್ಬ ಬೆಳಕು ಜವಣಿದಿಪವನ್ನು ಆರಿಸಬೆಟ್ಟತ್ತು. ದೇವಕ್ಕಿ ಹಾಗೇ ಒರಗಿಕೊಂಡಳು. ಅವಳು ಬಂದು ವಿಚಿತ್ರ ಕನಸನ್ನು ಕಂಡಳು.

ಕನಸಿನಲ್ಲಿ ಅವಳಿಗೆ ಒಬ್ಬ ಕೆಂಪನ್ನು ದುಂಡುವೊಗದ ಸುಂದರವಾದ ಗಂಡಸುಮಗನು ಹುಟ್ಟಿದ್ದನು. ಒಮ್ಮೆಲೆ ಇಲ್-ಇ ವರ್ಷದವನಾಗಿದ್ದ. ಒಂದಿನ ಅವನು ಗೌಡಪ್ಪನವರ ಮನಿಗೆ ಉಟಕ್ಕೆ ಹೋಗಿದ್ದನು. ಬಹಳ ಹೊತ್ತಾದರೂ ಬರಲಿಲ್ಲವೆಂದು ದೇವಕ್ಕಿ ಅವರ ಮನೆಯ ಒಳಕ್ಕೆ ಬಂಡಾಗ, ಅವನು ಅವಳ ಕೂಡಲನ್ನು ಹಿಡಿದು ದರದರ ಎಳಿದು ಹೊಸ್ತಿಲದ ಹೊರಕ್ಕೆ ಬಿಟ್ಟು ‘ಮುಂದೆ ತೊಲಗಿಲ್ಲಿಂದ ನಿಇ. ನನ್ನ ತಾಯಿ ಇದೂ ಇಲ್ಲಿದ್ದಾಳೆ’ ಎಂದು ಗೌಡಪ್ಪನವರ ಹೆಂಡತಿಯ ಕಡೆ ಕೈಮಾಡಿ ತೋರಿಸಿದನು. ಯಥಾಪ್ರಕಾರ ದೇವಕ್ಕನು ಗೌಡಪ್ಪನವರ ಹೆಂಡತಿಯ ಮೇಲೆ ಏರಿಹೋಗಿ ‘ನಾ ಇವನ ಒಂಬತ್ತು ತಿಂಗಳು ಹೊತ್ತು ಹಡೆದು, ಜೋವಾನ ಮಾಡಿದಾಕೆ, ನಿಯಾರು?’ ಎಂದು ಗುದ್ದಾಡ ಹೋಗಲು, ಅವಳ ಮಗನು ಒಮ್ಮೆಲೆ ಅಡ್ಡಬಂದು, ದೇವಕ್ಕನನ್ನು ಎಳಿದು ಹೊರಜಗುಲಿಯ ಮೇಲೆ ಕೆಡವಿ “ಹಾ-ಗಿತ್ತಿ ಇಡ್ಡೀ ನಿಇ. ನವ್ಯನ್ಯಾಗ ಇನ್ನೊಮ್ಮೆ ಕಾಲಿಡು ನೋಡಿಇನಿ” ಎಂದು ಕುತ್ತಿಗೆಗೆ ಕೈಹಾರೆದಾಗ—

ಫಕ್ಕನೆ ಎಚ್ಚರವಾಯಿತು. ಕಣ್ಣುತೆರೆದಳು. ಸುತ್ತಲೂ ಕತ್ತಲೆ. ಭಯಗೊಂಡು ತಾನು ಜೋರಾಗಿ ಉಸಿರಾಡಿಸುತ್ತಿರುವದು ಭಾಸವಾಯಿತು. ಅದರ ಜೊತಿಗೆ, ತನ್ನ ಹತ್ತಿರವೇ ಕುಳಿತು ತಾನು ಎದೆಯ ಮೇಲಿಟ್ಟು ಕೊಂಡಿದ್ದ ಕೈಗಳನ್ನು ಯಾರೊ ಎತ್ತಿತೆಗೆದರುಸುವಂತೆಯೂ ಅನಿಸಿತ್ತೆ.

ಕೆಲವು ಕ್ಷೇತ್ರ ಕನೆಸಿನ ಉಬ್ಜಳಿಕೆ ನಡೆದಿತ್ತು. ಆದರೆ ಹತ್ತಿರ ಗೌಡಪ್ಪನೇ ವರನ್ನು ಕಂಡು ಎದ್ದುಕುಳಿತಳು. “ಅಯ್ಯೋ ಇವರ ಭಂಡತನನೇ, ಮುಂಜಾನೆ ತಪ್ಪಿಸಿಕೊಂಡಿದ್ದೆ ಎಂದು ಬಾವುಗನ ಹಾಗೆ ಮತ್ತಿ ಬೆಸ್ಸುಹತ್ತಿ ಬಂದಿರಾ?” ಎಂದುಕೊಂಡು ಅವರ ಕಡೆಗೊಮ್ಮೆ ನೋಡಿದಳು.

ಆಕ್ಷಣ ದೇವಕ್ಕೆನು ಇನ್ನು ಇವರ ಸಹಾಯವನ್ನೇ ಅವೇಕ್ಷಿಸುವದು ಬೇಡ ಎಂದುಕೊಳ್ಳುವಪ್ಪು ಜುಗುಸ್ಸೆಯನ್ನು ತಳೆದಿದ್ದಳು. ಆದರೆ ಅವರೇ ಪಾರುವಿನ ಸಂಬಂಧವಾಗಿ ಮಾತು ತೆಗೆದರು. ಮುಂಜಾನೆ ಹನುಮನನ್ನು ಕರೆಯಿಸಿದ್ದು ದಾಗಿಯೂ, ‘ಪಾರುವನ್ನು ಇವಳಲ್ಲಿಗೆ ಕಳಿಸುವುದು ಶಕ್ಯವಿಲ್ಲ ವಾಗಿಯೂ, ಈಗೂ ಕೂಡ ಪಾರೂ ಒಲ್ಲೆನ್ನು ವದಾಗಿಯೂ’ ಅವನು ಹೇಳಿದು ದನ್ನು ಅಂದರು. ಗೌಡಪ್ಪನವರು ಅವನನ್ನು ಒಳತಾಗಿ ಗದರಿಸಿದರಂತೆ ಆದರೆ ಆ ಕೂಡಲೇ ಅವನು ಉರಲ್ಲಿ ಇವರ. ಪ್ರತಿಕ್ಷೇತಿಗಳಾದ ನಾನಪ್ಪು ನಾಯಕರಲ್ಲಿ ಹೋಗಿ, ‘ನಿನಗೇನೂ ಆಗಗೊಡುವದಿಲ್ಲ. ಗೌಡಪ್ಪನಿಂದ ಏನಾದರೂ ಸಂಭವಿಸಿದರೆ ನಾನೆಲ್ಲ ಇದ್ದೇನೇ. ಕಾಳಜಿಬೇಡ. ಬೇಕಾದ ಹಾಗೆ ಆ ಹುಡುಗಿನ್ನು ಕರಕೊಂಡು ಹೋಗು’ ಎಂಬುದಾಗಿ ಆಶ್ವಾಸನ ಪಡೆದು ಕೊಂಡು ಬಂದುದೂ, ಗೌಡಪ್ಪನವರ ಕಿವಿಗೆ ತಲುಪಿತ್ತು. ಆದರೆ ತಮ್ಮ ಮಾತಿನಿಂದ ಅವರು ಅವಳ ತಾತ್ಪರ ಭಾವವನ್ನು ಪೂರ್ಣವಾಗಿ ಹೋಗಲಾ ದಿಸಿದರು. ಅವರ ಮೇಲೆ ಖಚ್ಚೆಹಾಕಿಯೇಬಿಡೋಣ ಎಂದು ಹುರಿದುಂಬಿ ಸಿದರು.

ಸದಿ; ಏನೂ ಇಲ್ಲದ ಜಗತ್ ಕ್ರಿಮಿನಲ ಕೇಂದ್ರಾಗಿ ಮಾರ್ಕಿಷ್ಟಿತ್ತು. ಮಂಗ ಇನ್ನು ಕೇಳಹೋಗಿ, ಮೈತುಂಬ ಗಾಯವಾಗುವಂತೆ ದೇವಕ್ಕೆ ಹೊಡಿಸಿ ಕೊಂಡು, ದವಾಬಾನೆಯಲ್ಲಿ ಕೆಲದಿನ ಶೂಶ್ವರಿಂದ ಮೊಂದಿದಳಿಂದೂ ಫಿಯಾರದ; ಕೊಡಲಾಯಿತು. ಅದಕ್ಕೆಂದು ಡಾಕ್ಟರರ ಸರ್ಟಿಫಿಕೇಟ್‌ ತಡವಿಲ್ಲದೆ ನಿಮಾರಣವಾಯಿತು; ಮಂಗಲು ಉರಿನಲ್ಲಿದ್ದ ಪ್ರೋಲಿಸಿಂಗ್‌ ಯಿಂದ ಫ್ರಾಜಫಾರರು, ‘ಮಾರಾಮಾರಿ’ಯಾದ ಜಾಗಕ್ಕೆ ಬಂದು ದೇವಕ್ಕೆನ ಮತ್ತು ಇತರರ ಜವಾಬವನ್ನೂ ತಗೊಂಡರು. ದೇವಕ್ಕೆನಿಗೆ ಬಲವತ್ತಿರ ಗಾಯಗಳಾಗಿದ್ದ ದನ್ನು ಕಣ್ಣಾರೆ ಕಂಡೆನಾಗಿ ಕೆಲವರು ಸಾಕ್ಷಿಹೇಳಿದರು. ಅವರಲ್ಲಿ ಗೌಡಪ್ಪನವರ ಕವುತ್ತಿಗನೂ ಒಬ್ಬು. ದೇವಕ್ಕೆನ ಹೇಳಿಕೆಯ ಸಾರ

ಇಷ್ಟಃ ‘ಮಗಳು ಒಂದಿನ ತಪ್ಪಮಾಡಿದಾಗ ತುಸು ಹೊಡಿದೆ. ಅದನ್ನೇ ಒಂದು ನೆಮಾಡಿಕೊಂಡು, ಹನುಮನು ಅವಳನ್ನು ಬಲವಂತದಿಂದ ಕರೆದುಕೊಂಡು ಹೋದ. ಹಿಂದೆಯೂ ಕೆಲಸಲ ಇಂತಹ ಪ್ರಯತ್ನ ಗಳನ್ನು ಮಾಡಿದ್ದ, ಆದರೆ ಸಾಧ್ಯವಾಗಿರಲಿಲ್ಲ. ಮರುದಿನ ಕರೆದುಕೊಂಡು ಬರಲೆಂದು ಹೋದಾಗ, ಹುಡುಗಿ ಬರುವೆನೆಂದರೂ, ಅವರ ಮನೆಯವರೆಲ್ಲ ಕೂಡಿ ತನ್ನ ಕಣ್ಣಲ್ಲಿ ಖಾರಪ್ರಡಿ ಉಗ್ಗಿ, ಮೈಮೇಲೆ ಭಾರುಮೂಡುವಂತೆ ನನಗೆ ಹೊಡಿದು ಕಳಳಿಲ್ಲ ಖಾರಪ್ರಡಿ ಉಗ್ಗಿ, ಮೈಮೇಲೆ ಭಾರುಮೂಡುವಂತೆ ನನಗೆ ಹೊಡಿದು ಕಳಳಿಲ್ಲ ಖಾರಪ್ರಡಿ ಉಗ್ಗಿ. ನಾನು ಶಿರುಗಿ ತ್ರಾಸಕೊಟ್ಟುಗಿಟ್ಟೇನೆಂದು, ಹುಡುಗಿಯನ್ನು ಕರೆದುಕೊಂಡು ಯಾರಿಗೂ ಹೇಳಿದೇ ನೆಗಳೂರಿಗೆ ಹೋಗಿರುವರು. ಇಷ್ಟೇಲ್ಲಿ ದಕ್ಕು ಅವರ ಉದ್ದೀಶವೇನೆಂದರೆ ಹುಡುಗಿಗೆ ಬರುವ ತೆರವನ್ನು ಎತ್ತಿ ಹಾಕುವದಿದೆ.’

ಅವತ್ತೀ ಹನುಮನು ಗಾಬರಿಗೊಂಡು ಉಳಾರಿಗೆ ಬಂದನು. ನಾನವನ್ನು ನವರ ಹೇಳಿಕೆಯಂತೆ ಒಬ್ಬರನ್ನು ಜಾಮಿನನುಕೊಟ್ಟು ಬಂದನು. ಮತ್ತು ಆರೋಪಿಗಳ ಪರವಾಗಿ, ಮೋಲೀಸ ಶಾಸ್ತಿಗೊಂಡಿ ತನ್ನ ಹೇಳಿಕೆಯನ್ನು ಕೊಟ್ಟು ಬಂದನು. ‘ದೇವಕ್ಯ ಹೇಳಿದ್ದೆಲ್ಲ ಸುಳ್ಳ, ಮಗಳೇ ಹೋಗಲು ಒಲ್ಲಿನ್ನು ತ್ರಾಳಿ’ ಎಂದು. ದೇವಕ್ಯ ಹೇಳಿದ ಆರೋಪಿಗಳ ಸಾಲಿನಲ್ಲಿ ಇಷ್ಟರ ವರಿಗೆ ಪಾರೋತೀಯಿರಲಿಲ್ಲ. ಈಗ ಅವಳೂ ಬರಬೇಕಾಯಿತು! ಪಾರೋತೀಯ ಹೇಳಿಕೆಯ ಮೇಲೆ ಈಗೆಲ್ಲವೂ ಅವಲಃಬಿಸಿತು. ಹನುಮನು ಅವಳನ್ನು ಕರತರಲು ನೆಗಳೂರಿಗೆ ಹೋದನು.

ಅಂದು ಗೊಡ್ಡಪನವರು ಗುತ್ತಲದಲ್ಲೇ ಇಡೀ ದಿನ ಇದ್ದರು. ಪಾರೋತೀಯ ಸಾಹ್ಯದ ಮೇಲೆಯೇ ಅವರ ಮನಸ್ಸು ನೆಟ್ಟಿತ್ತು. ತನ್ನ ತಾಯಿಯ ಹತ್ತಿರಹೋಗಿ ಇರಲು ನಾನೊಲ್ಲಿ ಎಂದು ಆಕೆ ಈಗಲೂ ಹೇಳಿಬಿಟ್ಟಿರೆ, ದೇವಕ್ಯನ ಅವಸ್ಥೆ ಮುಗಿದಂತೆಯೇ. ಆದ್ದರಿಂದ ಅದನ್ನು ಶಿರುಗಿಸುವ ಪ್ರಯತ್ನ ನಡೆಸಿದ್ದರು. ಏನಿದ್ದರೂ ಹೊಡಿದು ಗಾಯಗೊಳಿಸಿದ್ದರ ಸಂಬಂಧ ವಾದರೂ, ಅವರಿಗೆ ಶಿಕ್ಷಿದಂಡವಾಗಲೇಬೇಕು ಎಂದು ಅವರು ನಿರ್ಧರಿಸಿದಂತ್ತಿತ್ತು.

ಸಂಜೀ ತನ್ನ ಮನೆಯಲ್ಲಿ ಕುಳಿತು ದೇವಕ್ಯನು, ಗುತ್ತಲದಿಂದ ಗೊಡ್ಡಪನವರು ಬರುವುದನ್ನೇ ನಿರೀಕ್ಷಿಸುತ್ತಿದ್ದಳು. ಕಾದು ಕಾದು ಬಹಳ ಹೇಸರೆ

ಬಂದಿತು. ಇಲ್ಲಿಗೆ ಬಂದು ಎಲ್ಲಹಕೇರಕತ್ತು ಶಿಳಿಸೇ ಹೋಗುವೆ ಎಂದು ಹಿಂದಿನ ರಾಶ್ರಿಬಂಡಾಗ ಹೇಳಿಹೋಗಿದ್ದರು. ಓಣಯಲ್ಲಿ ಕ್ರಮವಾಗಿ ಗದ್ದಲ ಕಡಿಮೆಯಾಗುತ್ತಿತ್ತು. ಮಕ್ಕಳನ್ನು ಜೋಗುಳಹಾಡಿ ಮಲಗಿಸುವುದು ಕೇಳಬರುತ್ತಿತ್ತು. ಅದಕ್ಕೂ ಕಡಿಮೆಯು ಸ್ವರದಲ್ಲಿ, ಇನ್ನೊಂದು ಮನೆಯೋಳಿನ ಬೀಸುವುದು ಕೇಳಬರುತ್ತಿತ್ತು. ಸುಮೃದ್ಧಿ ಕೂತು ಕೂತು ಶೀರ ಬೇಜಾರವಾಯಿತು. ಇನ್ನೇನು ಬರಲಿಕ್ಕೆಲ್ಲ ಎಂದು ನಿರ್ಧರಿಸಿ, ಉಣಿಕ್ಕೆ ಕುಳಿತುಕೊಳ್ಳ ಹೋಗುತ್ತಲೂ, ಗೌಡಪ್ಪನವರ ಸವಾರಿ ಬಂದಿತು.

ದೇವಕ್ಕೆ ಮಗಳ ಜವಾಂದನ್ನು ಕೇಳಲು ಆತುರಳಾಗಿದ್ದರೆ, ಗೌಡಪ್ಪನವರು ಹೋಲಿಸ ಕಚೆರಿಯಲ್ಲಿ ತಾವು ತೋರಿಸಿದ ವ್ಯವಹಾರ ಕಾಶಲ್ಪಿವನ್ನು ಬಣ್ಣಿಸುತ್ತಿದ್ದರು. ಕೊನೆಗೆ ಸುತ್ತುಸುತ್ತಾಗಿ ಆ ಮಾತಿಗೆ ಬಂದರು. ಪಾರೋತಿ ಆಗೂ ತನ್ನ ತಾಯಿಯ ಹತ್ತಿರ ಹೋಗಲು ಒಲ್ಲಿ ಎಂದಳಂತೆ. “ಪಾರೋತಿ ಅಲ್ಲಿಯತನಕ ಬಂದಿದ್ದರೂ, ಅವಳಿಂದ ಹೇಳಿಕೆಯನ್ನು ತಗೊಳ್ಳುವಾಗ ನಮ್ಮನ್ನು ಒಳಗೆ ಬಿಡಲಿಲ್ಲ. ಬಹುಶಃ ಆಕೆ ಒಲ್ಲಿ ಎಂದು ಹೇಳಿರಲಿಕ್ಕೇ ಇಲ್ಲ. ಫೋಜದಾರರು ಕೈಬಿಸಿಮಾಡಿಕೊಂಡಿರಬೇಕು. ಮುಂದೆ ನಮಗೆ ಇದೊಂದು ಒಳ್ಳಿಯ ಪಾಯಿಂಟ ಸಿಕ್ಕಿತು,” ಎಂದು ಗೌಡಪ್ಪ ನುಡಿದರು. ಆದರೆ ‘ಮಾರಾ ಮಾರಿ’ ಕಲಮಿನ ಮಟ್ಟಿಗೆ, ನಿಶ್ಚಯವಾಗಿ ಅವರಿಗೆ ದಂಡ-ಶಿಕ್ಷೆಯಾಗುವದರಲ್ಲಿ ಸಂದೇಹವಿಲ್ಲ ಎಂದರು. ಮುಂದಿನ ಮಂಗಳವಾರ ಕೋಟೆನಲ್ಲಿ ಮುದ್ದಿತಿದೆ ಎಂದೂ ಶಿಳಿಸಿ, ತುಸುಹೋತ್ತಿನ ಮೇಲೆ ಹೋರಟು ಹೋಡರು.

ದೇವಕ್ಕೆ ನಿರ್ವಿಣ್ಣಳಾಗಿ, ಹಾಗೇ ಮಲಗಿದ್ದಳು. ಉಣಿಲೆಂದಿದ್ದ ರೊಟ್ಟಿ ಒಳಗೇ ಇತ್ತು. ಯಾವುದಕ್ಕೂ ಮನಸ್ಸಿರಲಿಲ್ಲ. ತನ್ನ ಮಂದಿನ ಬಾಳು ವ್ಯಘ ಎಂದು ಹಳಿದುಕೊಂಡಳು. ‘ತನ್ನ ಹೊಟ್ಟಿಯಲ್ಲಿ ಹುಟ್ಟಿ ಇಷ್ಟುದಿನಗಳ ವರಿಗೂ ದೊಡ್ಡವಳಾಗಿ ಈಗ ಒಂದು ಸಣ್ಣಕಾರಣದಿಂದ ಆಕೆ ತನ್ನ ತಾಯಿಗೆ ‘ನಿಂನು ನನ್ನ ವೈರಿ’ ಎಂದು ಹೇಳುವ ಪ್ರಸಂಗ ಬಂತಲ್ಲವೇ? ತಾಯಿ ಸತ್ತಮೇಲೆ ತಂಡೆ ಸೋಡರ ಮಾನ ಎಂದು ಹೇಳುತ್ತಾರೆ. ಈಗ ತಂಡೆಸತ್ತ ಮೇಲೆ, ತಾಯಿ ಭಾಗಾದಿ ಎನಿಸಿಕೊಳ್ಳಬೇಕಾಯಿತಲ್ಲ! ನನ್ನಲ್ಲಿ ಏನು ಅಂತಹ ಕೆಟ್ಟಿಗುಣವಿದೆ? ತಾನು ತಾಯಿಯ ಹತ್ತಿರ ಇರಲೋಲ್ಲಿ

ಎನ್ನು ಪುದಕ್ಕೆ ಹೋಲಿಸರಿದುರು ಮಗಳುಕೊಟ್ಟಿ ಮುಖ್ಯಕಾರಣಗಳನ್ನು ನೀನ ಸಿಗೆ ತಂದುಕೊಂಡಳು. ಒಂದು ತಾನು ದಿನವೂ ಆಕೆಯನ್ನು ಹೊಡಿದು ಬಡಿದು ಗೋಳುಹೊಯ್ದತ್ತೇನೇ ಎಂದು. ಇದು ನಿಜವೇ? ಒಂದು ದಿನ ಹೊಡಿದರೆ ಇಪ್ಪು ರಂಭಾಟ್ಟಿನೇ? ಇನ್ನೊಂದು, ತನ್ನ ಮನಿಗೆ ಕುಡುಕರು ಒಂದು, ಧಾಂದಲೆ ಹಾಕಾತ್ತಾರೆ. ಅದರಂದ ತನಿಗೆ ಹೆದರಿಕೆ ಬರುವುದು ಎಂದು. ಇದನ್ನು ನೀನಿಸಿಕೊಂಡು ದೇವಕ್ಕಿಗೆ ಭೀಕರ ಬರಿಕೊಟ್ಟಿಂತಾಯಿತು. ಈ ಮಾತನ್ನು ಅವಶ್ಯಕಿಸಿದರು ಎಷ್ಟು ನಾಚಿಕೆ-ಸಂಕೋಚಗಳಲ್ಲದೆ, ಹೇಳಿದ ಗೊಡಪ್ಪನವರು ನೀನಾದರು. ‘ಮಗುವಿನ ಮನಸ್ಸು, ದೇವರ ಮನಸ್ಸಿ ದ್ವಂತಿ, ಸಿರ್ಪುಲವಾಡುದಂತಿ. ನನ್ನ ಒಳನಡತೆಯನ್ನು ದೇವರೇ ಇವಳಿ ಬಾಯಿಂದ ಅನ್ನಿಸಿದನೇ? ನನ್ನ ಗಂಡ! ಅವನಿಗೆ ಬಹಳ ಕೇಡು ಬಗೆಯು ಶ್ರಿದ್ವೇನಿ. ಈಗ ಅವನೇನಾದರೂ ಜೀವಂತ ಇದ್ದಿದ್ದರೆ, ಇಂತಹ ಪ್ರಸಂಗ ಬರುತ್ತಿತ್ತೇ? ಅಥವಾ ಜಗತ್ತವೇ ಹಂಟ್ಟಿರಲಿಲ್ಲವೇನೋ. ಇಲ್ಲವೇ ಈಗ ನನ್ನ ಈ ದುರ್ವಾಡತಿ ಅವನಿಗೆ ತೀಳಿದು, ಅವನೇನಾದರೂ ಮಾಡುವಹಾಗಿದ್ದರೆ ನನ್ನನ್ನು ನುಚ್ಚಿನೂರು ಮಾಡದೆ ಇರುತ್ತಿರಲಿಲ್ಲ.’

ಆದರೂ ತನ್ನ ಮಗಳು ಇಪ್ಪೆಲ್ಲ ಹೇಳುವುದು ಸಾಧ್ಯವಾದರೂ ಇದೆಯೇ ಎಂದು ಯೋಚಿಸಿದಳು. ಎರಡನೆಯ ಕಾರಣವಂತೂ ನಿಶ್ಚಯವಾಗಿ ಎರಡನೇ ಯವರು ಹೇಳಿಕೊಟ್ಟಿದ್ದೆಂಬುದು ತೀರ ನಿಷ್ಕೃತವಾದ ಮಾತಾಗಿದೆ. ಹಾಗೆಂದರೆ ಮೊದಲನೆಯದನ್ನು ಕೂಡ ಹೇಳಿಕೊಟ್ಟಿರಬೇಕು. ಅಥವಾ ಗೊಡಪ್ಪ ಹೇಳಿದಹಾಗೆ ಆಕೆಯ ಜವಾಬೇ ಆಗಿರಲಿಕ್ಕಿಲ್ಲ ಎಂದುಕೊಂಡಳು. ಎಲ್ಲಿಂದಲೂ ಅವಳಲ್ಲಿ ಸಮಾಧಾನದ ಗಾಳಿ ತೀಡಿತು. ಆದರೆ ಇನ್ನೊಂದು ಗಳಿಗೆ ಅವಳ ಹೊಟ್ಟೆಯುರಿ ಮತ್ತೆ ಭುಗಿಲಿಂದು ತನ್ನ ನ್ಯೂದುನನ ಮೇಲೆ ಏಕೇಕ್ರತವಾಯಿತು. ಅವರೆಲ್ಲರ ಮೇಲೂ ಕರೆಕರನೆ ಹಲ್ಲು ಕಟ್ಟಿದಳು ಇಪ್ಪತ್ತು ವರ್ಷವಾದರೂ ಶಿಕ್ಷೆಯಾಗ ಬೇಕು. ಎಂದು ತನ್ನ ಸ್ನೇಹಿ ಸಂತಯಿಸಿ ಕೆವಂದಳು.

ಮಂಗಳವಾರದಿನ ಮಾಮಲೇದಾರ ಕಚೇರಿಯಲ್ಲಿ ಒಮ್ಮೆ ಮಗಳ ಭೀಟ್ಟಿಯಾದರೆ ಏನೆಲ್ಲವನ್ನೂ ತೀಳಿದುಕೊಳ್ಳಬೇಕು, ಎಂದು ದೇವಕ್ಕಿ ಯೋಚಿ ಸುತ್ತಿದ್ದಳು. ಆದರೆ ಮಗಳು ‘ತಾಯಿಯೆಡಿಗಿ ಬರುವುದೇ ಇಲ್ಲ’ ಎಂದು

ಬಟ್ಟಿದ್ದರಿಂದ, ಬರಿಯೆ ನೂರಾವಾರಿಯ ವಿಚಾರಣೆಯಷ್ಟು ನಡೆಯಿತು. ಮತ್ತು ಪಾರೋಕ್ಷಿಯ ವಿವರಗಳಲ್ಲಿ ಹೆಚ್ಚಿಗೆ ಸಂಬಂಧ ತರುವದು ಅವರ ಫಿಯಾರ್ಡಿಗೆ ಧಕ್ಕೆ ತರುವಂತಿತ್ತು. ಕಾರಣ ಈಗ ಶ್ರೀಮಿನಲ್ಲಿನದೊಂದು ಮಾತನ್ನೇ ಗೌಡಪ್ಪನವರು ಮುಂದುಮಾಡಿದರು.

ಇ-ಇ ತಾಸಿನಲ್ಲಿ ಎಲ್ಲ ಮುಗಿದುಹೊರಿಯಿತು. ಕೆಲದಿನಗಳಲ್ಲೇ ಶೀಪುರ್ ಹೊರಬಿದ್ದಿತು. ‘ಹಲ್ಮಿದಾರಾದಾರ’ ಎಂದು ಅಡಕ್ಕೆ ನಾವುಕರಣವಾಗಿ ಕೆಂಚನೆನು ನಿದೋಷಿಯಾಗಿದ್ದಳು. ಹನುಮಣಿಗೆ ಮಾತ್ರ ಅಂರೂ. ದಂಡ ವಾಯಿತು. ‘ಖಟ್ಟಿ ನಮ್ಮುಂತಿಯಾಯಿತು’ ಎಂದು ಗೌಡಪ್ಪನವರು ಹಾವೇರಿಯಿಂದ ಮರಳಿ ಬರುವಾಗ, ಮೋಟಿರನಲ್ಲಿ ಕುಳಿತೇ ಉರಲ್ಲಿ ಸಾರಿದರು.

ದೇವಕ್ಕಿನಿಗೆ ಕೂಡಲೇ ಈ ಸುದ್ದಿ ಶಿಳಿಯಿತು. ಮಧ್ಯಾನ್ತಕ್ಕೇ ಬಂದು ದರಿಂದ, ಗೌಡಪ್ಪನವರ ಭೆಟ್ಟಿ ರಾಶಿಯತನಕವೂ ಆಗಲಿಕ್ಕೆಲ್ಲ ಎಂದುಹೊಂದು ಅವರ ಮನಸೆಗೇ ದೇವಕ್ಕಿ ಹೊದಳು. ಅದೇ ಉಟಿಮುಗಿಸಿ ಅವರು ಕುಳಿ ಶಿದ್ದರು. ಈಕೆ ಹೋಗುತ್ತುಲೂ ತಾಂಬಾಲದ ಬಾಯಿಂದ ಬರಮಾಡಿ ಕೊಳ್ಳುತ್ತ “ಭಾರವಾ, ದ್ಯಾವಕಾಮ. ಇನ್ನೇನು ಖಟ್ಟೀಗೆದ್ದೀದಿ ನಮಗೇನರೆ ಶೀ’ ಮಾಡಸಲ್ಲ.” ಎಂದರು.

“ಖಟ್ಟಿ ಗೆದ್ದವರು ನೀವಿ, ನಾನಲ್ಲ. ನನ್ನ ಮಗಳು ನನಗ ಸಿಕ್ಕಿದ್ದ ನಮ್ಮುಂತಿ ಆತು ಅಂತ ಶಿಳೀತ್ವದ್ದೆ” ಎಂದು ಕಟ್ಟಿವಾಗಿ ಉತ್ತರಕೊಟ್ಟಳು.

“ನಾಯೆನು ಮಾಡ್ಡಿ. ನಿನ್ನ ಮಗಳ ಬರಲಿಕ್ಕೆ ಬಲ್ಲಿ ಅಂದ್ರ. ನಿನ್ನ ಮೈದುನಗ ದಂಡಾಶ್ಕೆ ಆಗಬೇಕಂತಿದ್ದೆಲ್ಲ ಅಷ್ಟು ಆಶೀರ್ವಾದ್ದೂ”

“ಅದೇನ ದಂಡರಿ? ಇಪ್ಪತ್ತುಯ್ಯಾ ರೂಪಾಯಿ. ಜೇಲಿಗೆ ಹೋಗ ಬೇಕಾಗಿಶಿ ಅವರೆಲ್ಲಾ ಇಸಿಪ್ಪತ್ತು ನರ್ಸರೆ” ದೇವಕ್ಕಿನ ಮುಖದಲ್ಲಿ ದುಃಖದ ಸಿಟ್ಟು ಒತ್ತಾಗಿ ಬಂದಿತ್ತು.

ಗೌಡಪ್ಪನವರು ಬಿರುಸಾಗಿಯೆ ಉತ್ತರ ಕೂಡಬೇಕೆಂದಿದ್ದರು. ಅವಳ ಈ ಮನಸ್ಸಿ ಶಿ ಅವರಿಗೂ ಹೊಳೆಯಿತು.

“ಅದ್ದೆಂಗ ಇಪ್ಪು ಲಗೂ ಸಾಧ್ಯದ ದ್ಯಾವಕಾಮ? ನೋಡು ಸುಳ್ಳಸುಳ್ಳ ನಿನಗ ಹೇಡಿದಾರ ಅಂತ ಫಿಯಾರ್ಡಿ ಕೊಟ್ಟಿದ್ದಕ್ಕೆ ಇಪ್ಪು ದಂಡ ಆತು.

ಇನ್ನು ನಿನ್ನ ಮಗಳ ಸಂಬಂಧಿ ಬಂತಂದ್ರ ಅವರು ಜೀಲಿಗೆ ಹೋಗಲಿಕ್ಕೇ ಬೇಕು. ಈಗೇನು ಇದು ಇಲ್ಲಿಗೇ ಮುಗಿತಂತ ತಿಳಿದೇನು. ಇದು ಕ್ರಮಿನಲ ಕೇಸ ಏನವಾ, ಅದಕ್ಕನ ಮಾಮಲೀದಾರ ಕಚೇರಿಗೆ ನಡಿತು. ಇನ್ನು ನಿನ್ನ ಮಗಳು ನಿನಗ ಕೊಡಸೇ ಸಂಬಂಧಿ ಮುನಸೂಹ ಕೋಟಿನ್ಯಾಗ ಖಟ್ಟಿ ನಡಸಬೇಕಾಗತ್ತದ. ಇವತ್ತು ವಕೀಲರ ಸಂಗತಿ ಅದನ್ನು ಮಾತಾಡಿ ಬಂದೇನಿ” ಎಂದು ಹೇಳಿದರು ಗೌಡಪ್ಪನವರು. ಮತ್ತೆ ತವ್ವ ಬಡಾಯಿ ಸುರುವು ಮಾಡಿದರು. ದೇವಕ್ಯ ಏನೂ ಮಾತಾಡಲಿಲ್ಲ. ಅದು ಮುಗಿದೊಡನೆ ಎದ್ದುಹೋದಳು.

ಆಕೆಯ ಮನಸ್ಸು ಅಸ್ತ್ರಸ್ಥಗೊಂಡಿದೆಯೆಂಬುದನ್ನು ಗೌಡಪ್ಪನವರು ಕಂಡುಕೊಂಡೇ ಇ-ಅದಿನ ಅವಳ ಸುದ್ದಿಗೇ ಹೋಗಿರಲಿಲ್ಲ. ಈಗ ಕೋಟಿ ನಿಂದ ಸಮನ್ನ ಬಂದಿತ್ತು. ಕೋಟಿ ಫೀಂ ಇತ್ಯಾದಿಗಳಾಗಿ ರೊಕ್ಕದಪ್ಪತ್ತಿ ಇದ್ದುದರಿಂದ ಗೌಡಪ್ಪನವರು ಒಂದಿನ ಬಂದರು. ರೊಕ್ಕದ ಚೆಂಡಿಕೆಗಳಿಗೆ ದೇವಕ್ಯ ಸರಳವಾಗಿ ಹೇಳಿದಳು. “ನಾನೆಲ್ಲಿಂದ ತರಲಿ ?”

“ಅಂದ್ರ ? ನನ್ನ ಕಡಿಂದ ಇನ್ನ ಆಗದು. ಈಗೇ ನೂರುರೂಪಾಯಿ ಸನೀಕ ಖಚು ಆಗ್ಯಾವ, ನೀ ಇನ್ನೂವರಿಗೆ ಒಂದು ದಂಬಡೀನೂ ಕೊಟ್ಟಿಲ್ಲ, ಗೊತ್ತುದನ್ತ ?” ಗಟ್ಟಿಸ್ತರದಲ್ಲಿ ಗೌಡರು ಕೇಳಿದರು.

“ಗೊತ್ತುಗೋದೇನ್ನೀತಿ ಇದರಾಗ. ನಿಮಾತ್ಯಲ್ಲಿ ಕೈಯಾರೇ ಈಟಿಲ್ಲ ನಾ ಮಾಡಿದ್ದಲ್ಲ ? ನೀವು ಮಾಡಂತ ಹೇಳಿದ್ದಿ, ಮತ್ತು ನೀವು ನಡಿಸಿದ್ದಿ. ನನ್ನಿಂದ ಇನ್ನೇನರೆ ಬೇಕೂ. ತಂತಿರಿ ?”

ಗೌಡಪ್ಪ ರೇಗಿದ್ದರು. “ಹಿಂಗೆಲ್ಲ ಹಾರಿಸಿಕೊಂಡು ಹುಚ್ಚುತ್ಪರ ಮಾತಾಡಿದ್ರ ? ಖಟ್ಟಿ ಗೆದಿಯೋದು ನನಗ ಬೇಕಾಗಿತ್ತೂ ನಿನಗ ಬೇಕಾಗಿತ್ತೂ? ನಿನ್ನ ಮಗಳು ನಿನಗ ಪರತ ಸಿಗಬೇಕಾದ್ರ ಖಟ್ಟಿ ಮಾಂದ ಶಾಗಬೇಕಾಗತ; ನ ಅದಕ್ಕು ‘ಹಂ’ ಅನ್ನೊಂದಿ ದುಡ್ಡಿನ ಸಾರಣಿ ಇಲ್ಲ ಕೈ ಜಾಡಿಸು ಕೇಳಿನೇನು? ಉಂಬಾಗ ನನ್ನ ಮಾಯಾದಿ ತಗದಿಃ ಎಷ್ಟುರೆಂದಿ. ಗಡು ನ್ನನ್ನು ಮಾಡಲಿಕ್ಕೇ ಬೇಕು.”

“ಹಂಗರ ನನಗಿನ್ನೇನರೆ ಮಾಡಿಂ ? ನನ್ನಕೊಟ್ಟಿ ನಿನಗ —

ಮಗಳು ಮನಿಗೆ ಬಳ್ಳಿ ಅಂತ. ನನ್ನು ಕಡೀ ಅಂತೂ ವ್ಯವಸ್ಥಾ ಮಾಡಾಕ ದಾರಿನಷ ಇಲ್ಲಾ”

ಗೊಡಪ್ಪನವರ ಸಿಟ್ಟು ಈ ಮಾತಿನೆದುರು ಸೋಲಬೇಕಾಯಿತು. ತುಸು ರಮಿಸುವ ದಸಿಯಲ್ಲಿ, “ನನಗೂ ಶಿಳಿತತ್ವದ. ದ್ವಾರ್ವು, ಒಂದು ಉಪಾಯ ಹೇಳ್ತೇನಿ. ಅದರಂತ ನಡೆದ್ದ ನಿನಗೂ ಹಿತಾ, ನನಗೂ ಹಿತಾ”

“ಎನದು?”

“ನಿನ್ನ ಖಣದ ಜಾಗಾ ಅದ ಅಲ್ಲಾ, ಅದನ್ನು ಒತ್ತೀ ಹಾಕು” ಈ ಮೊದಲೇ ದೇವಕ್ಕೆ ಅದನ್ನು ಉಹಿಸಿದ್ದ ಜೇನೊ. “ಉಂಹು ಸಾಧಿಲಾಲ್. ಬೇಕಾರ ನಿವು ಖಟ್ಟಿ ಹಿಂತಕೊಳ್ಳಿ. ನನ್ನ ಮಗಳು ಇನ್ನು ನನಗ ಬೇಕಾಗಿಲ್ಲ” ಎಂದಳು.

“ನಿನಗೇನರೆ ಅಕ್ಕುಲ ಐತೀನು? ಉರೋಳಗನ ನನ್ನ ಮಯಾರದೀ ತಗೀಬೇಕಂತ ಮಾಡಿಯೇನು? ಕೋಟಿಗೆ ಹೊಗಲಿಕ್ಕುಬೇಕು”

“ಹಂಗಾದರ ನಿವು ರೊಕ್ಕಾ ಹಾರೆ. ನಾ ಹೇಳ್ತಿಲ್ಲ, ಖಟ್ಟಿ ನನಗೊಬ್ಬಾ ಕೆಗೇ ಬೇಕಾಗಿಲ್ಲ ಅಂತ”

ಮತ್ತೆ ರೇಗಿಗೆದ್ದದೇ ತಪ್ಪಾಯಿತೆಂದು ಗೊಡಪ್ಪನವರು ದಸಿ ಇಳಿಸಿದರು “ಹಂಗಾಕ ಮಾಡೆ ದೇವೂ, ನಾಯೇನ ರೊಕ್ಕಾಕೊಡಲಿಕ್ಕೆ ಒಲ್ಲಿ ಅಂತಿನೆ? ನೀ ಹೇಳದನ ನಾನಿವು ಖಚ್ಚ ಮಾಡಿಲಾ? ಈಗೇನರೆ ನಿನಗ ಅದನ್ನು ಕೊಡು ಅಂದನೇನು? ಖಚ್ಚಮಾಡಿದ್ದರೆ ಒಪ್ಪಶಿಯಲ್ಲಿ? ನನ್ನ ಮ್ಯಾಲಾಹಷ್ಟ ವಿಶ್ವಾಸವಿಲ್ಲಾ? ಈಗ ನೋಡು ನಾ ಹಿಂಗಳ ರೊಕ್ಕಾ ಇಕ್ಕೆಷ್ಟೇಕ ದೋದ್ರ, ಉಡೋಳಗ ನಮ್ಮ ವಿವರಿಕ್ಕ ಎಪ್ಪು ಬಬ್ಬಾಟ ಅಗತ್ಯದ ಅನ್ನೊಂದು ವಿಚಾರಮಾಡು. ನಾಕಮಂದಿಗೆ ಗೊತ್ತುಗೊಂಹಂಗ ಆ ಜಾಗಾ ನಾನ್ಕ ಬರಿಸಿಕೊಂಡು ಬಿಡ್ಡಿನಿ. ಒಂದೆರಡು ವರ್ಷ ಆದಮ್ಯಾಲೆ ಇಣಾ ಮುಟ್ಟಿಸ್ತೇಳ ಅಂತ ಹೇಳಿ, ಅದನ್ನು ನಿನಗಳ ಬಿಟ್ಟು ಕೊಡತೀನಲ್ಲಾ? ನಿನ್ನ ಗೇಣಜಾಗಾದ ಮ್ಯಾಲೆ ನನಗ ಆಶಾ ಅದ ಅಂತ ಶಿಳದಿಯೇನು? ವಂದಿಗೆ ಕೆಂಟ್ರಿ ನಿನಗರೊಕ್ಕ ಬಾಳಪ್ಪ ಬರೂದಿಲ್ಲಾ. ಮತ್ತೆ ಎರಡನೇ ದವರಾದ್ರ ಕೃಯಾಗ ಇಣಾಕೊಡದ ಹೊತ್ತು ಅವರಾಕ ಬಿಟ್ಟುಕೊಟ್ಟಾರು?

ಎಲ್ಲಾನೂ ಸ್ವಲ್ಪ ವಿಚಾರಮಾಡು. ನಿನ್ನ ಸುಖಕ್ಕೆ ಈ ಮಾತು ಹೇಳ್ತೇನಿ. ನನ್ನ ಮ್ಯಾಲೂ ಅವಶ್ಯಕವಾದಿದರ ಹೇಗೆ ? ”

ಮಿನ ಬೆಂಗಿ ಇಳಿಯಿತು. “ ಎಂಥಾ ಗುಣವಂತಿಯೇ ನೀನು ? ” ಎಂದು ಗೌಡಪ್ಪನವರು ನೆಟ್ಟನೊಳಿದಿಂದ ಅವಳನ್ನು ಹೊಗಳಿದರು.

ದೇವಕ್ಕನ ಮುಖದ ಮೇಲೆ ಈಗ ಕಳೆಯೆಂಬುದಿಲ್ಲ. ಯಾರೋಂದಿಗೂ ವಿಶೇಷ ಮಾತನಾಡುತ್ತಿರಲಿಲ್ಲ. ತಾನಾಯಿತು ತನ್ನ ಕೂಲಿಯ ಕೆಲಸವಾಯಿತು. ತನ್ನ ಮಗಳ ವಿವರ ಬಂತೆಂದರೆ ಮಾತ್ರ, ಅವಳ ವಿಚಾರವನ್ನೇ ಬಿಟ್ಟು, ತನಗೆ ಆಗದ ಹನುಮ ಕೆಂಚನ್ನ ಮುಂತಾದವರ ಬಗ್ಗೆ ಬಹಳವ್ಯಾಪ್ತಿಯಿಸಿನ ಮಾತುಗಳನ್ನು ದುವಳು. ಒಂದೊಂದಾಗಿ ಅವರು ತನಗೆ ಮಾಡಿದ ಅನ್ಯಾಯಗಳನ್ನು ಮನದುಂಬಿ ವಿವರಿಸುವಳು. ಕೇಳುವವರು ಬೇಸತ್ತು ಹೊರಟು ನಿಂತಿದ್ದರೂ, ಅದನ್ನು ಗಳಿಸದೆ, ಮತ್ತೆ ಅವರನ್ನು ನಿಲ್ಲಿಸಿಕೊಂಡು ಹೇಳುವಳು. “ ಈ ಕಚೇರಿಯವರು ದಡ್ಡರು, ಅದಕ್ಕೇ ಅವರಿಗೆ ಬರಿ ಇಪ್ಪತ್ತಿಯ್ದು ರೂಪಾಯಿ ದಂಡಕಟ್ಟಿದರು. ಅವರಿಗೆ ತಕ್ಕ ಶಿಕ್ಕೆಯಾಗುವದಕ್ಕೆಂಬೇ ಸ್ಥರ, ಬೇರೆ ಕಚೇರಿಗೆ ಗೌಡಪ್ಪನವರು ಅರ್ಜಿಮಾಡಿರುವದಾಗಿ ” ಹೇಳುವಳು.

ಮುದ್ದುತ್ತಿನ ದಿನ ಬಂದಿತು. ಹಿಂದಿನ ರಾತ್ರಿ ಗೌಡಪ್ಪನವರು ಮನೆಗೆ ಕರಸಿ ಆಕೆಯ ಕೈಯಲ್ಲಿ ಇಪ್ಪತ್ತು ರೂಪಾಯಿಕೊಟ್ಟು, ಅವಳೇ ಕೈಯೆತ್ತಿ ಮೊಳಿಟಿನ ಲಿಂಗು ಮತ್ತು ಇತರ ವೆಳ್ಳಿಗಳಿಗಾಗಿ ಕೊಡಬೇಕು ಎಂದು ಹೇಳಿದರು. ಆದರೆ ದೇವಕ್ಕನು ನಾಳೆ ಮಗಳ ಮುಖವನ್ನು ಕೋಟಿನಲ್ಲಿ ಕಂಡೇನೆಯೆ ಎಂದು ತವಕಪಡುತ್ತಿದ್ದಳು. ಈಗಾದರೂ ಮಗಳನ್ನು ಮಾತನಾಡಿಸಿ ನೊಡುವೇ. ಇದೊಂದು ಕೊನೆಯ ಆಸೆ. “ ಅವ್ಯಾ, ಎಂದು ಆಕೆ ಓಡಿ ನನ್ನ ಹತ್ತಿರ ಬಂದಾಳೆಯೇ, ಆ ಭಾಗ್ಯ ನನಗಿದೆಯೆ ? ” ಎಂದು ಗೌಡಪ್ಪನವರ ಹೆಂಡಿಯೆದುರು ಕುಳಿತು ನುಳು ಮುಳು ಅತ್ತುಳು.

ಆದರೆ ಅವಳ ಆಸೆ ನೆರವೇರಲಿಲ್ಲ. ಮಗಳು ಬಂದಿರಲೇ ಇಲ್ಲ. ಪ್ರತಿ ವಾದಿಯ ಕಡೆಯಿವರು, ತಮ್ಮ ತಯಾರಿ ಆಗಿಲ್ಲವೆಂದು ಮುದ್ದುತ್ತು ಕೇಳಿದ್ದರು. ಆದಕ್ಕೆ ಪರವಾನಿಗೆ ದೊರೆಸುದೆಂದು ಅವರಿಗೆ ಖಾತ್ರಿಯಿತ್ತು; ಪಾರು ಬಂದಿರಲಿಲ್ಲ.

ಅಂದು ಸಂಜೀ ವಕೀಲರು-ದೇವಕ್ಕಿ, ಗೌಡಪ್ಪನವರ ಎದುರು ತಮ್ಮ

ಬೇಡಿಕೆ ಮುಂದಿಟ್ಟರು. ಗೌಡರು ಅರ್ಥ ಅವಳಪರವಾಗಿ, ಅರ್ಥ ವಕೀಲರ ಪರವಾಗಿ ವಾದಿಸಿದರು. ದೇವಕ್ಕೆ ಸ್ವತಃ ಇರುವ ಜಾಗವನ್ನು ವಕೀಲರ ಹೆಸರಿನಲ್ಲಿ ಮಾಡಬೇಕೆಂಬ ವಿಚಾರ, ‘ಸಂತೀಯ ಮರೀಯಾಗಿ ನಡೆಯಿತು. ಗೌಡಪ್ಪನವರು ನೊದಲಿಗೇ ಸಾಕಷ್ಟು, ‘ಸಮಜಾತ’ ಹೇಳಿದ್ದರೂ, ದೇವಕ್ಕೆ ರೇಗಿಗೇಳದೇ ಇರಲಿಲ್ಲ.

“ನಿನ್ನ ಖಟ್ಟಿ ಏನು ಪ್ರಕಟ ನಡೆಸಬೇಕೂ ಅಂಶಿಯೇನು? ಇದು ರಂಡು ನನ್ನ ಹೊಟ್ಟಿ ತುಂಬೋಡು. ಭಂದಕ್ಕೆ ಬೋಡ ಹಾಕೆಲ್ಲ” ಎಂದು ವಕೀಲರು ಗದರಿಸಿದರು.

“ನಿಮಗೆ ಪ್ರಕಟ ಮಾಡ ಅಂತ ಹೇಳಲಿಲ್ಲ. ಗೌಡಪ್ಪೈ ರಿಗೇ ರೋಕ್ಕಾ ಹಾಕಾರ ಹೇಳಿದ್ದಿ. ಮನೀನೂ ಕೊಟ್ಟಬಿಟ್ಟ ಮಗಳು ಎಲ್ಲ ಕುಂಡಲಸಲಿರಿ?” ಎಂದಳು.

ಈ ಹೆಣ್ಣು ನನ್ನ ಮರ್ಯಾದೆಯನ್ನೂ ತೆಗೆಯುತ್ತುದಲ್ಲ, ಎಂದು ಗೌಡಪ್ಪನವರು ಒಳಗೊಳಿಗೆ ಕುದಿದರು. ಆದರೂ ವಕೀಲರ ಕಡೆಯಿಂದ ಅವಳಿಗೆ ಹೇಳಿಸಿದರು. “ನ್ಯಾಯ ನಿನ್ನ ಕಡೇನು ನಿ. ಖಟ್ಟಿ ನಿನ್ನ ಅಗ್ನಿಕ್ರಿಯೆ ಕಾಳಜಿ ಬ್ಯಾಡಾ. ಕೋಟಿನವರು ಅವರ ಕಡಿಂದನು ನಿಂದೆಲ್ಲ ಖಚಿತ ಕೊಡಸ್ತಾರ. ಮತ್ತು ಇದಲ್ಲದ ಅವರಿಗೆ ಶಿಕ್ಷಾ ದಂಡಾ ಎಂಬ ಅಗ್ರಹ.” ‘ನಾನು ವಿರೋಧಿಸಲೇಬಾರದಿತ್ತು’ ಎಂದುಕೊಂಡು ದೇವಕ್ಕೆ ಕೊಂ’ ಎಂದಳು.

ರಾತ್ರಿ ಮೋಟಿರಿನಿಂದಿಳಿದು ಮನೆಯ ಕದನೂಕಿದಳು. ಸುರಾಶಿ ಅವಕ ಮನವನ್ನು ಅಶಿಯಾಗಿ ಅವರಿಸಿತು. ‘ಇಂದು ನನ್ನ ಜೀವನೇ ಹೊಗಿ ಬಿಟ್ಟರೆ ಎವ್ವು ಸುಖ! ’ ಎಂದುಕೊಳ್ಳುತ್ತ ಎಡಗ್ನೆ ಹೆಬ್ಬಿಟ್ಟಿಗೆ ಹತ್ತಿದ ಮನ ಯನ್ನು ತೊಳೆದುಕೊಂಡೆಲು.

ರಾತ್ರಿಯೆಲ್ಲ, ಒಂದಿಲೊಳ್ಳಿಂದು ಬಗೆಯಿಂದ ದೇವಕ್ಕೆ ‘ಮಗಳು ಮಗಳು’ ಎಂದು ಬಡೆಬಡಿಸಿದಳು. ‘ಮಗಳ ವಿಷಯದಲ್ಲಿ ನಾ ತಪ್ಪ ಮಾಡೇನಿ. ಅದರೆ ತನ್ನ ಮೈದುನ, ಅವನ ಹೆಂಡತಿ ಏನೂ ಕಾರಣವಿಲ್ಲದೆ ನನ್ನ ಗೋಳು ಹೊಯಿದುಕೊಂಡಾರೆ. ಮನೆಯಲ್ಲಿ ನನಗೆ ಗಂಡಸರಿಂಬುವರಿಲ್ಲ. ಅವನಿದ್ದರೆ, ಅವರ ಪಕ್ಷಪಾತಿಯಾದ ಅವನು ನನ್ನ ಕಾಲುಬಿಗಿದು, ಹೆಡಮುರಿಗೆ ಕಟ್ಟು,

ಮೈದುನನಿಗೆ ನಮಸ್ಕಾರ ಮಾಡಿಸುತ್ತಿದ್ದನೇನೋ ಏನರೆಮಾಡಲಿ, ಆ ನೀಚೆ ರಿಗೆ....ಹೋಗಿ ಈಗ ಅವರ ಮನಿಗೆ ಬೆಂಕೆಹಚ್ಚಿ ಬಂದು ಬಿಡಲೇ ? ನಾನೂ ಅದರಲ್ಲೇ ಬಿದ್ದ ಸತ್ತಾಬಿಡುವೆ....ಪಾರೀ ಯಾಕೆ ಹೀಗೆ ನನ್ನ ಜೀವಂತ ಕೊಲ್ತುಯೀ ?' ಎಂದು ಗೋಗರೆದಳು.

ಬೆಳಕು ಹರಿಯಿತಾದರೂ ದೇವಕ್ಯ ಎದ್ದಿರಲಿಲ್ಲ. ಆದರೆ ಒಂದಂತೆ ಸಪ್ಪಳ ಅವಳ ಕಿವಿಯಲ್ಲಿ ನಿನದಿಸಿತು. ಯಾರವುದುವೆ ಇದೆ ಎಂಬುದನನ್ನು ತೀಳಿದುಕೊಳ್ಳುವ ಗೊಡನೆಗೇ ಹೋಗಿರಲಿಲ್ಲ. ಆಕೆ ಎದ್ದುಬಂದು ಮುಂದತ್ತ ಹೋಗಿ ನೋಡಿಕೊಂಡು ಬಂದಳು. ತಮ್ಮ ಛಣಿಯಲ್ಲೇ ಭರವುನ ಮಗಳು ಸಾಂವಿಯ ಲಗ್ಗು. ಚಪ್ಪರಹಾಕಿ ತಕ್ಕೆಪ್ಪು ಶಿಸ್ತು ಮಾಡಿದ್ದರು. ವಧೂವರರು ಕುಳಿತ್ತಿದ್ದರು 'ಎಂತಹ ಮಾಟನ್ನು ಜೋಡಿ ! ಆ ಎಳಿಯು ದಂಪತ್ತಿಗಳು ಅನುಕ್ರಮವಾಗಿ ಹನ್ನೆರಡು ಮತ್ತು ಎಂಟುವರ್ಷದವರು.' ದೇವಕ್ಯನಿಗೆ ಬಹಳ ಹೊತ್ತು ಅಲ್ಲಿನಿಂತು ನೋಡುವುದಕ್ಕೆ ಮನಸ್ಸಾಗಲಿಲ್ಲ.

ಅಡಿಗೆ ಮುಗಿಸಿದಳು. ಮನೆಯಲ್ಲಿ ರೊಟ್ಟಿನ್ನದೇ, ಗೌಡಪ್ಪನವರ ತೋರ್ಟಿಕ್ಕೆಯೇ ಕಟ್ಟಿಕೊಂಡು ಹೋದಳು. ಅಲ್ಲ ಮುಳುಗಾಯಿಗಳನ್ನು ಹರಿಯಲು ಉಂಟಾಗಿ ಹಣ್ಣಾ ಖಗಳನ್ನು ಹಚ್ಚಿದ್ದರು. ಉತ್ತೇಜಿತಳಾಗಿ ದೇವಕ್ಯ ಸಾಗಿದ್ದಳು. 'ನನ್ನ ಮಗಳು ಇದ್ದಿದ್ದರೆ, ಈಗ ನಾನೂ ಮದುವೆಮಾಡಿ ಬಿಡುತ್ತಿದ್ದನಲ್ಲ ! ಎಷ್ಟುಂದು ಹಣವನ್ನು ಆಕೆ ತೆರದ ರೂಪದಿಂದ ತರಬಹುದಾಗಿತ್ತು ! ಅಷ್ಟು ಜೆಲುವಿ ಆಕೆ ! ತಪ್ಪಿ ನನ್ನಂತಹ ಬಡವೆಯ ಹೊಟ್ಟಿಯಲ್ಲಿ ಹುಟ್ಟಿದಳು. ಈ ವರ್ಷ ಪಾರೂನ ಮದುವೆ ಮಾಡೇಬಿಡುತ್ತಿದ್ದೇ. ಇ-ಇವರ್ಷದ ಸಾಂವಿಯ ಮದುವೆ ನಡೆದಿದೆ ನನ್ನ ಮಗಳು ಇಪ್ಪು ಮೊಡ್ಡೆವಳಾಗಿದ್ದಾಳೆ. ಆಕೆಯ ಮದುವೆಯಾದ ಮೇಲೆ, ಅಳಿಯನನ್ನು ಮನೆಯಲ್ಲೇ ಇಟ್ಟಿಕೊಳ್ಳುತ್ತಿದ್ದೆ. ಅವರಿಬ್ಬರೂ ದುಡಿದು ತರುತ್ತಿದ್ದರು; ನಾನು ಪಾರುವಿನ, ಅವಳಷ್ಟೇ ಮುದಿನ ಮಕ್ಕಳನ್ನು ಆಡಿಸುತ್ತ ಮನೆಯಲ್ಲಿರುತ್ತಿದ್ದೆ. ಪಾರೂ, ಹೇಗಾದರೂ ಮಾಡಿ, ಈ ಕ್ಷೇತ್ರ ನೀ ನನ್ನ ಮುಂದೆ ಬಂದು ನಿಂತುಬಿಟ್ಟರೆ ! ಆಂ.... ಆಂ ! ಬರ್ತೀಯಾ ! ಇಲ್ಲ. ನನ್ನ ದೈವ ಬೊಟ್ಟಿ ಅದ. ಆಕೆಯಿನನ್ನು ನನಗೆ ದೊರೆಯಲಾರಳು.....ಫೇ ಅಂತಹ ಅಭದ್ರ ಮಾತೇಕೆ ? ಕೋಟು ಅವಳನ್ನು ನನಗೆ ಕೊಡಿಸದೆ ಇರದು. ಈ ವರ್ಷವೇ ಮದುವೆ ಮಾಡತೇನಿ.'

ತೋಟ ಸಮೀಪಿಸಿತು. ಅಲ್ಲಿಂದಲೇ ತುಂಗಭದ್ರೆ ಕಾಣಿಸುತ್ತಿದ್ದು ಇಲ್ಲ. ಆಕೆಯ ಹಾಲ್ನಿರೆಯನ್ನು ಹೀರಿ, ಗಿಡ ಬಳ್ಳಗಳು ಬಿನ್ಮನೆ ಬೀಗುತ್ತಿದ್ದವು. ಸಹಜವಾಗಿ ದೇವಕ್ಕೆ ಮೋರೆಯೆತ್ತಿದಾಗ ಸ್ವಲ್ಪ ದೂರದಲ್ಲಿ ಒಬ್ಬ ಹುಡಿಗೆ ಕೈಯಲ್ಲಿ ಮಾವಿನ ಪಾಡೊಂದನ್ನು ತಿನ್ನುತ್ತ, ಇನ್ನೊಂದು ಕೈಯಲ್ಲಿ ಜೊತೆ ಗಿಡು ಆಡಿನ ಮರಿಗೆ ಕಟ್ಟಿದ ಹಗ್ಗನನ್ನು ಹಿಡಿದುಕೊಂಡು ಸೊಬಗಿನಿಂದ ಸಾಗಿದ್ದುದನ್ನು ಕಂಡಳು. ಅವಳ ಎತ್ತರ, ಮೈಕಟ್ಟೆ ಎಲ್ಲವೂ ದೇವಕ್ಕನ ಕಣ್ಣಿಗೆ ಪಾರುವಿನ ಹಾಗೆ ಕಂಡವು. ಮೊನ್ನೆ ಮೊನ್ನಿನ ವರೆಗೂ ತಮ್ಮ ಸ್ವಂತದ ಆಡನ್ನು ಪಾರೋತ್ತಿಯೂ ಹೀಗೆ ಮೇಲಿನ ಸುತ್ತಿದ್ದಳು. ಎಲ್ಲವೂ ಒಟ್ಟಿಗೆ ಮನಸ್ಸನ್ನು ಮುತ್ತಲು, ದೇವಕ್ಕೆ ‘ಪಾರಾ’ ಎಂದು ಕೂಗಿ ಆ ಹುಡು ಗಿಯು ಕಡೆ ಧಾವಿಸಿದಳು. ಆ ಮಗು ತನ್ನ ಮನೆಯವರ ಬಾಯಿಂದ. ‘ದೇವಕ್ಕನಿಗೆ ಹುಚ್ಚು ಹಿಡಿಯುತ್ತಿದೆ.’ ಎಂದು ಆಡುವದನ್ನು ಕೇಳಿದ್ದು ಇಲ್ಲ. ಗಾಬರಿಯಾಗಿ ಕೈಯಲ್ಲಿನ ಹಣ್ಣನ್ನು ಒಗೆದು ಓಡತ್ತೊಡಗಿದಳು. “ಮತ್ತೊಂದು ನನ್ನ ಮಗಳು ನನ್ನಿಂದ ತಪ್ಪಿಸಿಕೊಳ್ಳುತ್ತಾಳಲ್ಲ” ಎಂದು ಬೆನ್ನುಹತ್ತಿದೆಳು. ಹುಡುಗಿ ಆಡಿನ ಮರಿಯ ಕೈಬಿಟ್ಟು, ಚೀರುತ್ತ ಸಿಕ್ಕು ಕಡೆ ಓಡತ್ತೊಡಗಿದಳು. ದೇವಕ್ಕನೂ ರಭಸದಿಂದ ನುಗ್ಗಿತ್ತಿರುವವ್ಯಾರಲ್ಲಿ, ಅಡ್ಡಲಾಗಿ ಹಾದಿದ್ದ ಮಾವಿನಮರದ ಹರಿಯೊಂದು, ಅವಳ ಹಣಿಗೆ ಬಲವಾಗಿ ತಾಗಿತು. ಮೂರು ಜಣ್ಣುತ್ತು. ಹಣಿಗೆ ಬಲವಾದ ಬುಗುಟೆ ಬಂದಿತು. ಆಗ ತಿಳಿವು ಮೂಡಲು ದೇವಕ್ಕೆ ನೆಲಕ್ಕೆ ಕುಸಿದು ಕೂತಳು.

ಆದರೆ ಆಕೆ ಬಲುಬೇಗ ಜೀರ್ತಂಸಿಕೊಂಡು ಬದುಕಿಗೆ ಅಣಿಯಾಡಳು. ಮನೊಂದಿ ತನ್ನ ಕೆಲಸಮಾಡುತ್ತಿದ್ದು ಇಲ್ಲ. ಅವರು ಉಟಕ್ಕೆ ಕುಳಿತಾಗ ತಾನೂ ತನ್ನ ಗಂಟನ್ನು ಉಚ್ಚಿದಳು. ಒಬ್ಬ ಆಳು, ಜೊತೆಗೆ ತನ್ನ, ವರ್ಣದ ಕೂಸನ್ನು ಕರತಂದಿದ್ದು. ‘ನನ್ನ ಕೂಸು ಇಷ್ಟೊತ್ತನಕಾ ಕೈಬಿಟ್ಟು ಆಡೇ ತೀಲ’ ಎಂದು ಅಳ್ಳಿಯಿಂದ ಕರೆದುಕೊಂಡು, ಆದಕ್ಕೆ ಮೊಲೆಯುಣಿಸ ತೊಡಗಿದಳು. ದೇವಕ್ಕೆ ಸುಮ್ಮನೆ ಕೂತುನೋಡುತ್ತಿದ್ದು ಇಲ್ಲ. ‘ಆಕೆ ತನ್ನ ಕೂಸಿಗೆ ಹೊಟ್ಟಿಕೊಡುತ್ತಿದ್ದರೆ, ನನಗೇಕೆ ಸಂಕಟವಾಗಬೇಕು? ತಾಯ್ತುನದ ಹಂಬಲಿಕೆಯೆ ಎಂದು ಕೇಳಿಕೊಂಡಳು. ಗೊಡಪ್ಪನವರ ಮೂರ್ತಿ ಒಮ್ಮೆ ಯುಕ್ಕನೆ ಸುಳಿದುಹೋರಿತು.

ಮೇರೆ ಸೂಟಿಯೊಂದು ಬಂದು, ದೇವಕ್ಕನಿಗೆ ತುಂಬ ತೊಂದರೆ ಕೊಟ್ಟಿತು. ‘ಇಲ್ಲವಾದರೆ ಈಗೇ ಖಟ್ಟಿ ಮುಗಿದು, ನನ್ನ ಮಗಳು ನನ್ನ ಮನೆಗೆ ಬರುತ್ತಿದ್ದಳು. ಈಗ ಮದುವೆಮಾಡಿ ಬಿಡುತ್ತಿದ್ದೆ. ಈ ವರ್ಷ ಸಾಧ್ಯವಿಲ್ಲ’ ಎಂಬ ವಿಚಾರ ಬಂದಾಗ ಆ ಕೂಡಲೇ ಶಿವರಾಮಭಟ್ಟರ ಮನೆಗೆ ಹೋಗಿ ಅವರನ್ನು ಕೇಳಿದೆಳು. ಮುಂದಿನ ತಿಂಗಳೂ ಮದುವೆ ಮಾಡಬಹುದು ಎಂಬುದಾಗಿ ಅವರಿಂದ ಶಿಳಿದುಕೊಂಡು ಮನಸ್ಸು ತೃಪ್ತಿಪಟ್ಟಿತು. ಆದರೆ ಹನುಮ, ಉಳಿದವರಿಗೆ ಆಗಬೇಕಾದ ಶಿಕ್ಷೆ ಮುಂದೆಹೋಯಿತಲ್ಲ ಎಂದು ನೊಂದನಗೆ ನಕ್ಕೆಳು. ‘ಆಗಲಿ, ಅವರಿಗೆ ಜೀಲು, ನನ್ನ ಮಗಳಿಗೆ ಅಕ್ಕೆಕಾಳು ಎರಡೂ ಕೂಡಿಯೆ ಆಗಲಿ’ ಎಂದುಕೊಂಡೆಳು.

ಈ ಮಧ್ಯಕೊಟ್ಟಿಗೆ ಸ್ವಲ್ಪ ಹಣ ತುಂಬಬೇಕಾಗಿ ಬಂತು. ಗೌಡಪ್ಪ ನವರು ತವ್ವಿ ಮಗನ ಮದುವೆಯ ಗಡಿಬಿಡಿಯಲ್ಲಿದ್ದರು. ಆದರೂ ಅದರಲ್ಲೇ ಬಿಡುವು ಮಾಡಿಕೊಂಡು, ಅವಳ ಮನೆಗೆ ಬಂದರು. ಅವರು ಕೇಳಿದಾಕ್ಷಣ ದೇವಕ್ಕೆ ತನ್ನಲ್ಲಿದ್ದ ಬೆಳ್ಳಿಯ ಚೂರುಷಾರು ಸಾಮಾನನ್ನು ಒಪ್ಪಿಸಿದೆಳು. ಎರಡು ವರ್ಷದ ಗೊಬ್ಬರ ಕೂಡಿಬಿಡಿತ್ತು. ಎಂಟು ರೂಪಾಯಿಗೆ ಅದನ್ನು ಮಂದಿಗೆ ಮಾರಿದೆಳು. ಬಂದಹಣ ಗೌಡಪಗೆ ಒಪ್ಪಿಸಿದೆಳು.

ದೇವಕ್ಕೆ ತಾನಾಗಿ ಮಂದಿಯೋಡನೆ ಮಾತಾಡುವದನ್ನೇ ನಿಲ್ಲಿಸಿಬಿಟ್ಟಳು. ಮನೆಯಲ್ಲೇ ಕುಳಿತು ತನ್ನೊಳಗೇ ಮಾತಾಡಿಕೊಳ್ಳುತ್ತಿದ್ದಳು. ಜನರು ಕೂಡ ಅವಳ ಉಸಾಬರಿಗೆ ಹೋಗುತ್ತಿರಲಿಲ್ಲ. ಗೌಡಪ್ಪನವರ ಹೊಲಬದುಕಿ ನಲ್ಲಿ ಏನಾದರೂ ಕೆಲಸ ಇದ್ದೇ ಇರುತ್ತಿತ್ತು. ಅವರಲ್ಲಿ ದೇವಕ್ಕೆ ಕಾಯಂ ಕೂಲಿಯಾಳಾಗಿದ್ದಳು. ಹೊಟ್ಟಿಯ ಪ್ರಶ್ನೆಯಿರಲಿಲ್ಲ. ಉಟ್ಟ, ಕೆಲಸವರದಾಯಿ ತೆಂದರೆ ಉಳಿದ ವೇಳೆಯ ಬಹುಭಾಗವನನ್ನು ಮಗಳ ಮದುವೆ ಹೇಗೆ ಹೇಗೆ ಮಾಡಬೇಕು ಎಂಬುದನ್ನು ಕುರಿತು ವಿಶಾರಸ್ತಿತ್ತಿದ್ದಳು. ಈ ಹೊಸ ಉದ್ದೇಶಗಿಂದ ಉಳಿದ ಹೊತ್ತು ಬಹಳ ಸರಾಗವಾಗಿ ಹೋಗುತ್ತಿತ್ತು. ಈ ಮಧ್ಯ ನೆಗಳೂರಿನಿಂದ ತನ್ನ ಮಗಳ ಸುದ್ದಿಯೇನಾದರೂ ಶಿಳಿಯುವುದೇ ಎಂದು ಆಗಾಗ ಬಾಯ್ದಿರೆದು ಅವೇಕ್ಷಿಸುವಳು. ಬಂದುದಿನ ನೆಗಳೂರಿನವ ಇಂಬ್ಬಳು ಇಲ್ಲಿಗೆ ಬಂದುದನ್ನು ಹೇಗೋ ಶಿಳಿದು ತನ್ನ ಮಗಳ ವಿವಯ ಕೇಳಿದೆಳು. ‘ನಾಡಾಗಿ ಅದಾಳು’ ಎಂದಿಷ್ಟೇ ಅವನು ಹೇಳಿದ. “ಮಗಳು

ನನ್ನನ್ನ ನೆನಸುತ್ತಿದ್ದಳೇ ? ನಿಂ ಬರುವಮುಂದೆ ಭೆಟ್ಟಿಯಾಗಿದ್ದೆಯೇ ? ಉರಕಡಿ ಬರ್ತೀನಿ. ನನ್ನ ಕರಕೊಂಡು ಹೋಗು ಅಂತ ಅನಲಿಲ್ಲವೇ ?” ಎಂದು ಹತ್ತಾರು ಪ್ರಶ್ನೆ ಕೇಳಿದಳು. ಅವನೇನು ಹೇಳಬೇಕು ? “ನನಗೆ ಆಕೆ ಭೆಟ್ಟಿಯೇ ಆಗಿಲ್ಲ” ಎಂದು ಅಲ್ಲಿಂದ ಜಾರಿಕೊಂಡು.

ಮಗನ ಮದುವೆ ಮುಗಿಯುವದಕ್ಕೂ, ಗೊಡಪ್ಪನವರು ಅದರಿಂದ ಬಿಡುವಾಗ ಖಟ್ಟಿಯ ಕೆಲಸಕ್ಕೆ ಮತ್ತೆ ಅಣಿಯಾಗಲು ಕೋಟ್ಟು ಸುರುವಾಗುವ ದಕ್ಕು ಸಮವಾಯಿತು. ಶನಿವಾರ ಮುದ್ದತು ಇರುವಾಗ ಅದಕ್ಕೂ ಎರಡು ದಿನ ಮುಂಚೆ ಗೊಡಪ್ಪನವರು ಆಕೆಯ ಮನೆಯನ್ನ ಪ್ರವೇಶಿಸಿದರು. ನಾಡಿಗೆ ಹಣ ಬೇಕಲ್ಲ. ಅವಳ ಹುವ್ಯಾಸಿನಲ್ಲಿ ಸುರುವಾತಿಗೆ ಸಾಕಷ್ಟು ಹಣ ಖಚುವುದಾಡಿದ್ದಾಗಿದೆ. ಈಗ ಒಂದು ಪ್ರೇಯನ್ನೂ ಸ್ಪಂತ ವೆಚ್ಚುಮಾಡ ಬಾರದೆಂದು ಅವರು ನಿರ್ಧರಿಸಿದಂತಿತ್ತು. ಅವರ ರೊಕ್ಕೆದಮಾತಿಗೆ ದೇವಕ್ಕನು “ನನ್ನನ್ನ ಯಾರಾದರೂ ಮಾರಲಿಕ್ಕೆ ತಗೊಳ್ಳುತ್ತಾರೇನು?” ಎಂದು ನೇರವಾಗಿ ಕೇಳಿದಳು ಗೊಡಪ್ಪನವರು “ ಈಗಾಗಲೇ ನಾನು ನಿನ್ನನ್ನ ಕೊಂಡು, ಅವರ ಹಣಕೂಡಸಲ್ಲಿಸಿಯಾಯಿತು” ಎಂದುಕೊಂಡಿರಬೇಕು ಮನಸ್ಸಿನಲ್ಲಿ. ಆದರೂ ಅವಳನ್ನ ರವಿಸಿದರು, ಒಲಿಸಿದರು.

ದೇವಕ್ಕನಲ್ಲಿ ಇನ್ನುಳಿದ ತಿಸ್ತಿಯೇಂದರೆ, ಹತ್ತಿಯ ಸುಗ್ಗಿಯಲ್ಲಿ ಸಂಪಾದಿಸಿದ ಹತ್ತಿ. ವರ್ವನ್ಹಾ ಅದನ್ನ ಮಾರಿಬಂದ ಹಣದಲ್ಲಿ ತನಗೂ ಮಗಳಿಗೂ ಸೀರಿ ತಗೊಳ್ಳುವ ವಾಡಿಕೆಯಷ್ಟೆ. ಸುತ್ತುವರಿದು ಬಂದು ಗೊಡಪ್ಪನವರು ಅದರ ಮಾತು ತೆಗೆದರು.

“ಹತ್ತಿ ಮಾರಬೇಕೂ ಅಂತಿರಿ ? ನಾಳೆ ಮಗಳು ಬರತಾಳು, ಆಕಿ ಗೊಂದು ಸೀರಿ ಪುರ್ತೀಕ ಹತ್ತಿ ಇಟ್ಟು ಉಳಿದದ್ದನ್ನ ಬಲ್ಲಿ” ಎಂದಳು.

“ಆಕಿ ಅರಿವ ಕಾಳಜಿ ಯಾಕಮಾಡ್ಡಿದಿ ? ನನ್ನ ಮಗನ ಮದುವಿ ಉಡುಗೊರಿ ಹೆಂಗಿದ್ದೂ ಆಕಿಗೆ ಕೊಡಬೇಕಾಗೇದಲ್ಲಾ” ಎಂದರು. ಹಾಗೂ ನಾಡಿಗೆ ತಗಲಬಹುದಾದ ವೆಚ್ಚೆದ ಮೊಡ್ಡ ಪಟ್ಟಿಯನ್ನೇ ಮುಂದಿಟ್ಟರು. ಅದರಪ್ರಕಾರ ಹತ್ತಿಯಹಣ ಅದರ ಅರ್ಥಕೊಡಾ ಆಗುತ್ತಿರಲಿಲ್ಲ. ಮನೆಯಲ್ಲಿ ಹಳೆಯ ಕಾಲದ ತಾಪ್ನಿದ ನೀರ ಹಂಡಿಯೋಂದು ಇತ್ತು. ದೇವಕ್ಕ ತಾನಾಗಿ ಅದನ್ನ ಒತ್ತಿರಿಯಿಡಲು ಸೂಚಿಸಿದಳು ! ಗೊಡಪ್ಪನವರ ಮನಸ್ಸಿಗೆ ಇದು

ಬಹಳವ್ಯಾಸಾಟಿತು. ಆದರೂ ನಿವಾಹವಿದಿಲ್ಲ. ನಿನ್ನೆಯನ್ನು ಲೇಖಮಾಡಿ ಬ್ರಾಹ್ಮರ್—ನಲವತ್ತೀಷುರೂಪಾಯಿ ಮೇಲಿವ್ಯಾಚಿಲ್ಲರೆ ಹಣ, ಆಕೆಗಾಗಿ ಖಚು ಮಾಡಿಬಿಟ್ಟಿದ್ದಾರೆ. ಅಂತು ಆ ಹಂಡಿಗೆ ತನ್ನ ಸೋದರಳಿಯನ್ನಿಂದ ಹತ್ತಿಲ್ಲ ಹದಿನ್ಯೈದು ರೂಪಾಯಿ ಕೊಡಿಸುವುದಾಗಿ ಹೇಳಿದರು. ‘ಏನಡ್ಡಿಯಿಲ್ಲ. ಆದ್ಯ ನಿರುತ್ಯಂಬಾಕ ಏನೂ ಇಲ್ಲಂಗ ಆಗ್ರಹಿಲ್ಲಿ, ಆದರಾಗಿಂದ ಬಂದ ಹನ್ನೆರಡು ಆಣಿ ರೂಕ್ಷ್ಯ ಉಳಿಸಿಕೊಡ್ದಿ, ಮಜ್ಜಿನ ಹರವಿ ತಗೋಳಿಕ್ಕೆ’ ಎಂದು ಕೇಳಿದಳು.

ಮಗಳನ್ನು ಕಾಣದೆ ಎರಡೂವರೆ ತೀಂಗಳಾಗಿತ್ತು. ನಾಳಿಗೆ ಹೋಗಬೇಕೆನ್ನು ಪುದರ ಹಿಂದಿನದಿನವೆಲ್ಲ ಕೂತು ತನ್ನ ಹರಿದ ಸೀರೆಯನ್ನು ಅಂಥದೇ ದಾರ ಇಸಕೊಂಡು ತಂದು ಹೊಲಿದುಕೊಂಡಳು. ಕತ್ತಲೆಯಾಗುತ್ತಿದ್ದರೂ ಹೊಳೆಗಿಹೋಗಿ ಅದನ್ನು ಒಗೆದು, ಒಣಗಿಸಿಕೊಂಡೇ ಮನೆಗೆ ಮರಳಿದಳು.

ಕೋಟೀನ ಆವಾರದಲ್ಲಿಯ ಬಂದು ಗಿಡದ ಬುಡದಲ್ಲಿ ದೇವಕ್ಕನು ಒಬ್ಬಳೇ ಕುಳಿತ್ತಿದ್ದಳು. ತನ್ನ ವರೆನ್ನು ವವರು ಯಾರೂ ಇಲ್ಲವೆಂದು ಆಕೆಗೆ ಇನ್ನೊಮ್ಮೆ ಅಸಿಸಿತು. ಇದ್ದೊಬ್ಬ ಗೊಡಪನವರು ಹಗಲಿನಲ್ಲಿ ನಾಲ್ಕುಜನ ಹೊಡ್ಡಿವರ ಒಳಗದಲ್ಲಿಯೆ ಓಡಾಡುತ್ತಿರುವರು. ಎವ್ಯಾಬೇಕೋ ಆಪ್ಯೇ ಇವಕೊಂಡಿಗೆ ಮಾತಾಡಿ, ಹೋಗಿಬಿಡುತ್ತಿದ್ದರು. ಆದರೂ ಹನುಮನ ಹೇಳಿಕೆಗೆಂದು ಅವನ ಜವಾಬನ್ನು ಕೇಳಿದರೆ ನೆಟ್ಟಿಗೆ ಎಂದೆನಿಸಿ, ಅಲ್ಲಿಯೇ ನಿಂತಿದ್ದ ಒಬ್ಬ ಹಳ್ಳಿಗನಿಂದ ಅವಳಿಗೆ ಹೇಳಿಕಳುಹಿದರು. ಅತ್ತಿಇತ್ತು ಸುತ್ತಾಡಿದಂತೆ ಮಾಡಿ ಸದುನಿವಿಷ ದಾರಿಕಾದರೂ ಅನಳು ಇವರ ಸಂದೇಶವನ್ನು ಕೇಳಿದ್ದರೂ ಎದು ಬರಲಿಲ್ಲ. ಆನರೆ ತನ್ನ ವಂಗಳು ಎಲ್ಲಿಯಾದರೂ ಬರುತ್ತಾಳಿಯೇ ಎಂಬುದನ್ನು ನೇಡಿತ್ತಿದ್ದಳು. ಗೊಡಪನವರು ತಾವೇ ಹೋಗಿ ಕರೆಯಬೇಕೆಂದು-ಕೆಂಡರು. ‘ಹಾಳಾಗಿ ಹೋಗಲಿ, ಅದಕ್ಕೆ ಬುದ್ಧಿಯಾದರೂ ಎಲ್ಲಿ ಸಮಾಗಿದೆ?’ ಎಂದು ಸಿಟ್ಟಿನಿಂದ ಒಳಗೆ ಹೋದರು.

ಹಾಗೆಯೇ ಅರ್ಥತಾಸು ಕಳಿದಪ್ಪೇಲೆ, ಕೋಟೀನ ಸಿಪಾಯಿಯು ಪಾರೋತೀಯ ಹೆಸರನ್ನು ಹಿಡಿದು ಕೂಗಿದ್ದನು. ದೇವಕ್ಕೆ ಚಟ್ಟನೆ ಎದ್ದಳು. ‘ಅಯ್ಯಾ, ಈಟು ತಿಳಿಬಾರ್ದು? ಅಲ್ಲೇ ಒಳ್ಳಾಕ ಹನುಮನ ಹಂತ್ಯಾಕ ಇರತಾಳ ಅಂಬಾದು?’ ಎಂದುಕೊಂಡು ಗಡಬಡಿಸಿ ಎದ್ದಳು.

ವಾರೂ ಸಾಕ್ಷಿಗರ ಕಟ್ಟಾಂಜನದಲ್ಲಿ ಬಂದು ನಿಂತಿದ್ದಾಳೆ. ಅವಳ ತಾಯಿ ಎದುರನಿಂದಲೇ ಆಕೆಯನ್ನು ನೋಡುನೋಡುತ್ತ ಬಂದಳು. ಒಂದೊಂದು ಹೆಚ್ಚೆ ಮುಂದೆ ಇಟ್ಟಹಾಗೆ ಮಗಳು ಆಕೆಯ ಹತ್ತಿರ ಹತ್ತಿರಕ್ಕೆ ಬರುತ್ತಾಳೆ. ದೇವಕ್ಕೆ ನ್ಯಾಯಾಧಿಕರ ಕಡೆಗೊಮ್ಮೆ ನೋಡಿದಳು. ವಕೀಲರು ಪ್ರಶ್ನೆ ಕೇಳುತ್ತಿದ್ದರೂ, ಮಗಳು ತನ್ನ ಕಡೆಗೇ ನೋಡುತ್ತಿರುವಳಿಂಬುದನ್ನು ದೇವಕ್ಕೆ ಗುರುತಿಸಿದಳು. ಅವಳ ಕಣ್ಣಲ್ಲಿ ನೀರು ಚಿಮ್ಮಿ ದೃಷ್ಟಿ ಮಂಡಾಯಿತು. ಆ ಸಂತೋಷದ ವೇದನೆ ಅವಳನ್ನು ಬಿಕ್ಕುವಂತೆ ಮಾಡಿತು. ಎಲ್ಲರಿಗಂತ ತಾವು ಮೊದಲು ಹೋಗಿ ಮಗಳನ್ನು ಅಪ್ಪಲೇ ಎನ್ನ ವಹಾಗೆ ಕೈಗಳು ಮುಂದಾಗಿದ್ದವು.

ದೇವಕ್ಕೆನಿಗೆ ಏನೋ ಸಂಶಯಬಂದು ತನ್ನ ಕಣ್ಣ ಒರಸಿಕೊಂಡು ನೋಡುತ್ತಾಳೆ—ಮಗಳ ಕೊರಳಲ್ಲಿ ಮಂಗಳಸೂತ್ರ! ‘ಮಂಗಳಸೂತ್ರ! ನನ್ನ ಮಗಳಿಗೆ ಮದುವೆ! ಇವರೆಲ್ಲ ಕೂಡಿ ಮದುವೆ ಮಾಡಬಿಟ್ಟಿದ್ದರೆ. ನನ್ನ ಬಿಟ್ಟೇ ನನ್ನ ಮಗಳ ಮದುವೆಯಾಯಿತು! ನೀಚರು!’ ದೇವಕ್ಕೆ ಅಡಿಯಿಂದ ಮುಡಿಯವರಿಗೆ ಮಗಳನ್ನು ಪೂರ್ಣವಾಗಿ ನೋಡಿದಳು. ಮದುವೆ ಮೊನ್ನೆ ಮೊನ್ನೆ ಆಗಿರಬೇಕು, ಕಾಲಿಗೆ ಹತ್ತಿದ ಅರಿಷಣ ಇನ್ನೂ ಪ್ರತ್ಯೇ ಹೋಗಿಲ್ಲ, ಉಟ್ಟಿದ್ದ ಹೊಸ ಕರಿಯಚಂದ್ರಕಾಳಿಯ ಸೀರೆ, ಬೆರಳಿಗಿರುವ ಸಿಲ್ಲೆ, ಕಾಲುಂಗರಗಳನ್ನೂ ಗುರುತಿಸಿದಳು. ಅವಳ ಪುಟ್ಟತೋಳಿಗೆ ಒಂದು ಪುಟ್ಟ ತೋಳಬಂದಿಯೂ ಇದೆ. ಕೊರಳಲ್ಲಿ ಕರಿಮಣಿಯ ಜೊತಿಗೆ ಗೆಜ್ಜ ಬೀಕೆಯೂ ಇದೆ. ಅಂಗಾಲಿನ ಕೇದನೆಯ ಬಣ್ಣ, ಮುಖಕ್ಕೂ ತನ್ನ ನೀಳಲನ್ನು ಕೆಡವಿದಂತಾಗಿ ಅದು ಅಪೂರ್ವ ಚೆಲ್ಲಿಕೆಯನ್ನು ಪಡೆದಿತ್ತು.

ಸಟ್ಟನೆ ಹನುಮಾನು ಕುಳಿತ್ತಿರುವಲ್ಲಿಗೆ ಮುಖ ಹೊರಳಿಸಿದಳು ಆಗುಂಪಿನಲ್ಲಿ ಅವಳಿಗೆ ತನ್ನ ಅಳಿಯನನ್ನು ಗುರುತಿಸಬೇಕಾಗಿತ್ತು. ಅವನೇ ಅಲ್ಲಿಯ ಕುಳಿತ್ತದ್ದ. ಅರಿಷಣ ಅರಿಷಣವಾಗಿದ್ದ ಅಂಗಿಯನ್ನು ತೊಟ್ಟಿರುವ ಮತ್ತು ಕೆಂಪುಜರದ ರುಮಾಲನ್ನು ಸುತ್ತಿದ ಎಳಮಿಸಿಯ ಆದುದುಗನನ್ನು ತನ್ನ ಅಳಿಯನೆಂದು ಬೇಗ ಗುರುತಿಸಿದಳು.

ದೇವಕ್ಕನ ಮನಸ್ಸಿ ಶಿಶಿರ ಅಲ್ಲಿ ಲಕಲ್ಲಿ ಲವಾಗಿತ್ತು. ಎಂಧ ಬಗೆಯ ಭಾವನೆಗಳು, ಅವಳ ತಲೆಯಲ್ಲಿ ಸಮುದ್ರದ ದೊಡ್ಡ ದೊಡ್ಡ ಕೆರೆಗೆ

ಭಂತೆ ತಾಕಲಾಡಿ ಹುಯಿಲೆಬಿಸಿದಾನು. ದೇವಕ್ಕನ ಪ್ರಜ್ಞೆ ಎನ್ನೂ ಅವಳ ಸ್ವಾಧೀನದಲ್ಲಿರಲಿಲ್ಲ. ಎಲ್ಲಿರಗೂ ಕೇಳಿಸುವಂತೆ ಚೀರಿದಳು. “ಅಲ್ಲಿಗೇ ಮಾಗಸ್ತಿನ್ನು. ನನಗ ನನ್ನ ಮಗಳು ಬ್ಯಾಡಾ. ಅವರು ಕರಕೊಂಡು ಹೋಗಿ. ಆಕಿ ನನ್ನ ಮಗಳು ಅಲ್ಲಾ. ನಿಮಗೆಲ್ಲಾ ಸುಳ್ಳಕ್ಕಿಂತ ಉಟಿದಿನಾ ತರಾಸ ಕೊಟ್ಟಿ. ನನಗ ನನ್ನ ಮಗಳು ಬ್ಯಾಡಾ.”

ಕೋಟೀನಲ್ಲಿ ಹುಯಿಲೆದ್ದಿತು. ಗೌಡಪ್ಪನವರು ಗಾಬಂಗೊಂಡು, ಗಡಬಡಿಸಿ ತಮ್ಮ ವಕೀಲರ ಕೆವಿಯಲ್ಲಿ ಹೇಳಿಬಬು. ಅದನ್ನೇ ಎಂದರೆ ಅವ ಇಗೆ ಹುಚ್ಚು ಹಿಡಿದಿದೆಯೆಂಬುದನ್ನು ಇಂಗ್ಲಿಶಿನಲ್ಲಿ ವಕೀಲರು ಕೋಟೀನ ಮುಂದ ಹೇಳುತ್ತಿರಲು, ದೇವಕ್ಕ ಮತ್ತೆ ಕೂಗಿದಳು. “ಯಾಂ ಸುಳ್ಳಕ್ಕಿಂತ ಹೇಳಿದ್ದೀರು ಮತ್ತು ಕೋಟೀನ ಮುಂದ ಹೇಳಿಲ್ಲಿ? ಮತ್ತು ಕೇಳಾಕ ಹೊಂಟಾನ. ನಾಯೇನು ನಿಘಣ ಬರದಕೊಟ್ಟಿ ಮನ್ನೇ ಹೊಳ್ಳಿ ಕೇಳಾದಿಲ್ಲೇಳು” ಎಂದಳು. ಆ ಕ್ಷಣವೇ ಗೌಡಪ್ಪನವರು ಎದ್ದುಂದು ಅವಳನ್ನು ರೂರಗೆಕರೆದುಕೊಂಡು ಹೋದರು.

ತಾಯಿಯನ್ನು ಕಂಡು ಮೇದಲೇ ‘ಕಮ್ ಕಮ್’ ಎನ್ನುತ್ತಿದ್ದ ಪಾತೋ ಶಿಯ ಸಾಕ್ಷಿ ಅಲ್ಲಿಗೇ ಸಿಂಹಿತು. ವಾದಿಗೆ ಹುಚ್ಚೇ ಹಿಡಿದಿದೆಯೆಂದು ಎಲ್ಲರೂ ಒಸ್ಸಿ, ಏರಡೂ ಕಡೆಯಾ ವಕೀಲರು ಕೂಡಿ ಅಗಂದಾಗ ರಾಜಿಯ ಕಾಗದಮಾಡಿಸಿದರು. ತೆರದ ಯಣವನ್ನೆಲ್ಲ ದೇವಕ್ಕನಿಗೆ ಕೂಡಬೇಕೆಂದೂ, ಪಾರೋತೀಯ ಗಂಡ, ತನ್ನ ಅತ್ಯೇಯನ್ನು ತನ್ನ ಮನೆಯಲ್ಲೇ ಇಟ್ಟಿ ಕೊಂಡು ಸಂರಕ್ಷಣೆ ಮಾಡಬೇಕೆಂದೂ ಗೊತ್ತಾಯಿತು. ತನಗೆ ದಂಡ ವಾಯಿತೆಂಬ ದ್ವೇಷದಿಂದ ಹಟಗೊಂಡು, ತಾಯಿಯನ್ನು ಬಿಟ್ಟೇ ಪಾರುವಿನ ಮದುವೆಯನ್ನು ಮಾಡಿದ್ದಾಗಿ ಹನುಮನು ಒಸ್ಸಿಕೊಂಡನು.

ಮಗೊಂದಿಗೆ ಅದೇ ಗಿಡದ ನೇರಳಿಗೆ ಕುಳಿತು ಅಳುತ್ತಿದ್ದ, ದೇವಕ್ಕ ನಿಗೆ ಈ ಮಾತನ್ನೆಲ್ಲ ಕೆವಿಯ ಮೇಲೆ ಹಾಕಿದರು. ಅದಕ್ಕೆ ಅವಳು “ನಂಗೇನೂ ಗೊತ್ತಿಲ್ಲ. ಅವರ್ದು ಅದಾರು” ಎಂದು ಗೌಡಪ್ಪನವರ ಕಡೆ ಕೈಮಾಡಿದಳು. ಒಂದು ನಿವಿಷತದಿಂದ “ಪಾರೀ, ನಿನ್ನ ತೆರದಹಣಾ ನನಗ ಕೂಡತಾರಲ್ಲಾ. ನನುಷ್ಯರಾಗ ನಿನಗ ಇನ್ನೊಮ್ಮೆ ಮದವೀ ಮಾಡ್ತೇನಿ” ಎಂದಳು!

ಗೌಡಪ್ಪನವರು ಹತ್ತಿರದಲ್ಲೇ ಕುಳಿತು, ಹನುಮನೊಂದಿಗೆ,

ದೇವಕ್ಯನು ಈ ಖಟ್ಟಿ ನಡಿಸುವುದಕ್ಕೆಂದು ಸಾಲವಾಗಿ ಒಯ್ದು ರಕ್ತಮಿನ ವಿಪರ್ಯವಾಗಿ ಮಾತ್ರತ್ವದರು. ಹನುಮನು ತಕರಾರು ಮಾಡುತ್ತದ್ದು. ದೇವಕ್ಯನು ನಡುವೆ ಬಾಯಿಹಾಕಿ “ಅಂವಾ ಕೊಡದಿದ್ದು ನಾಕೊಡತೀನಿ ಗೌಡಪ್ಪ, ಸಿನ್ನ ರೋಕ್ಕಾ ಸೀ ತೊಗೊಂಡು ಹೋಗು. ಎಲ್ಲ್ಯಾರೆ ಕೊಡದೇ ನಾ ಸತ್ರ, ಅಮ್ಮಾಲೂ ನನ್ನ ಬಿಡಾರೆಲ್ಲ ಸೀ” ಎಂದಳು. ಸಿಟ್ಟಿನಿಂದ ತಪ್ತಿರಾದರೂ, “ಹುಚ್ಚೇಹಿಡಿದವರ ಸಂಗ್ರಹೀ ಏನು” ಎಂದು ಗಟ್ಟಿಯಾಗಿ ತಮಗೇ ಹೇಳಿಕೊಂಡು ಆ ಜಾಗಬಿಟ್ಟು ಎದ್ದರು.

ಪಾರೋತೀ ತಾಯಿಯ ಕೈಹಿಡಿದು, “ಯವ್ವಾ ನಮ್ಮನಿಗೇ ಹೋಗೋಣಾ” ಎಂದಳು. “ಹುಚ್ಚೇ, ನಮ್ಮನಿ ಎಲ್ಲೆಲ್ಲತೀ? ಗೌಡಪ್ಪನ ಪಾಲಾಗೇತೀ. ಆ ವಕೀಲಾ, ಅಲ್ಲಿ ದೋಡದೊಂದು ಬಂಗ್ಲ ಕಟ್ಟಿಸಿ, ಇರತಾ ನಂತ” ಎಂದಳು. ಪಾರೋತೀಯ ಬಟ್ಟೆಲುಗಳ್ಳಿನಲ್ಲಿ ಮತ್ತೊಮ್ಮೆ ಸೀರಾಡಿತು.

ಹನುಮನು ಆಳಿಯನನ್ನು ಕರತಂದು ಆಶ್ರಿಗೆ ನಮಸ್ಕಾರ ಮಾಡ ಹೇಳಿದನು; ಅವನನ್ನು ಕಂಡು ದೇವಕ್ಯನು “ಏ ತಮ್ಮಾ, ಮಂಗಳು ಭಾಳ ಬಳ್ಳೇಕಿ. ಸೀ ಏನರೆ ಆಕಿಗೆ ಹೊಡಿದೂ ಪಡದೂ ಮಾಡಿದೆಂದ್ರು, ನಾನಿನ್ನು ಹೊಡಿಯಾಕಿ. ಹುತಾರದಿಂದ ಇರು. ನಾ ಭಾಳ ಸಿಟ್ಟಿನಮನಿಶೀಳು” ಎಂದು ನುಡಿಡು.

ಅಲ್ಲಿಯೇ ಹಾದುಹೋಗುತ್ತಿದ್ದ ಇವರಕಡೆಯ ವಕೀಲರು ಈ ಮಾತನ್ನು ಕೇಳಿ, ಸಂಗಡವಿದ್ದ ಗೌಡಪ್ಪನವಂಗೆ ಏನಾದರೇನು. ಆಕಿನಂಗಳು ಆಕಿಗೇನು ದೊರೀಲಿಲ್ಲ” ಎಂದರು.

“ಹಾಳಾಗಿ ಹೋಗಲಿ” ಎಂದು ಗೌಡಪ್ಪನವರು ಮುಂದೆ ಸಾಗಿದರು.

॥ ಸಿಗಸ್ಸುಡಂ ಗೆಲ್ಲಿ ॥

ಸುಂದರ ಮುದ್ರುಳು, ಅಕೆಫ್‌ಕೆ ಹೊದಿಕೆ,
ವಿಚಾರಪೂರ್ವ ಲೇಖನಗಳಿಂದ ಎಲ್ಲರ ಮೆಚ್ಚುಗೆ ಪಡೆದ

ಪರಣ ಕರುಪ್ಪಿ ಗ್ರಂಥಮಾಲೆ, ಗೋಕರಣ

ಸಂಸಾದಕರು:— ಗೌರೀತ ಕಾಯಕಣಿ, ವಿ. ಜಿ. ಭಟ್ಟೆ ಎಂ. ಎ.

ಪ್ರಾರಂಭ:— ವಿಜಯದಶಮಿ, ಗೌಳಿ ಅಕ್ಷ್ಯೋಬರ

ವರ್ಷಾಕ್ಷೇ:— ನೂರು ಪ್ರಟಿಗಳ ನಾಲ್ಕು ಪ್ರಕಟನೆಗಳು.

ಚಂದಾ:— ಇ. ರೂ. ಮಾತ್ರ (ರಚಿಸ್ತರ ಅಂಚೆಯಿಂದ ಇ. ರೂ.)

ನನೀ ವರ್ಷದಲ್ಲಿ

೧ ಪ್ರಪಂಚದ ಕಥೆ ೦-೧೫-೦

೨ ಶ್ರೀನಾಥ ೦-೧೫-೦

೩-೪ ಕಾಂಚನಮೃಗ
ಭಾಗ ೧ ೨-೦-೦

೩ನೀ ವರ್ಷದಲ್ಲಿ

೫-೬ ಕಾಂಚನಮೃಗ
ಭಾಗ ೨ ೧-೪-೦

೭ ರಕ್ತಸರೋವರ ೧-೪-೦

೮ ಸಹಜಾದಿ ೧-೪-೦

೪ನೀ ವರ್ಷದಲ್ಲಿ

೯ ಗಂಡು ಹೆಣ್ಣು ೧-೮-೦

೧೦ ಅವರು ಮತ್ತು ದೇವಕ್ಕೆ

ವಾಚನಾಲಯಗಳಿಗೂ ವಿದ್ಯಾರ್ಥಿಗಳಿಗೂ ಉಪಯುಕ್ತವುಳ್ಳ ಕಥೆ-ಕಾದಂಬರಿ, ನಾಟಕ, ಚಂತ್ರಿ, ವಿಚಾರಸಾಹಿತ್ಯ, ಹಾಗು ಶಾಲೋಪ ಯೋಗಿ ಪುಸ್ತಕಗಳೂ ಹೆಚ್ಚಿನ ಸನಲಕ್ತಿನಿಂದ ದೊರೆಯುವವು.

ವಿವರಗಳಿಗೆ:—

ಕನಾಂಟಿಕ ಪ್ರಸ್ತುತ ಭಾಂಡಾರ ಗೋಕರಣ, ಉತ್ತರ ಕನ್ನಡ,

* ಇನ್ನು ಚಂದಾದ ರಂಗ ಮುಕ್ಕೆಲು ಕ್ರಾಂತಿ ದೂರೆಯುವವು.

ಕನ್ನಡಿಗ ಲ್ಲಿ ಬಿನ್ನೆರು

ಗೋಕರ್ಣವು ಕನಾಟಕದ ನಕ್ಕಿ, ಭಾರತದ ಸಂಸ್ಕೃತಿಯ ಮಹತ್ವದ ಕೆ.ಂದ್ರ. ಈ ಕಾರಣಕಾಳಿಯೇ ಪ್ರತಿಯೊಬ್ಜು ಕನ್ನಡಿಗನಿಗೆ ಗೋಕರ್ಣ ಹೇದರೆ ಹೇಮೇಶ್ವಿ.

ಗೋಕರ್ಣದ ಈ ಸ್ಥಾನಮಾನಗಳನ್ನು ಉಚ್ಚಕೊಂಡು, ಬೆಳಿಸಿಕೊಂಡು ನಾಡ ಏಕ್ಕಿಗೆ ಸವ್ಯಾತ್ಮಕ ಅಳು ಸೇವೆಯನ್ನು ಸಲ್ಲಿಕೆಲೀದು ನಾವು ತೆಲವು ತರು ಓರು ಸೇರಿ ಈ ‘ಪರಣಕುಟಿ ಗ್ರಂಥಮಾಲೆ’ ಯನ್ನು ಹೊರಡಿಸಿದ್ದೇವೆ.

ಇದರಿಳಿ ನಮ್ಮ ಹಳ್ಳಿಗಳ ಜನರ್ಜೀವನದ ಚಿತ್ರಗಳನ್ನು ನಮ್ಮ ನಾಡಿನ ಏಕ್ಕಿಗೆ ಅವಕ್ಷಾವಾದ ವಿಚಾರಪರ ಗ್ರಂಥಗಳನ್ನು ಪ್ರಕಟಿಸುವದು ನಮ್ಮ ಗುರಿ ಯಾಗಿದೆ. ಈಗಾಗಲೇ ಗು ಪ್ರತ್ಯಕ್ಷಾಕಗಳು ನಮ್ಮ ಮಾಲೆಯಲ್ಲಿ ಪ್ರಕಟಿಸಾಗಿವೆ.

ನಮ್ಮ ಈ ಕಾರ್ಯವನ್ನು ಉದಾರಿಗಳಿಂದ ಧನಸಹಾಯ ದೊರೆತಂತೆ ಇನ್ನೂ ಹೆಚ್ಚು ಒಸ್ತರಿಸಬೇಕೆಂದಿದ್ದೇವೆ. ಜಗತ್ತಿನ ವಿವಿಧ ಜ್ಞಾನಕಾರೀಯರು ಮಹತ್ವದ ಗ್ರಂಥಗಳನ್ನು ಪ್ರಸಿದ್ಧಿಸಬೇಕೆಂದಿರಿವೆನು. ಆದುದರಿಂದ ಜ್ಞಾನ ಪ್ರಸಾರದ ಈ ಕಾರ್ಯಕ್ಕೆ ಉದಾರಿಗಳಾದ ವಿದ್ಯಾಪ್ರೇರಿಗಳು ನಮಗೆ ಬಿಡು ಗೈಯಿಂದ ನೇರವಾಗಬೇಕಾಗಿ ಬೇಡಿಕೆ.

ಅಶ್ರಯದಾತ್ರಾ:

೧೧೦ ರೂ. ಗಳ ಸಹಾಯಮಾಡುವವರು.

ಇವರಿಗೆ ಮಾಲೆಯ ಪ್ರಕಟನೆಗಳೆಲ್ಲ ಉಚಿತ ದೊರೆಯುತ್ತದೆ.

ಪ್ರೋಫೆಸರು:

೧೧೧ ರೂ. ಗಳ ನೇರವು ನಿರ್ಣಯವರು.

ಇವರಿಗೆ ಮಾಲೆಯ ಪ್ರಕಟನೆಗಳನ್ನೆಲ್ಲ ಅಧ್ಯಕ್ಷ ಶ್ರಯಕ್ಕೆ ಕೊಡಲಾಗುತ್ತದೆ.


ಸಹಾಯಕಾರ್ಯ:

೨೫ ರೂ. ಕೊಡುವವರು

ಇವರಿಗೆ ಮಾಲೆಯ ಎಲ್ಲ ಪ್ರಕಟನೆಗಳೂ ಮುಕ್ಕಾಲು ಬೆಲೆಗೆ ಸಿಗುವವು.

ಸಂಚಾಲಕರು:

ತಾ. ಗ. ಗೋಹಿ



ಎರಡೆ ಶ್ರೀನಿವಾಸ :

ಸಣ್ಣ ಕತೆಗಳಲ್ಲಿ ತಮ್ಮದೇ ಆದ ಒಂದು ಸ್ಥಾನವನ್ನು

ಕ್ರಿ. ಶ್ರೀನಿವಾಸರು ಧಾರವಾಡದವರು.
ಅ-ಪ್ರಾಯಾದ್ಯ- ನ್ನಿ. ಶಿಕ್ಷಣ ಪಡೆದು, ಮುಂಬೈ
ಯುನಿವೆರ್ಸಿಟಿಯಾ. ಎ. ವರ್ಣಿಕ್ಯಾಲ್ ಗನೆಯ ವರ್ಗ
ದಲ್ಲಿ ತೀರ್ಥದೆಯೋಂದಿ, ಸ್ತಾಂಗ್ಲಿ ವಿಲಿಂಗ್ನ್‌ನಾ ಕಾಲೀಜಿನಲ್ಲ
ಒಂದು ವರ್ಷ ಫೆಲ್ ಆಗಿ ಕೆಲಸ ಮಾಡಿ ಗ್ರಂಥಾಲಯ
ಗಳ ವಿಶೇಷ ಅಭಿವೃದ್ಧಿ ಕೆಳ್ಳಾಗಿ ಯೋಗಿದ್ದಾರೆ. ಎರಡು
ವರ್ಷಗಳ ನಾಲ್ಕು ವರ್ಷಗಳ ಮಾಡುವ
ಈ ಏರಡು ಕರ್ತೃರೂಪ ಸಂಗ್ರಹ ಇವರ ಪ್ರಧಾನ ಕ್ಷೇತ್ರ.

